


ಉತ್ತರಪ್ರಸ್ತಾವ (ಘ)
ಕ್ರಿಷ್ಟ ವರ್ಣನಾಲಯ, ಕುಮಾರಪುರ - 563 276.

ಕನ್ನಡ ವಿಶ್ವವಿದ್ಯಾಲಯ

పరినియమ



ಬೆಲೆ ರೂ: ೧೦.೦೦ -

ପୁଲସଜେପରୁ, କନ୍ଦି ଏତ୍ତୁବିଦ୍ୟାଲୟ, ହଂଥ, ବିଦ୍ୟାର୍ଥୀ, କେମଲାପୁର ଜତକ ଓ ଦୂରପାତ୍ର ସଂଖ୍ୟା: ୦୯୫୩୬ - ଆଶିଷ, ଛାତ୍ରୀ: ୦୯୫୩୬ - ଆଶିଷ, ଡିଟିଲ ସଂଯୋଜନ: ପ୍ରକଟଣ: ପ୍ରସାରାଂଗ, କନ୍ଦି ଏତ୍ତୁବିଦ୍ୟାଲୟ, ହଂଥ, ବିଦ୍ୟାର୍ଥୀ.



ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರ್ಥಿ ಅಳಿ ೨೨೧

ಹುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾಪ್ರಾಯ ನೋಟಾಳಿಗೆ ಇತ್ತೀಚ್ಚಿ ಅಥವಾ ಏಂದ
ದೂರವಾಣಿ ಸಂಖ್ಯೆ: ೦೮೫೬೭ - ೫೫೪೫೨, ಫೋರ್ಮ್: ೦೮೫೬೭ - ೫೫೪೫೨, ಡಿಟಿಎಂ
ಸಂಯೋಜನೆ, ಪ್ರಕಟಣೆ: ಪ್ರಸಾರಾಂಗ, ಕನ್ನಡ ವೀಶ್ವವಿದ್ಯಾಲಯ, ಹಂಪಿ, ವೈಜ್ಯಾರಣ್ಯ.
ಪ್ರತಿ:||+ಅಂ, ಮೊದಲ ಮುದ್ರಣ ಇಂದಿನ

⑤ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಇಂದಿನ

ಬೆಲೆ ರೂ: ೧೧೦೦

ಪರಿವಿಡಿ

ಪ್ರಾಸ್ತಾವಿರ್	೧
ವಿಶ್ವವಿದ್ಯಾಲಯ	೪
ಹುಲಾಧಿಪತಿ	೧೨
ಪ್ರೌ- ಚಾನ್ವಲರ್	೧೪
ಹುಲಪತಿಯವರು	೧೫
ಹುಲಸಚಿವರು	೨೫
ಹಣಕಾಸು ಅಧಿಕಾರಿಗಳು	೨೬
ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗ	೨೯
ವಿಶ್ವವಿದ್ಯಾಲಯದ ಪ್ರಾಧಿಕಾರಗಳು	೩೧
ಆಡಳಿತ ಮಂಡಳಿ	೩೨
ಕಾರ್ಯಕಾರಿ ಸಮಿತಿ	೪೦
ಹಣಕಾಸು ಸಮಿತಿ	೪೩
ವಿಶ್ವವಿದ್ಯಾಲಯದ ನಿರ್ವಾಹಗಳು	೪೪
ಅಧ್ಯಯನ ಮಂಡಳಿಗಳು	೪೫
ವಿಶ್ವವಿದ್ಯಾಲಯದ ಸೇವಾ ನಿಯಮಗಳು	೪೭
ಉಪದಾನ ಪರಿನಿಯಮ	೪೮

ಮುದ್ರಕರು

ವಿನಾಯಕ ಆಫ್‌ಸೆಟ್ ಬ್ರಿಂಟರ್ಸ್
ಬೆಂಗಳೂರು
ದೂರವಾಣಿ: ೪೪೪೨೧೦೨

ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಗಳು

ಪ್ರಾಸ್ತಾವಿಕ

ಒ. ಗಣರಾಜ್ಯ ಅಧಿನಿಯಮ ಸಂಖ್ಯೆ ೨೫.

ಕರ್ನಾಟಕ ಸರ್ಕಾರದ ಗಣರಾಜ್ಯ ಅಧಿನಿಯಮ ಸಂಖ್ಯೆ ಇರ ಅಡಿಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಸ್ಥಾಪನೆಯಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಜ್ಞಾನವನ್ನು ವ್ಯಾಧಿಪಡಿಸಲು ಸಂಶೋಧನೆಯನ್ನು ಮುಂದುವರೆಸಲು ಮತ್ತು ಸಾಂಸ್ಕೃತಿಕ ಅವಶ್ಯಕತೆಯನ್ನು ಪೂರ್ಣವಾಗಿ ಸಂಶೋಧನೆಯನ್ನು ಸ್ಥಾಪಿಸಲಾಗಿದೆ.

೨. ಅಧ್ಯಾಯ ೧

ಪ್ರಕರಣ ೧ ಮತ್ತು ೨

ಈ ಪರಿಸಿಯಮಗಳಲ್ಲಿ ಬಳಕೆಯಾಗಿರುವ ಪಾರಿಭಾಷಿಕಗಳ ಅರ್ಥವು ರೇಖಂಡಂತೆ ಇರುತ್ತದೆ. ಬೇರೆ ಬಗೆಯ ಅರ್ಥಾನ್ನಾಯದ ಅವಶ್ಯಕತೆ ಇಲ್ಲಿದ್ದರೂ ಇಲ್ಲಿ ಸೂಚಿಸಿರುವ ಅರ್ಥಗಳನ್ನೇ ಗೃಹಿಸತಕ್ಕದ್ದು.

(ಅ) ಅಧಿನಿಯಮ:

ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ ಗಣ ಮತ್ತು ಅರ್ಥಕ್ಕ ಕಾಲದೀಪರ ರಾಜ್ಯದ ಮಾಡಬಹುದಾದ ತಿದ್ದುವಾಗಿಗಳು. ವಿಶ್ವವಿದ್ಯಾಲಯದ ಪುಲಪತಿಗಳು ಸಾಮಾನ್ಯ ಗೌರವದಿಂದ ಕಣ್ಣಳಿಗಳು, ವಿಶ್ವವಿದ್ಯಾಲಯದ ಅಧಿನಿಯಮದ ಅಡಿಯಲ್ಲಿ ರೂಪಿಸುವ ಇನ್ನಿತರ ವಿಶ್ವವಿದ್ಯಾಲಯ ಅಧಿನಿಯಮ ಮತ್ತು ನಿಯಮಗಳು.

(ಆ) ಪ್ರಕರಣ:

ಅಧಿನಿಯಮದ ಪ್ರಕರಣ

(ಇ) ಪರಿಸಿಯಮಗಳು:

ಅಧಿನಿಯಮ ಇರ ಅಡಿಯಲ್ಲಿ ರಚಿಸಿದ ವಿಶ್ವವಿದ್ಯಾಲಯದ ಪರಿಸಿಯಮಗಳು.

(ಈ) ನಿಯಮಿಸಲಾದದ್ದು:

ಅಧಿನಿಯಮ ಅಭಿವೃದ್ಧಿ ಪರಿಸಿಯಮದ ಅಡಿಯಲ್ಲಿ ನಿಯಮಿಸಲಾದದ್ದು.

(ಉ) ಸರ್ಕಾರ

ಕರ್ನಾಟಕ ಸರ್ಕಾರ

(ಉ) ರಾಜ್ಯ ಪತ್ರ

ಕನಾಟಕ ಸರ್ಕಾರದ ರಾಜ್ಯಪತ್ರ.

(ಇ) ಶರಾವತಿ

ಕಾನೂನಿಗೆ ಅನುಗುಣವಾದ ನಿರ್ಣಯದ ಮೂಲಕ ಅಥವಾ ತಿದ್ದುಪಡಿಯ ಮೂಲಕ ತಂದಿರುವ ಯಾವುದೇ ವಿಷಯ.

(ಈ) ನಿರ್ಣಯ

ಮಂಡಿಕವಾದ ಮೂಲ ಹೇಳಿಕೆ ಅಥವಾ ಅಂತಿಮವಾಗಿ ಅಂಗೀಕರಿಸಿದ ಹೇಳಿಕೆ.

(ಉ) ಅಧಿಕಾರಿಗಳು, ಪ್ರಾಧಿಕಾರಿಗಳು

ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಗಳಿಂದ ಫೋಣೆಟರಾದ ಅಧಿಕಾರಿಗಳು ಮತ್ತು ಪ್ರಾಧಿಕಾರಿಗಳು.

(ಎ) ಬೋಧಕರು

ಅಧಿನಿಯಮಗಳಿಗನುಗುಣವಾಗಿ ಪ್ರಾಧ್ಯಾಪಕರು, ರೀಡರುಗಳು, ಉಪನ್ಯಾಸಕರು, ವಿಶ್ವಾಂತ ಪ್ರಾಧ್ಯಾಪಕರು ಮತ್ತು ಪರಿಸಿಯಮಗಳ ಮುಖಾಂತರ ಬೋಧಕರೆಂದು ಫೋಣೆಟ ರಾಗಿಬಹುದಾದ ಇತರ ವ್ಯಕ್ತಿಗಳು.

(ಒ) ವಿಶ್ವವಿದ್ಯಾಲಯ

ಅಧಿನಿಯಮದ ಇನ್ಯೆಯ ಪ್ರಕರಣದ ಅಡಿಯಲ್ಲಿ ಸಾಫ್ಟ್‌ಪಿತವಾದ ಕನ್ನಡ ವಿಶ್ವವಿದ್ಯಾಲಯ.

(ಓ) ಗ್ರಂಥಾಲಯ

ವಿಶ್ವವಿದ್ಯಾಲಯವು ನಿರ್ವಹಿಸುವ ಗ್ರಂಥಾಲಯ.

(ಔ) ಹಾಸ್ಪಿಲು

ಅಧಿನಿಯಮಗಳಿಗನುಗುಣವಾಗಿ ವಿಶ್ವವಿದ್ಯಾಲಯವು ಪಿಯಾಫ್ರಿಗಳಿಗೆಂದು ನಿರ್ವಹಿಸುವ ವಸತಿಯ ಒಂದು ಘಟಕ.

(ಎ) ವಿಶ್ವವಿದ್ಯಾಲಯ ಅನುದಾನ ಅಯೋಗ

ವಿಶ್ವವಿದ್ಯಾಲಯ ಅನುದಾನ ಅಯೋಗ ಅಧಿನಿಯಮ ಗಳಿಂದ (ಎಂಬೆಂದು ರೀಂದ್ರಿಯ ಅಧಿನಿಯಮ ಇ) ರಾಜ್ಯಾಂಶ ಪ್ರಕರಣದ ಅಡಿಯಲ್ಲಿ, ಸಾಫ್ಟ್‌ಪಿತವಾದ ಆಯೋಗ. ಇಲ್ಲಿ ಬಳಕೆಯಾಗಿರುವ ಎಲ್ಲಾ ಪಾರಿಭಾಷಿಕ ಪ್ರಯೋಗ ಏಂದು, ಹಾಸಿಗೆಟ್ಸ್‌ಗಳನ್ನು ಕಾಯಿದೆಯಲ್ಲಿ ನಿರ್ಣಯಸಲಾಗಿರುವ ಅಭಿರೂಪ್ಯೆಗಳೇ ಸೂರಿಸಿ.

೨. ವ್ಯವಹಾರದ ವೇಳೆ

೧. ವಿಶ್ವವಿದ್ಯಾಲಯದ ಕಳೆರಿಯ ವ್ಯವಹಾರದ ವೇಳೆಯಲ್ಲಿ, ನಿರ್ಣಯದ ರಾಲ್ಕೆ ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಗಳು

ಹುಲಪತಿಗಳು ನಿರ್ಣಯಿಸುತ್ತಾರೆ. ಭಾನುವಾರದಂದು ಮತ್ತು ಸರ್ಕಾರಿ ರಚನೆ ದಿನಗಳಂದು ವಿಶ್ವವಿದ್ಯಾಲಯದ ಕಳೆರಿಯ ಕೆಲಸ ಮಾಡುವುದಿಲ್ಲ. ಇತರ ರಜಿಸ್ಟರೇಶನ್ ಮೂಕ್ತವಾದ ಅಧಿಕಾರಿ ಅಥವಾ ಪ್ರಾಧಿಕಾರಿಗಳು ನಿರ್ಣಯಿಸಬಹುದು ವಿಶೇಷ ಸಂದರ್ಭಗಳಲ್ಲಿ ಹುಲಪತಿಗಳ ವಿಜೇಷನೆಯ ಮೇರೆಗೆ ಕಳೆರಿ ಮತ್ತು ವಿಭಾಗಗಳನ್ನು ದಿನದ ಒಂದು ಭಾಗ ಅಥವಾ ಇಡೀ ದಿನ ಮುಚ್ಚಿಬಹುದು. ಅಂತಹ ಸಂದರ್ಭಗಳಲ್ಲಿ ತುರ್ತು ವ್ಯವಹಾರಗಳನ್ನು ನಡೆಸಲು ವ್ಯವಸ್ಥೆ ಮಾಡಿರಬೇಕು.

೨. ವಿಶ್ವವಿದ್ಯಾಲಯದ ಸೂಕ್ತ ಅಧಿಕಾರಿ ಅಥವಾ ಪ್ರಾಧಿಕಾರಿಯ ವಿಶ್ವವಿದ್ಯಾಲಯವು ಮುಚ್ಚಿರುವ ದಿನದಂದು ನಡೆಸುವ ಯಾವುದೇ ಸಭೆ, ನಡೆವಳಿಗಳು ಅಥವಾ ತೆಗೆದುಕೊಳ್ಳುವ ಯಾವುದೇ ನಿರ್ಣಯಗಳು ಕಳೆರಿಯ ತರೀದ ದಿನದಿಂದ ಜಾರಿ ಬರುತ್ತವೆ.

೩. ಅಧಿನಿಯಮ ಮತ್ತು ಪರಿಸಿಯಮಗಳಿಗುಣವಾಗಿ ವಿಶ್ವವಿದ್ಯಾಲಯವು ಎಲ್ಲಾರೂ ತರೆದಿರುತ್ತದೆ. ಪಂಗಡ, ಜಾತಿ, ಧರ್ಮ, ಲಿಂಗ, ಜನ್ಮಸ್ಥಳ ಇಂಥಹ ಯಾವುದೇ ಭೇದಭಾವವನ್ನು ಪರಿಗಣಿಸುವುದಿಲ್ಲ.

೪. ನಿಗದಿಪಡಿಸಿದ ವಿದ್ಯಾಹಂತೆ ಇರದ ಯಾರನ್ನಿಂದ ಯಾವ ಶೈಕ್ಷಣಿಕ ಕಾರ್ಯಕ್ರಮಕ್ಕೆ ದಾಖಲು ಮಾಡಿಕೊಳ್ಳಬಾರದು. ಯಾವುದೇ ವ್ಯಕ್ತಿ ಅಥವಾ ವಿದ್ಯಾರ್ಥಿಯ ನಡೆವಳಿಯ ವಿಶ್ವವಿದ್ಯಾಲಯದ ಹಿತಕ್ಕೆ ಇತರ ವಿದ್ಯಾರ್ಥಿಗಳ, ವ್ಯಕ್ತಿಗಳ ಮತ್ತು ಬೋಧಕರ ಹಕ್ಕುಬಾಧಕೆಗಳಿಗೆ ವಿರುದ್ಧವಾಗಿ ಕಂಡುಬಂದಲ್ಲಿ ಅಂಥವರಿಗೆ ವಿಶ್ವವಿದ್ಯಾಲಯದ ಪ್ರವೇಶ ನೀಡಬಾರದು ಮತ್ತು ವಿಶ್ವವಿದ್ಯಾಲಯದಲ್ಲಿ ಉಳಿಸಿಕೊಳ್ಳಬಾರದು.

೫. ಕನಾಟಕ ರಾಜ್ಯಪತ್ರದಲ್ಲಿ ನಂ. ೫೩೯, ಮೇ ೨೧, ೧೯೮೧ ಸಂಚಿಕೆ ಭಾಗ ೪ ಸೆಕ್ಷನ್ ೨ ಬಿ ಪ್ರಕಟವಾಗಿರುವ ಕನ್ನಡ ವಿಶ್ವವಿದ್ಯಾಲಯದ ಅಧಿನಿಯಮದ ಕನ್ನಡ ರೂಪವೇ ಅಧಿಕೃತವಾದದ್ದು.

ವಿಶ್ವವಿದ್ಯಾಲಯ

೪. ಕನ್ನಡ ವಿಶ್ವವಿದ್ಯಾಲಯ

ಅಧ್ಯಾತ್ಮ ಏ ಪ್ರಕರಣ ೨

- ಗ. ಕನ್ನಡ ವಿಶ್ವವಿದ್ಯಾಲಯವು ಕನ್ನಡದಲ್ಲಿ ಕಲಿಕೆಯ ಮುನ್ನಡೆಯನ್ನು ಮತ್ತು ಸಂಶೋಧನೆಯನ್ನು ಸಾಧಿಸುತ್ತದೆ.
- ಹ. ವಿಶ್ವವಿದ್ಯಾಲಯದ ಕೇಂದ್ರಸ್ಥಾನವು ಕಾಮಲಾಪುರದ ಮುನಿಸಿಪಾಲಿಟಿಯ ಪರಿಮಿತೀಗಳಿಗೆ ಅಧಿವಾ ಈ ಪರಿಮಿತಿಯ ೧೦ ಕಿ.ಮೀ.ಗಳ ಶ್ರೀಜ್ಞದ ಪರಿಮಿತಿಯೊಳಗಿರುವ ಯಾವುದೇ ಸ್ಥಳದಲ್ಲಿ ಇರುತ್ತದೆ.
- ಇ. ವಿಶ್ವವಿದ್ಯಾಲಯವು ಒಂದು ನಿಗಮಿತ ನಿರಾಯಾಗಿರುತ್ತದೆ. ಶಾಶ್ವತವಾದ ಉತ್ತರಾಧಿಕಾರವನ್ನು ಹೊಂದಿರುತ್ತದೆ. ಸಾಮಾನ್ಯ ಮೌರಣ್ಯ ಹೊಂದಿರುತ್ತದೆ. ಕನ್ನಡ ವಿಶ್ವವಿದ್ಯಾಲಯ ಎಂಬ ಹೆಸರಿನಿಂದ ದಾವ ಹೊಡುತ್ತದೆ. ಮತ್ತು ದಾವೇಗೆ ಒಳಗಾಗುತ್ತದೆ.
- ಈ. ವಿಶ್ವವಿದ್ಯಾಲಯವು ಏಕ ಘಟಕೀಯ ಮತ್ತು ನಿವಾಸಿ ಸ್ವರೂಪದ್ವಾಗಿರುತ್ತದೆ.
- ಉ. ಸರ್ವಾರದ ಮತ್ತು ಸಂಬಂಧಪಟ್ಟ ವಿಶ್ವವಿದ್ಯಾಲಯದ ಪೂರ್ವ ಅನುಮತಿ ಇಲ್ಲದೆ ರಾಜ್ಯಪಾಠಿಯ ಇತರ ಯಾವುದೇ ವಿಶ್ವವಿದ್ಯಾಲಯಕ್ಕೆ ಸಂಲग್ನವಾದ ಅಧಿವಾ ಅದರಿಂದ ನಿರ್ವಹಿಸಲಾಗುತ್ತಿರುವ ಯಾವುದೇ ಸಂಸ್ಥೆಗೆ ಕನ್ನಡ ವಿಶ್ವವಿದ್ಯಾಲಯವು ಮಾನ್ಯತೆ ನೀಡುವರಿಲ್ಲ.
- ಊ. ಉದ್ದೇಶಗಳು
- ಅಧ್ಯಾತ್ಮ ಏ ಪ್ರಕರಣ ೩
- ವಿಶ್ವವಿದ್ಯಾಲಯವು ಈ ಮುಂದೆ ತಿಳಿಸಿರುವ ಉದ್ದೇಶಗಳನ್ನು ಹೊಂದಿರುತ್ತದೆ. ಅವುಗಳು ಯಾವುದೆಂದರೆ:
- ಆ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಉನ್ನತಮಟ್ಟದ ಸಂಶೋಧನಾ ಕೇಂದ್ರವಾಗಿ ಪ್ರಕಾರ್ಯ ನಡೆಸುವುದು.
- ಇ. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಲು ಅವೇಕ್ಷಣೆಯ, ಭಾರತದೊಳಗೆ ಅಧಿವಾ ಹೋರಿಗೆ ವಾಸಿಸುತ್ತಿರುವರಿಗೆ ತರಬೇತಿ ನೀಡುವುದು.
- ಈ. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಧರಿಸಿ ಬೆಳೆದ ಕಲೆ, ಸಂಸ್ಕೃತಿ, ಸಂಗೀತ, ರಂಗನಾಟಕಗೆಳು, ಜನಪದಕಲೆ, ವರ್ಣಚಿತ್ರ, ಶಿಲ್ಪಶಾಸ್ತ್ರ, ವಾಸ್ತುಶಿಲ್ಪ, ಮಣ್ಣನ ವಿಜ್ಞಾನ, ಭಾಷಾಶಾಸ್ತ್ರ, ಇತಿಹಾಸ, ಧರ್ಮ, ತತ್ವಶಾಸ್ತ್ರ, ಸಾಹಿತ್ಯ ವ್ಯಾಕರಣ ಶಾಸ್ತ್ರ, ಬಿಂಬಿಕೆ ಶಾಸ್ತ್ರ, ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಾರ್ಗ

ನೌಕಾಗತಿ ಮತ್ತು ನೌಕಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಸಿದ್ಧವೈದ್ಯ, ಇಂಜಿನಿಯರಿಂಗ್ ವಿಜ್ಞಾನ, ಮತ್ತು ಕರೆಹುತಲತೆಯಂಥ ಶೈಕ್ಷಣಿಕಲ್ಲಿ ಉಜ್ಜ್ವಲಿಕ್ಷಣ ಮತ್ತು ಸಂಶೋಧನೆಗೆ ಅನುಕೂಲ ಕಲ್ಪಿಸುವುದು ಮತ್ತು ಕೆಮುಬಿದ್ದುಗೊಳಿಸುವುದು.

ಈ. ವಿಶ್ವವಿದ್ಯಾಲಯದ ಉದ್ದೇಶಗಳಿಗೆ ಹೊಂದುಹೊಳ್ಳುವಂತೆ ಅಗತ್ಯಕ್ಷಮಗುಣವಾಗಿ ಇತರ ಭಾಷೆಗಳಲ್ಲಿರುವ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸುವುದು ಮತ್ತು ಕನ್ನಡದಲ್ಲಿರುವ ಪುಸ್ತಕಗಳನ್ನು ಇತರ ಭಾಷೆಗಳಿಗೆ ಸಹ ಭಾಷಾಂತರಿಸುವುದು.

ಉ. ತಾಳಿಗರಿಯಲ್ಲಿರುವ ಹಸ್ತಪ್ರತಿಗಳು ಮತ್ತು ಪ್ರಾಚೀನವಾದ ಅಪ್ರಾವ್ಯ ಪುಸ್ತಕಗಳನ್ನು ಸಂರಕ್ಷಿಸುವುದು ಮತ್ತು ಪ್ರಕಟಿಸುವುದು.

ಊ. ಕನ್ನಡ ಭಾಷೆ ಮತ್ತು ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳಾಗಿ ಶೋಧನೆ ನಡೆಸುವುದು ಮತ್ತು ಅವುಗಳನ್ನು ಸಂಗೃಹಿಸುವುದು ಮತ್ತು ಅದರ ಸಂಶೋಧನೆಯ ಆಧಾರದ ಮೇಲಣ ನಿರಾಯಗಳೊಂದಿಗೆ ಅವುಗಳನ್ನು ಪ್ರಕಟಿಸುವುದು.

ಈ. ಕನಾಂಟಕದಲ್ಲಿರುವ ಕನ್ನಡಗರಿಂದ ಮತ್ತು ಭಾರತದ ಇತರ ಭಾಗಗಳಲ್ಲಿರುವ ಮತ್ತು ಇತರ ದೇಶಗಳಲ್ಲಿ ವಾಸಿಸುವ ಕನ್ನಡಿಗರಿಂದ ಬಳಸಲಾದ ಕನ್ನಡ ಪದಗಳು, ಅಭಿವೃದ್ಧಿಗಳು, ಆಡುನುಡಿಗಳು, ಕ್ಷೇತ್ರಾರ್ಥಿಗಳು ಮತ್ತು ಕೃಷಿಗೆ ಸಂಬಂಧಪಟ್ಟ ವಿಶಿಷ್ಟ ಪದಗಳನ್ನು ಸಂಗೃಹಿಸುವುದು ಮತ್ತು ಪ್ರಕಟಿಸುವುದು.

ಉ. ಭಾವೀ ವೈಜ್ಞಾನಿಕ ಬೆಳವಣಿಗಳನ್ನು ದೃಷ್ಟಿಯಲ್ಲಿ ರಿಸ್ಯೋಡ್ ಪ್ರಾಚೀನ ಕಾಲದ ಕನ್ನಡ ಭಾಷೆ ಮತ್ತು ಸಾಹಿತ್ಯದ ಸಂಶೋಧನೆಗಾಗಿ ವಿವಾದಾಡು ಮಾಡುವುದು.

ಇ. ಅಭಿವೃದ್ಧಿಶೀಲ ವಿಶ್ವದಲ್ಲಿರುವ ಎಲ್ಲ ಶೈಕ್ಷಣಿಕ ಶೈಕ್ಷಣಿಕ ತನ್ತ್ವಲ್ಲಿ ಅಡಕ ಮಾಡಿಕೊಂಡಿರುವ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗಿಗೆ ಸಂಬಂಧಪಟ್ಟಂತೆ ಸಂಶೋಧನೆಗೆ ವಿವಾದಾಡು ಮಾಡುವುದು ಮತ್ತು ಆ ಬಗ್ಗೆ ಕಾರ್ಯವಿಧಾನವನ್ನು ನಿರ್ದರ್ಶಿಸುವುದು ಮತ್ತು ಅದಕ್ಕಾಗಿ ಸೂಕ್ತ ಮಾರ್ಗವನ್ನು ಕಂಡುಹೊಳ್ಳುವುದು.

ಈ. ಇತರ ಭಾರತೀಯ ಸಂಸ್ಕೃತಿಗೆ ಸಂಬಂಧಪಟ್ಟಂತೆ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಅಧ್ಯಯನವನ್ನು ಪ್ರಾರಂಭಿಸುವುದು.

ಈ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರವೃತ್ತಿಗಳ ಆಳವಾದ ತಿಳುವಳಿಕೆಯ ಆಧಾರದ ಮೇಲೆ ಉಚ್ಚ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ಸಂಪೂರ್ಣಿಸುವುದು.

ಈ. ಪ್ರಾಚೀನ ಕನ್ನಡ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಮತ್ತು ಪುನರ್ಜೀವಾದನೆ ಮಾಡುವ ದೃಷ್ಟಿಯಿಂದ ಪುರಾತತ್ವ ಶಾಸ್ತ್ರವನ್ನು ಅದರ ಎಲ್ಲ ವಿಧಾನಗಳ ಬಗ್ಗೆ

ಉತ್ತೇಜನ ನೀಡುವುದು.

ಟ. ಭಾರೀ ಸಂಶೋಧನೆಗೆ ಅನುಕೂಲ ಮಾಡಿಕೊಡುವುದುಗೂ ರಾಜ್ಯದಲ್ಲಿಯ ಸ್ವಾರ್ಥಗಳನ್ನು ಕಾಪಾಡುವುದು.

ಟೆ. ಕಲೆ. ವಾಸ್ತುಶಿಲ್ಪ, ಶಿಲ್ಪಕಲೆ, ವರ್ಣಚಿತ್ರ, ಪ್ರತಿಮಾ ತಾಸ್ತು, ಲಾಸನ ಲಾಸ್ತು, ರಂಗಭೂಮಿ, ನೃತ್ಯ, ಸಂಗೀತ, ಗುಡ್ಡಗಾಡಿನವರ ಕಲೆ, ಧರ್ಮ, ಜೀವನ, ತತ್ತ್ವಜ್ಞಾನ, ಸಾಮಾಜಿಕ ಅಂದೋಲನ ಮುಂತಾದವುಗಳ ಮೂಲಕ ವ್ಯಕ್ತವಾಗಿರುವ ಕನ್ನಡ ಸಂಸ್ಕೃತಿಯನ್ನು ಸಂರೋಚಿಸುವುದು.

ಅ. ಸಾಂಪ್ರದಾಯಿಕ ಗುಡ್ಡಗಾಡು ಜನಪಡಕಲೆ ಮತ್ತು ಪ್ರಸ್ತೀ ಕಲೆಗಳನ್ನು ದಾಖಲಿಸುವುದು, ವಿಶ್ವೇಷಿಸುವುದು, ಸಂರಕ್ಷಿಸುವುದು.

ಆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಆಧುನಿಕ ಮುನ್ದೆಗಳಿಗೆ ಸಂಬಂಧಪಟ್ಟಿಂತೆ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಅಭಿವೃದ್ಧಿಗೊಳಿಸುವುದು.

ಇ. ಇತರ ದ್ವಾರಿತ ಮತ್ತು ಆರ್ಯ ಭಾಷೆಗಳೊಂದಿಗೆ ಕನ್ನಡದ ತೌಲನಿಕ ಆಧ್ಯಯನವನ್ನು ಒಳಗೊಂಡಿಸುವುದು.

ಈ. ಉತ್ಪನ್ಮೂದರಿಯ ವಸ್ತುಗಳು ಮತ್ತು ಕರ್ನಾಟಕದ ಕಲಾಕೃತಿಗಳನ್ನು ಸಂಗ್ರಹಿಸಲು ಒಂದು ಸಂಗ್ರಹಾಲಯವನ್ನು ನಿರ್ಮಿಸುವುದು.

೯. ವಿಶ್ವವಿದ್ಯಾಲಯದ ಅಧಿಕಾರಗಳು

ಅಧ್ಯಾಯೀ ಪ್ರಕರಣ ೫

ವಿಶ್ವವಿದ್ಯಾಲಯವು ಈ ಮುಂದೆ ಕಾಣಿಸುವ ಅಧಿಕಾರಗಳನ್ನು ಹೊಂದಿರುತ್ತದೆ:

ಅ. ಧರ್ಮ, ಪಂಥ, ಜಾತಿ, ಲಿಂಗ, ವರ್ಗ ಇವುಗಳಲ್ಲಿ ಯಾವುದನ್ನೂ ಪರಿಗಳಿಸುವುದೇ ಪದವಿಗಳು, ದಿಪ್ಯಾಂಕ್ರಮ ಮತ್ತು ಇತರ ಶೈಕ್ಷಣಿಕ ಪ್ರಶಸ್ತಿಗಳನ್ನು ನೀಡಲು ಏಷಾಡು ಮಾಡುವುದು.

ಆ. ವಿಶ್ವವಿದ್ಯಾಲಯದಲ್ಲಿ ಅಧ್ಯಾತ್ಮ ನಿಯಮಿಸಿದ ಶರತ್ತುಗಳ ಮೇರೆಗೆ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಇತರ ಯಾವುದೇ ಸಂಸ್ಥೆ ಅಧ್ಯಾತ್ಮ ಕೇಂದ್ರದಲ್ಲಿ ಸಂಶೋಧನೆಯನ್ನು ಪೂರ್ವೇಸಿದ ವ್ಯಕ್ತಿಗಳಿಗೆ ಶೈಕ್ಷಣಿಕ ಪ್ರಶಸ್ತಿಯನ್ನು ನೀಡುವುದು.

ವಿವರಣೆ: ಈ ಅಧಿನಿಯಮದ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಸ್ಥೆ ಅಧ್ಯಾತ್ಮ ಕೇಂದ್ರ ಎಂದರೆ ವಿಶ್ವವಿದ್ಯಾಲಯದ ಉದ್ದೇಶಗಳನ್ನು ಈಂದ್ರಿಯಸುವುದಕ್ಕೆ ಸಹಕಾರಿ ಯಾದ, ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಸ್ಥೆ ಅಧ್ಯಾತ್ಮ ಕೇಂದ್ರವಾಗಿ ರುತ್ತದೆ. ಅವು ಕರ್ನಾಟಕದಲ್ಲಿ ಭಾರತದ ಇತರ ರಾಜ್ಯಗಳಲ್ಲಿ, ಅಧ್ಯಾತ್ಮ ಪ್ರಾರ್ಥಿಗಳಲ್ಲಿ ಇರುವ ಸಂಸ್ಥೆ ಅಧ್ಯಾತ್ಮ ಕೇಂದ್ರಗಳಾಗಿರುವುದು.

ಇ. ಗೌರವ ಪದವಿಗಳು ಅಧ್ಯಾತ್ಮ ಇತರ ಶೈಕ್ಷಣಿಕ ಪ್ರಶಸ್ತಿಗಳನ್ನು ಪ್ರದಾನ ಮಾಡುವುದು.

ಕನ್ನಡ ವಿಶ್ವವಿದ್ಯಾಲಯದ ಪರಿಸರಮಾರ್ಗ

ಈ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯವು ನಿಯಮಿಸಿದ ರೀತಿಯಲ್ಲಿ ಸೂಕ್ತವಾದ ಶರತ್ತುಗಳನ್ನು ವಿಧಿಸಬಹುದು.

ಈ. ಹಾಸ್ಯಲುಗಳನ್ನು ನಡೆಸುವುದು, ಸೂಕ್ತ ಮೇಲ್ಮೈಕಾರಣಿ ನಡೆಸುವುದು ಮತ್ತು ನಿಯಂತ್ರಿಸುವುದು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಶೀಸ್ತನ್ನು ಮೂಡಿಸುವುದು. ವಿದ್ಯಾರ್ಥಿಗಳ ಸಾಮಾನ್ಯ ದ್ರೇಪಾಭಿವೃದ್ಧಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡುವುದು.

ಉ. ವ್ಯಕ್ತಿಗಳಿಗೆ ನೀಡುವ ಶೈಕ್ಷಣಿಕ ಪ್ರಶಸ್ತಿಗಳನ್ನು ತಡೆಹಿಡಿಯಬಹುದಾದ ಶರತ್ತುಗಳನ್ನು ನಿಯಮಿಸುವುದು.

ಊ. ವಿಶ್ವವಿದ್ಯಾಲಯವು ಹೊಂದಿರುವಂಥದ್ದೇ ಉದ್ದೇಶ ಮತ್ತು ಗುರಿಗಳನ್ನು ಹೊಂದಿರುವ ಇರಾವುದೇ ವಿಶ್ವವಿದ್ಯಾಲಯ, ಪ್ರಾಧಿಕಾರ, ಸಂಘ, ಸಾರ್ವಜನಿಕ ಆಧ್ಯಾತ್ಮ ನಿರ್ಜಾಯದೊಂದಿಗೆ ಸಹಕರಿಸುವುದು. ಈ ಬಗೆಯ ಸಹಕಾರಕ್ಕಾಗಿ ಆಗ್ರಿಂದಾಗ್ರಿ ಸೂಕ್ತವಾದ ನಿಬಂಧನೆ ಮತ್ತು ಶರತ್ತುಗಳನ್ನು ವಿಶ್ವವಿದ್ಯಾಲಯವು ನಿಯಮಿಸಬಹುದು.

ಋ. ಸಂಶೋಧನೆಯ ಸಲುವಾಗಿ ಗ್ರಂಥಾಲಯಗಳು, ಸಂಶೋಧನಾ ಕೇಂದ್ರಗಳು ಮತ್ತು ಸಂಗ್ರಹಾಲಯಗಳನ್ನು ಸ್ಥಾಪಿಸಿ ನಿರ್ವಹಿಸುವುದು. ಇಂದಿನ ಪ್ರಸಾರದ ಸಲುವಾಗಿ ಪ್ರಸಾರಾಂಗವನ್ನು ಸ್ಥಾಪಿಸಿ, ನಿರ್ವಹಿಸುವುದು.

ಌ. ಸಂಶೋಧನಾ ಹುದ್ದೆಗಳನ್ನು ಸ್ಥಾಪಿಸುವುದು ಮತ್ತು ಅಂತಹ ಹುದ್ದೆಗಳಿಗೆ ಸೂಕ್ತವ್ಯಕ್ತಿಗಳನ್ನು ನಿಯಮಿಸುವುದು.

ಎ. ಪ್ರವಾಸಿ ಸಂಶೋಧನಾ ವೇತನಗಳು, ವಿದ್ಯಾರ್ಥಿವೇತನಗಳು, ಪದಕರ್ತೆಗಳು, ಬಹುಮಾನಗಳು ಮತ್ತು ಸಂಶೋಧನಾ ವೇತನಗಳನ್ನು ಪ್ರಾರಂಭಿಸುವುದು ಹೀಗೆ ಅವುಗಳನ್ನು ನೀಡುವುದು. ಈ ಉದ್ದೇಶಕ್ಕಾಗಿ ಸೂಕ್ತವಾದ ವಿಧಿವಿದ್ಯಾನಗಳನ್ನು ನಿಯಮಿಸುವುದು.

ಏ. ವಿಶ್ವವಿದ್ಯಾಲಯದ ಸಿಭೂಂದಿಗಾಗಿ ವಸತಿಗಳನ್ನು ನಿರ್ಮಿಸುವುದು, ನಿರ್ವಹಿಸುವುದು ಅಧ್ಯಾತ್ಮ ಮಾನ್ಯತೆಯನ್ನು ನೀಡುವುದು ಮತ್ತು ಮಾನ್ಯತೆಗಳನ್ನು ಹಿಂತೆಗೆದುಕೊಳ್ಳುವುದು.

ಐ. ನಿಯಮಿಸಬಹುದಾದಂತಹ ಶುಲ್ಕವನ್ನು ನಿಗದಿ ಪಡಿಸುವುದು ಮತ್ತು ವಸೂಲು ಮಾಡುವುದು.

ಒ. ವಿಶ್ವವಿದ್ಯಾಲಯ ದ್ರೀಗಳು ಇತರ ಸ್ವತ್ವತ್ವಗಳು ಮತ್ತು ನಿಧಿಗಳನ್ನು ಧಾರಣ ಮಾಡುವುದು ಹಾಗೂ ನಿರ್ವಹಿಸುವುದು.

ಓ. ಸರ್ಕಾರದ ಅನುಮೋದನೆಯೊಂದಿಗೆ ವಿಶ್ವವಿದ್ಯಾಲಯದ ಉದ್ದೇಶಗಳಾಗಿ ವಿಶ್ವವಿದ್ಯಾಲಯದ ಸ್ವತ್ವತ್ವಿನ ಭದ್ರತೆಯ ಮೇಲೆ ಹಣವನ್ನು ಸಾಲ ಪಡೆಯುವುದು.

ಡಿ. ವಿಶ್ವವಿದ್ಯಾಲಯದ ಗುರಿಗಳನ್ನು ಉತ್ತೇಜಿಸುವುದಕ್ಕಾಗಿ, ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಯಾವುದೇ ಸಂಸ್ಥೆಯ ವ್ಯವಸ್ಥಾಪನೆಯನ್ನು ಪರಿಸಿಹಿಕ್ಕಿಸುವುದು ಮತ್ತು ಅದರ ಎಲ್ಲಾ ಹಷ್ಟಗಳು ದಾಯಿತ್ವಗಳನ್ನು ವರ್ಣಿಸುತ್ತಿರುವುದು. ಇದಕ್ಕೆ ಸಂಬಂಧಪಟ್ಟಂತೆ ಇತರ ನಿರ್ಬಾಧ ಮತ್ತು ವ್ಯಕ್ತಿಗಳಿಗೆ ಕರಾರು ಮಾಡಿಕೊಳ್ಳುವುದು.

೨. ವಿಶ್ವವಿದ್ಯಾಲಯದ ಅಧಿಕಾರಿಗಳು

ಅಧ್ಯಾಯ ೨ ಪ್ರಕರಣ ೧೦

ವಿಶ್ವವಿದ್ಯಾಲಯವು ಈ ಮುಂದಿನ ಅಧಿಕಾರಿಗಳನ್ನು ಒಳಗೊಂಡಿರುತ್ತದೆ:

ಆ. ಮುಖ್ಯಾತ್ಮಕ

ಇ. ಪ್ರೋ-ಚಾನ್ಸಲರ್

ಇ. ಮುಖ್ಯಾತ್ಮಕ

ಈ. ನಿರ್ಬಾಧ ಡೇನ್ಸರ್

ಉ. ಮುಖ್ಯಾತ್ಮಕ

ಇಂ. ಸಂಖಾರಾಸು ಅಧಿಕಾರಿ

ಇಂ. ಪರಿಸಿಹಿಕ್ಕಿಸುವುದಕ್ಕಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳಿಂದು ಫೋಇಷಿತರಾಗಿ ಬಹುದಾದ ಇತರ ವ್ಯಕ್ತಿಗಳು

ವಿಶ್ವವಿದ್ಯಾಲಯದ ಅಧಿಕಾರಿಗಳು ತೋಳ ನೌಕರರು

ಅಧ್ಯಾಯ ೨ ಪ್ರಕರಣ ೧೧

ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಇತರ ಉದ್ದೇಶಿಗಳು ಕಾರ್ಯ ನಿರ್ವಹಿಸುತ್ತಿರುವಾಗ ಅಥವಾ ಕಾರ್ಯನಡಿಸಲು ಉದ್ದೇಶಿಸಿರುವಾಗ ಭಾರತ ದಂಡ ಸಂಹಿತೆಯ (ಗಣಂರ ಕೇಂದ್ರ ಅಧಿನಿಯಮ XLV) ಅನೇ ಪ್ರಕರಣದ ಅಧಿಕಾರಿಗಳಿಗೆ ಲೋಕ ನೌಕರರಾಗಿದ್ದರೆಂದು ಭಾವಿಸ ತಕ್ಷದ್ದು.

ಆ. ಸದಸ್ಯತ್ವಕ್ಕೆ ಅನರ್ಹತೆ

ಅಧ್ಯಾಯ ೨ ಪ್ರಕರಣ ೧೨

(ಅ) ಯಾವೊಬ್ಬ ವ್ಯಕ್ತಿಯು ಅಸ್ವಸ್ಥ ಚಿಕಿತ್ಸದವನಾಗಿದ್ದರೆ, ಕಿವುದನಾಗಿದ್ದರೆ, ಮೂರನಾಗಿದ್ದರೆ, ಹಷ್ಟರೋಗಿಂದ ಬಳಲುತ್ತಿದ್ದರೆ.

(ಆ) ದಿವಾಳಿ ಎಂದು ಅಥವಾ ಅವಿಮುಕ್ತ ದಿವಾಳಿಯಿಂದ ನಿರ್ಬಾಧ ಅಜ್ಞದಾರನಾಗಿದ್ದರೆ.

ಕನ್ನಡ ವಿಶ್ವವಿದ್ಯಾಲಯದ ಪರಿಸಿಹಿಕ್ಕಿಸುವುದಕ್ಕೆ

(ಇ) ಸೈಂಕಣಿಕ ಅಧಿಕಾರಿಗಳನ್ನು ಒಳಗೊಂಡಿರುವ ಯಾವುದೇ ಅಪರಾದಕಾಗಿ ಶ್ರೀಮಿನಲ್ಲಾ ನಾಯಾಲಯದಿಂದ ಜೀಲು ಶೈಕ್ಷಿಕ ಗುರಿಯಾಗಿದ್ದರೆ. ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರದ ಸದಸ್ಯನೆಂದು ನಾಮನಿರ್ದೇಶಿತಗೊಳ್ಳಲು, ಪ್ರಾಧಿಕಾರದ ಸದಸ್ಯನಾಗಿರಲು ಅನರ್ಹತಾಗಿರುತ್ತಾನೆ.

೩. ಅಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಗೆ ನಾಮನಿರ್ದೇಶಿತನಾಗಲು ಗಲು ಅನರ್ಹತೆ ಅಧ್ಯಾಯ ೨ ಪ್ರಕರಣ ೧

ಅಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯನ್ನು ಕುರಿತು ಅಧ್ಯಾಯ ೨ ಪ್ರಕರಣ ೧೯ ಮತ್ತು ೨೨ರಲ್ಲಿ ವಿವರಣೆಗಳು ಇವೆ. ಆಲ್ಲಿ ಏನೇ ಹೇಳಿದರೂ ರೀಲವು ಸಂದರ್ಭಗಳಲ್ಲಿ ಈ ಮಂಡಳಿಗಳಿಗೆ ಸದಸ್ಯರಾಗಿ ನಾಮನಿರ್ದೇಶಿತನಾಗಲು ರೀಲವು ಅನರ್ಹತೆಗಳು ಇರುತ್ತವೆ.

ಈ ವರದು ಪ್ರಾಧಿಕಾರಗಳಲ್ಲಿ ಒಟ್ಟು ಆರು ವರ್ಷಗಳ ಅವಧಿಯಲ್ಲಿ ಸದಸ್ಯನಾಗಿದ್ದ ಯಾವೊಬ್ಬ ವ್ಯಕ್ತಿಯೂ ಮತ್ತೆ ಈ ವರದರಲ್ಲಿ ಯಾವುದೇ ಪ್ರಾಧಿಕಾರಕ್ಕೆ ಸದಸ್ಯನಾಗುವಂತಿಲ್ಲ.

ವಿವರಣೆ : ಆರುವರ್ಷಗಳ ಒಟ್ಟು ಅವಧಿಯನ್ನು ಲೆಕ್ಕೆ ಹಾಕುವ ಉದ್ದೇಶಕ್ಕೆ ಒಂದು ಪ್ರಾಧಿಕಾರದಲ್ಲಿ ಒಬ್ಬ ವ್ಯಕ್ತಿ ನಾಮನಿರ್ದೇಶಿತ ಸದಸ್ಯನಾಗಿದ್ದ ಮೂರು ವರ್ಷಗಳ ಅವಧಿ ಮತ್ತು ಇನ್ನೊಂದು ಪ್ರಾಧಿಕಾರದಲ್ಲಿ ನಾಮನಿರ್ದೇಶಿತ ಸದಸ್ಯನಾಗಿದ್ದ ಮೂರು ವರ್ಷಗಳ ಅವಧಿಯನ್ನು ಲೆಕ್ಕೆ ತೆಗೆದುಕೊಳ್ಳಬೇಕು. ಅದಕ್ಕೆನುಸಾರವಾಗಿ ಆರು ವರ್ಷಗಳನ್ನು ಪ್ರಾರ್ಥಿಸಿದ ಸದಸ್ಯನು ಈ ವರದರಲ್ಲಿ ಯಾವುದೇ ಒಂದು ಪ್ರಾಧಿಕಾರಕ್ಕೆ ಮತ್ತೆ ನಾಮನಿರ್ದೇಶಿತನಾಗಲು ಅಜ್ಞನಾಗುವುದಿಲ್ಲ.

ಯಾವುದೇ ಒಂದು ಪ್ರಾಧಿಕಾರದಲ್ಲಿ ಆಕ್ಸಿಕ್ವಾರಿ ಹಾಲಿ ಬಿಡ್ಡ ಸ್ಥಾನದಲ್ಲಿ ಸದಸ್ಯನಾಗುವ ಒಬ್ಬ ವ್ಯಕ್ತಿ ಆ ಪ್ರಾಧಿಕಾರದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸದಸ್ಯನಾಗಿದ್ದನೆಂದು ಭಾವಿಸಬೇಕು.

ಒಬ್ಬ ವ್ಯಕ್ತಿ ಒಂದು ಪ್ರಾಧಿಕಾರಕ್ಕೆ ನಾಮನಿರ್ದೇಶಿತನಾಗಿದ್ದ ಅಲ್ಲಿನ ಸದಸ್ಯತ್ವದ ಅಧಾರದ ಮೇಲೆ ಇನ್ನೊಂದು ಪ್ರಾಧಿಕಾರದ ಸದಸ್ಯನಾದರೆ ಮೊದಲು ನಮೂದಿಸಲಾದ ಪ್ರಾಧಿಕಾರದ ಸದಸ್ಯನಾಗಿದ್ದ ಅವಧಿಯೊಂದನ್ನೇ ಲೆಕ್ಕೆ ತೆಗೆದುಕೊಳ್ಳಬೇಕು.

ಆ. ಅನರ್ಹತೆಗಳು ಈ ಮುಂದೆ ಸೂಚಿಸಿರುವವರಿಗೆ ಅನ್ವಯವಾಗುವುದಿಲ್ಲ.

ಆ. ಅಧಿನಿಯಮದ ೧೮ನೇಯ ಪ್ರಕರಣದ ಒಂದನೇಯ ಉಪಪ್ರಕರಣದಲ್ಲಿ ಸೂಚಿತವಾಗಿರುವ ಸದಸ್ಯರು. ಆದರೆ ಇದರಲ್ಲಿ ಅಧಿನಿಯಮ ೨೨ (ಬಿ) ಪ್ರಕಾರ ಅಡಳಿತ ಮಂಡಳಿಯ ಸದಸ್ಯರೂ ಆಗಿರುವ ಕಾರ್ಯಕಾರಿ ಸಮಿತಿಯ ಸದಸ್ಯರು ಸೇರುವುದಿಲ್ಲ.

ಕನ್ನಡ ವಿಶ್ವವಿದ್ಯಾಲಯದ ಪರಿಸಿಹಿಕ್ಕಿಸುವುದಕ್ಕೆ

ಆ. ಹಾಗೆಯೇ ಅಧಿನಿಯಮ ಪ್ರಕರಣ ೨೨, ಉಪಪ್ರಕರಣ (೧) ರ (ಅ) ದಿಂದ (ಈ) ವರೆಗೆ ಬಿಂಡಗಳಲ್ಲಿ ಉಲ್ಲೇಖಿತರಾದ ಸದಸ್ಯರು.

೧೦. ಸದಸ್ಯತ್ವದಿಂದ ತೆಗೆದು ಹಾಕುವುದು

ಅಧ್ಯಾಯ ೯ ಪ್ರಕರಣ ೪೦

ಆ. ವಿಶ್ವವಿದ್ಯಾಲಯದ ಯಾವುದೇ ವ್ಯಾಧಿಕಾರದ ಯಾವೊಬ್ಬ ಸದಸ್ಯನನ್ನೂ ಕಾಯ್ದಾರಿ ಸಮಿತಿಯ ಮುಂದೆ ನಮೂದಿಸಿರುವ ಸಂದರ್ಭಗಳಲ್ಲಿ ಸದಸ್ಯತ್ವದಿಂದ ತೆಗೆದುಹಾಕಬಹುದ್ದು. ಕಾಯ್ದಾರಿ ಸಮಿತಿಯ ಅಳಿವುಯದಲ್ಲಿ ನೈತಿಕ ಅಧಃಪತನವನ್ನು ಒಳಗೊಳ್ಳುವ ಅಪರಾಧ ಎಸೆಗಿರಬೇಕು. ಆ ಆಪರಾಧಕ್ಕಾಗಿ ರೀಮೀನಲ್ ಅಥವಾ ಗುರುತರ ನ್ಯಾಯಾಲಯದಿಂದ ದೋಷಿ ಎಂದು ಸಿದ್ಧಪಟ್ಟಿರಬೇಕು. ಆಧಿಕಾರ ದುರ್ವರ್ತನೆಯಿಂದ ದೋಷಿಯಾಗಿರಬೇಕು. ಅಂತಹ ಸಂದರ್ಭದಲ್ಲಿ, ಕಾಯ್ದಾರಿ ಸಮಿತಿಯ ಒಟ್ಟು ಸದಸ್ಯರ ಅಭಿಮತದಿಂದ, ಸಭೆಯಲ್ಲಿ ಹಾಜರಿದ್ದು ಮತ ನೀಡುವ ಅಧಿಕಾರವುಳ್ಳ ಕಾಯ್ದಾರಿ ಸಮಿತಿಯ ಮೂರನೆಯ ವರಡರಷ್ಟು ಕೆನಿಷ್ಟೆ ಬಹುಮತದಿಂದ ಒಂದು ಗೊತ್ತುವಳಿಯನ್ನು ಅಂಗೀಕರಿಸಿ ಆ ಬಗ್ಗೆ ಲಿಜಿತ ಅದೇಶವನ್ನು ಹೊರಡಿಸಿ ಸದಸ್ಯತ್ವವನ್ನು ತೆಗೆದುಹಾಕಬಹುದು. ಸದಸ್ಯತ್ವವನ್ನು ಕಳೆದುಕೊಂಡ ವ್ಯಕ್ತಿಗೆ ವಿಶ್ವವಿದ್ಯಾಲಯವು ಪ್ರದಾನ ಮಾಡಿರುವ ಯಾವುದೇ ಪದವಿ ಆಧಾರ ದಿಷ್ಟು ಮಾಡಬೇಕು.

ಆ. ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರದ ಯಾವೊಳ್ಳು ಸದಸ್ಯನು ಅನ್ವಯಿತಾಗಿತ್ತು ದವಸಾದರೆ, ಕಿವುಡನಾದರೆ, ಮೂರಕನಾದರೆ, ಹಷ್ಟರೋಗ ದಿಂದ ನರಭೂತಿದ್ದರೆ, ದಿವಾಳಿಯೆಂದು ನ್ಯಾಯಾಲಯದಿಂದ ನಿರ್ಣಯಗೊಂಡಿದ್ದರೆ ಆಥವಾ ದಿವಾಳಿಯೆಂದು ಘೋಷಿಸಬೇಕೆಂದು ಅಜ್ಞಾಸಲ್ಲಿಸಿದ್ದರೆ ಕಾರ್ಯಕಾರಿ ಸಮಿತಿಯು ಆ ಬಗ್ಗೆ ಲಿಖಿತ ಆದೇಶವನ್ನು ಹೊರಡಿಸಿ ಸದಸ್ಯನ ಸದಸ್ಯತ್ವವನ್ನು ತೆಗೆದುಹಾಕಬಹುದು.

೭. ಈ ಪ್ರಕರಣದ ಅಡಿಯಲ್ಲಿ ಯಾವೇಬ್ಬಿ ವ್ಯಕ್ತಿಯ ಮೇಲೆ ಕ್ರಮವನ್ನು ಹೇಗೆಂಬಳ್ಳವ ಮೊದಲು ಆ ವ್ಯಕ್ತಿಗೆ ಉದ್ದೇಶಿತ ಕ್ರಮದ ವಿರುದ್ಧ ಪ್ರತಿಕ್ರಮ ಹೇಗೆಂಬಳ್ಳಲು ಯುಕ್ತವಾದ ಆಪರಾಶವನ್ನು ನೀಡಬೇಕು.

ఈ. ఈ ప్రక్రణద అడియల్లీ హోరడిసలాద ఆదేశద ఒందు ప్రతియమ్మ సాధ్యవాదమ్మ బేగనే నియమిసలాద రీతియల్లీ సంబంధపట్ట వ్యక్తిగొప్పతలుషిసబేసు.

೧೦. ಮಾಹಿತಿಗಳನ್ನು, ಪಡೆಯಲು ಸರ್ಕಾರಕ್ಕೆ ಇರುವ ಅಧಿಕಾರ

ಅಧ್ಯಾಯ ೯ ಪ್ರಕರಣ ೪೩

సకారవు విశ్వవిద్యాలయద వ్యవహారగలగిన సంబంధపట్ట యావుదే విజయద బగ్గె, యావుదే మాణితయన్న లిబిత ఆదేశద మూలక విశ్వవిద్యాలయదింద తరిసిచొళ్ళబడు. సకారవు కేళిద మాణితయ లభ్యవిద్యల్లి యుక్త అవధియోళగి ఆంతక మాణితయన్న విశ్వవిద్యాలయవు సకారకై ఒదగినచేసే. ఆదరే విశ్వవిద్యాలయవు రహస్యపందు పరిగణిసువ మాణితయన్న పేరు - జాన్స్ లర్చర ముందే ఇడిబహుదాగిద. ఈ అధికారస్తే ఈ అధినియమదల్లి ఆధివా ఆయా కాలదల్లి జారియల్లిరువ ఇతర కానూనినల్లి ఇరువ యావుదే నియమగళు అడ్డియాగువుచిల్ల.

ಕುಲಾದಿಪತಿ

೧೨. ಕುಲಾದಿಪತಿ

ಅಧ್ಯಾತ್ಮ ನ ಪ್ರಕರಣ ೧೧

କନ୍ଦାଳକର ମୁଖୀମଂତ୍ରୀଙ୍କର ପରୁ ବିଶ୍ୱଵିଦ୍ୟାଲୟର ମୁଲାଧିପେତୀଯାଗିରୁତ୍ତାରେ ଅପରୁ ତମ୍ଭୁ ପଦାଧିକାରଦିଂଦ ବିଶ୍ୱଵିଦ୍ୟାଲୟର ମୁଖୀସ୍ଥ ରାଗିରୁତ୍ତାରେ କୁଲାଧିପେତୀଯାରୁ ହାଜରିଦ୍ୱାଗ ବିଶ୍ୱଵିଦ୍ୟାଲୟର ଯାପୁଦେ ପ୍ରକଟିକୋଣ୍ଠେ ପଦ ଅନ୍ତର୍କ୍ଷରାଗିରୁତ୍ତାରେ ପଦବି ଦିପେଣ୍ଟିମୁ ମୁକ୍ତିତର ଶୈକ୍ଷଣିକ ପ୍ରତ୍ସିଗଳିନ୍ଦ୍ରିୟ ଏକରିସଲ୍ଲୁ ଯୋଗ୍ବ୍ୟାପାରିଗେ କୁଲାଧିପେତୀଯାରେ ଆପ୍ରାଚନ୍ଦ୍ର ନିର୍ମାଣ କରିଛାରେ

೧೩. ಕುಲಾದಿಪತ್ರಿಯವರ ಅದಿಕಾರಗಳು

ಅಧ್ಯಾಯ ೭ ಪ್ರಕರಣ ೧೧.೬

ಕುಲಾದಿಪತಿಯವರು ವಿಶ್ವವಿದ್ಯಾಲಯದ ಯಾವುದೇ ಷಡ್ವಹಾರದ ಸಕ್ರಮತೆ, ಯಥಾರ್ಥತೆ ಮತ್ತು ಯಾವುದೇ ತೀರ್ಮಾನ ಕಾನೂನು ಸಮೃದ್ಧವಾಗಿದೆಯೇ, ಉಚಿತವಾಗಿದೆಯೇ ಎಂಬುದನ್ನು ಸ್ವತಃ ತಾವೇ ಮನದಟ್ಟುಮಾಡಿಕೊಳ್ಳಬಹುದು. ಅಥವಾ ಇಂಥ ಅಂಶಗಳನ್ನು ಪರಿತು ಅವರಿಗೆ ಸಲ್ಲಿಸಿದ ಯಾವುದೇ ಅರ್ಜಿ ಅಥಾರದ ಮೇಲೆ ಅಂಥ ಕ್ರಮ ಕೈಗೊಳ್ಳಬಹುದು. ಅದಕ್ಕಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳ ಅಥವಾ ಯಾವುದೇ ಪ್ರಾಧಿಕಾರಗಳ ದಾಖಲೆಗಳನ್ನು ತರಿಸಿಕೊಂಡು ಪರೀಕ್ಷೆಸಬಹುದು. ಅಂಥ ಪರೀಕ್ಷೆಯಿಂದ ವಿಶ್ವವಿದ್ಯಾಲಯದ ಯಾವುದೇ ತೀರ್ಮಾನ ಅಥವಾ ಆದೇಶವನ್ನು ಪುನರ್ರಾಷ್ಟ್ರಿಲನೆಗೆ ಹಿಂದಕ್ಕೆ ರಳ್ಳಿಹಿಸಬಹುದು. ವಿಪರ್ಯಾಸಕೊಳ್ಳಬಹುದು, ಮಾಪಾಡುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು. ಅದಕ್ಕಾಗಿ ಕುಲಾದಿಪತಿಯವರು ಹೀಗೆ ಆದೇಶವನ್ನು ಜಾರಿಮಾಡಬಹುದು.

ಅ. ಹುಲಾದಿಪತ್ರಿಯವರು ತಾವು ನಿದೇಶಿಸಬಹುದಾದಂಥ ವ್ಯಕ್ತಿ ಅಥವಾ ವ್ಯಕ್ತಿಗಳಿಂದ ವಿಶ್ವವಿದ್ಯಾಲಯ, ಅದರ ಕಟ್ಟಡ, ವಿಶ್ವವಿದ್ಯಾಲಯದ ಗ್ರಂಥಾಲಯಗಳು, ಸಂಗ್ರಹಾಲಯಗಳು ಮತ್ತು ಉಪಕರಣಗಳು ಮತ್ತು ವಿಶ್ವವಿದ್ಯಾಲಯದಿಂದ ನಿರ್ವಹಿಸಲಾದ ಅಥವಾ ಮಾನ್ಯತೆಯನ್ನು ಪಡೆದ ಯಾವುದೆ ಸಂಸ್ಥೆಗಳು ಮತ್ತು

కెడ రిస విటా-లైఫ్ ప్రెసియుమెంట్

ವಿಶ್ವವಿದ್ಯಾಲಯದಿಂದ ನಡೆಸಲಾದ ಅಥವಾ ಮಾಡಲಾದ ಸಂಶೋಧನೆ, ಬೋಧನ ಮತ್ತು ಇತರ ಕೆಲಸದ ಪರಿಶೀಲನೆ ನಡೆಸುವಂತೆ ಮಾಡಲು ವಿಚಾರಣೆಮಾಡುವಂತೆ ಮಾಡಲು ಹಕ್ಕು ಹೊಂದಿರುತ್ತಾರೆ. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ವಿಚಾರಣೆ ನಡೆಸುವ ಪ್ರತಿಯೊಂದು ಸಂದರ್ಭದಲ್ಲಿ ಹಲಾಧಿಪತಿಯವರು ತಮ್ಮ ಆಶಯದ ಬಗ್ಗೆ ವಿಶ್ವವಿದ್ಯಾಲಯಕ್ಕೆ ನೋಟಿಸುವೀಡೆಂದು ಮತ್ತು ವಿಶ್ವವಿದ್ಯಾಲಯವು ಅಂಥ ವಿಚಾರಣೆಯಲ್ಲಿ ಪ್ರಾತಿನಿಧಿಪಡೆಯಲು ಹಕ್ಕುಳ್ಳದ್ದಾಗಿರುತ್ತದೆ.

ಆ. ಕುಲಾಧಿಪತಿಯವರು, ಅಂಥ ಪರಿಶೀಲನೆ ಅಥವಾ ವಿಚಾರಣೆಯ ಪರಿಣಾಮಗಳ ಸಂಬಂಧದಲ್ಲಿ ತಮ್ಮ ಅಭಿಪ್ರಾಯಗಳನ್ನು ಕಾರ್ಯಕಾರಿ ಸಮಿತಿಗೆ ತಿಳಿಸಬೇಕು. ಕುಲಾಧಿಪತಿಯ ಅಭಿಪ್ರಾಯಗಳನ್ನು ವಿಚಿತ್ರಪಡಿಸಿಹೊಂಡ ತರುವಾಯ ಕೇಗೊಳ್ಳಲೇಬೇಕಾದ ಶ್ರಮದ ಬಗ್ಗೆ ವಿಶ್ವೀವಿದ್ಯಾಲಯಕ್ಕೆ ಸಲಹೆ ನೀಡಬೇಕು. ಅಂಥ ಕುಲಾಧಿಪತಿಯನ್ನು ನಿಗದಿಪಡಿಸಬಹುದು.

೯. ಕಾರ್ಯಕಾರಿ ಸಮಿತಿಯು ಅಂಥ ಪರಿಶೀಲನೆ ಅಥವಾ ವಿಚಾರಣೆಯ ಪರಿಶೀಲನೆಗಳ ಬಗ್ಗೆ ತಾನು ತೆಗೆದುಹೋಳುತ್ತಿರುತ್ತಿದ್ದು ಉಷ್ಣ ಶೀಲಾದ ಅಥವಾ ತೆಗೆದುಹೋಳುತ್ತಿರುತ್ತಿದ್ದ ಕ್ರಮ. ಯಾವುದಾದರೂ ಇದ್ದಲ್ಲಿ ಆ ಬಗ್ಗೆ ಮುಲಾಡಿಪತಿಯವರಿಗೆ ವರರಿ ಸಲ್ಲಿಸಬೇಕು. ಅಂಥ ಪರಾದಿಯನ್ನು ಮುಲಾಡಿಪತಿಯವರು ನಿಗದಿಪಡಿಸುವ ಮುತ್ಯೋಳಗೆ ಸಲ್ಲಿಸಬೇಕು.

ఈ. కాయ్కారి సమితియు ఎరడనేయ ఉప -ప్రశ్నరెణద అడియల్లీ నిగది పడిసబహుదాద కాలమితియోళగ్గి కులాధిపతియవరిగే సమాధానపాగువంతే క్రమ కైగొళ్ళదిరువల్ల కులాధిపతియవరు, కాయ్కారి సమితియింద సల్లిసలాద వివరణ ఆధ్వా మాడిచోళ్ళలాద మనవియన్న పరిగణిసిద తరువాయ తాపు ఉఱితపెందు భావిసబహుదాద నిదేశనగళన్న హోరడిసబహుదు, కాయ్కారి సమితియు అంధ నిదేశనగళన్న పాలిసబేకాగుత్తదే. కాయ్కారి సమితియు కులాధిపతియవరు ఆ బగ్గే నిగది పడిసిద అంధ నిదేశనగళన్న పాలిసుపుద్దర్కుగి యూహోళ్లు ష్కై ఆధ్వా నికాయపన్న నేమిసలు అధికారపన్న హోందిరుత్తదే. మత్తు ఆ బగీగిన పంచగళగా అవశ్యకించు అధికారపన్న హోరడిసబహుదు.

ಇತ್ಯಾದಿಕಾರಗಳಿಗೆ ಸಾಮರ್ಪಣೆ

ଅନ୍ତର୍ଦୟ ଏ ପ୍ରେକ୍ଷଣ ରା (୨)

ವಿಶ್ವವಿದ್ಯಾಲಯದ ಪ್ರಾಧಿಕಾರಗಳಿಗೆ ನಾಮನಿರ್ದೇಶನ ಮಾಡಲು ಮೂಲಾಧಿಪತಿಯವರಿಗೆ

8

ಅಂತರ್ವಿಳಾಸ್ಯಾದ್ಯಮ (ಅ)
ಕ್ಷಮಾ ವರ್ತಮಾನಾಲಯ, ಕುಮಾರ್ಪಣ್ಣ - 583 276.

ಅಧಿಕಾರವು ದತ್ತವಾಗಿರುವಲ್ಲಿ ಅವರು ಅವಶ್ಯಕಿರುವವನ್ನು ಮಟ್ಟಿಗೆ ಸಾರಷ್ಟು ಪ್ರಾತಿನಿಧಿ ಪಡೆಯದ ಹಿತಾಶ್ಚಿಗಳನ್ನು ಪ್ರತಿನಿಧಿಸುವಂಥ ವ್ಯಕ್ತಿಗಳನ್ನು ನಾಮ ನಿರ್ದೇಶಿಸಬೇಕು.

೧೫. ಅಧಿನಿಯಮಗಳಿಗೆ ಅಂಗೀಕಾರ

ಅಧ್ಯಾಯ ೬ ಪ್ರಕರಣ ೨೭ (ಉ)

ಕಾರ್ಯಕಾರಿ ಸಮಿತಿಯು ಅಂಗೀಕರಿಸಿದ ಪರಿಸಿಯಮಗಳನ್ನು ಕುಲಾಧಿಪತಿವರಿಗೆ ಸಲ್ಲಿಸಬೇಕು. ಕುಲಾಧಿಪತಿಯವರು ಪರಿಸಿಯಮಗಳಿಗೆ ಒಟ್ಟಿಗೆಯನ್ನು ನೀಡಬಹುದು ಅಥವಾ ತಡೆಹಿಡಿಯಬಹುದು. ಕುಲಾಧಿಪತಿಯವರು ಒಟ್ಟಿಗೆ ನೀಡುವವರಿಗೆ ಕಾರ್ಯಕಾರಿ ಸಮಿತಿಯು ಅಂಗೀಕರಿಸಿದ ಪರಿಸಿಯಮಕ್ಕೆ ಕಾನೂನು ಮಾನ್ಯತೆ ದೊರೆಯುವುದಿಲ್ಲ.

೧೬. ಅಧ್ಯಾಯ ೭ ಪ್ರಕರಣ ೧೧ (ಉ)

ಕುಲಾಧಿಪತಿಯವರು ಈ ಅಧಿನಿಯಮದ ಅನುಸಾರ ದತ್ತವಾಗಿರುವ ಇತರ ಅಧಿಕಾರಗಳನ್ನು ಮತ್ತು ರಕ್ಷಣ್ಯಗಳನ್ನು ನಿರ್ವಹಿಸಬೇಕು.

ಪ್ರೇರ್ - ಚಾನ್ಸೆಲರ್

೧೭. ಪ್ರೇರ್ - ಚಾನ್ಸೆಲರ್

ಅಧ್ಯಾಯ ೭ ಪ್ರಕರಣ ೧೨

ಕನಾಟಕ ರಾಜ್ಯದಲ್ಲಿ ಉನ್ನತ ಖಾತೆಯ ಪ್ರಭಾರ ಹೊಂದಿರುವ ಶೈಕ್ಷಣ ಸಚಿವರು ವಿಶ್ವವಿದ್ಯಾಲಯದ ಪ್ರೇರ್ - ಚಾನ್ಸೆಲರ್ ಆಗಿರುತ್ತಾರೆ. ಅವರು ಈ ಅಧಿನಿಯಮದ ಪ್ರಕಾರ ತಮಗೆ ದತ್ತವಾಗಿರುವ ಅಧಿಕಾರ ಮತ್ತು ರಕ್ಷಣ್ಯಗಳನ್ನು ನಿರ್ವಹಿಸಬೇಕು.

ಕುಲಪತಿಯವರು

೧೮. ಕುಲಪತಿಯವರ ಅಧಿಕಾರಗಳು ಮತ್ತು ರಕ್ಷಣ್ಯಗಳು

ಅಧ್ಯಾಯ ೯ ಪ್ರಕರಣ ೧೪.೧

ಕುಲಪತಿಯವರು ವಿಶ್ವವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥರಾಗಿರುತ್ತಾರೆ. ಮತ್ತು ಮುಖ್ಯ ಕಾರ್ಯನಿರ್ವಹಕ ಅಧಿಕಾರಿಯಾಗಿರುತ್ತಾರೆ. ಆ ಅಧಿನಿಯಮದ ಮತ್ತು ಪರಿಸಿಯಮಗಳ ಅನುಸಾರವಾಗಿ ಕಾರ್ಯನಿರ್ವಹಣೆ ನಡೆಯುವಂತೆ ನೋಡಿಕೊಳ್ಳಬೇಕು ಮತ್ತು ಅದಕ್ಕಾಗಿ ತಮ್ಮ ಅಧಿಕಾರವನ್ನು ಚಲಾಯಿಸುವುದು ಕುಲಪತಿಯವರ ರಕ್ಷಣ್ಯವಾಗಿರುತ್ತದೆ.

೧೯. ಕುಲಪತಿಯವರ ನೇಮಕಾತಿ

ಅಧ್ಯಾಯ ೯ ಪ್ರಕರಣ ೧೪.೧ಮತ್ತು ೨

ಕುಲಪತಿಯವರ ನೇಮಕಾತಿಗಾಗಿ ಕುಲಾಧಿಪತಿಯವರು ಒಂದು ಸಮಿತಿಯನ್ನು ನಿಯಮಿಸಬೇಕು. ಆ ನೇಮಕಾತಿ ಸಮಿತಿಯನ್ನು ಅಧ್ಯಾಯ ೧ ಪ್ರಕರಣ ೧೧.೨ರ ಅನುಸಾರವಾಗಿ ನಿಯಮಿಸಬೇಕು. ಈ ಸಮಿತಿಯು ಇ ಹೆಸರುಗಳುಳ್ಳ ಒಂದು ಪಟ್ಟಿಯನ್ನು ಕುಲಾಧಿಪತಿಯವರಿಗೆ ಶಿಫಾರಸು ಮಾಡಬೇಕು. ಅಂಥ ಪಟ್ಟಿಯಲ್ಲಿ ಸಮಿತಿಯ ಯಾವೇಳ್ಳಿ ಸದಸ್ಯನ ಹೆಸರು ಇರುತ್ತಾದೆ. ಕುಲಾಧಿಪತಿಯವರು ಪಟ್ಟಿಯಲ್ಲಿರುವ ಇ ಹೆಸರುಗಳಲ್ಲಿ ಒಂದನ್ನು ಕುಲಪತಿಯ ಸ್ಥಾನಕ್ಕಾಗಿ ಅಯ್ದು ನೇಮಕ ಮಾಡಬೇಕು.

೨೦. ಆಯ್ದು ಸಮಿತಿ

ಅಧ್ಯಾಯ ೭ ಪ್ರಕರಣ ೧೪.೨

ಆಯ್ದು ಸಮಿತಿಯಲ್ಲಿ ಇ ಮಂದಿ ಸದಸ್ಯರಿಂದ ಒಂದು ಸದಸ್ಯನು ಕುಲಾಧಿಪತಿಯವರಿಂದ ನಾಮನಿರ್ದೇಶಿತನಾಗಿರಬೇಕು. ಒಂದು ಸದಸ್ಯನು ಸರ್ಕಾರದಿಂದ ನಾಮನಿರ್ದೇಶಿತನಾಗಿರಬೇಕು ಇಬ್ಬರು ಸದಸ್ಯರು ಅಡಳಿತ ಮಂಡಳಿಯಿಂದ ನಾಮನಿರ್ದೇಶಿತರಾಗಿರಬೇಕು. ಒಂದು ಸದಸ್ಯನು ಕಾರ್ಯಕಾರಿ ಮಂಡಳಿಯಿಂದ ನಾಮನಿರ್ದೇಶಿತನಾಗಿರಬೇಕು ಅದರೆ ನಾಮ ನಿರ್ದೇಶಿತರಾದ ವ್ಯಕ್ತಿಗಳು ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರದ ಸದಸ್ಯರಾಗಿರಬಾರದು. ಆಯ್ದು ಸಮಿತಿಯ ಸಭೆಗಳನ್ನು ಸಮಾವೇಶಗೊಳಿಸಲು ಒಂದು ಸದಸ್ಯನಿಗೆ ಕುಲಾಧಿಪತಿಯವರು ನಾಮನಿರ್ದೇಶನ ನೀಡಬೇಕು.

೨೧. ಕುಲಪತಿಯವರ ಅಧಿಕಾರಾವಧಿ

ಅಧ್ಯಾಯ ೭ ಪ್ರಕರಣ ೧೪.೩

- ಅ. ಕುಲಪತಿಯವರು ಇ ವರ್ಷಗಳ ಅವಧಿಯವರೆಗೆ ಪದಧಾರಣ ಮಾಡಬೇಕು. ಅವರು ಇ ವರ್ಷಗಳ ಹೆಚ್ಚಿನ ಅವಧಿಯವರೆಗೆ ಪ್ರಸ್ತಾವನೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ. ಆದರೆ ಯಾವೇಬಿ, ವ್ಯಕ್ತಿಯು ಒಟ್ಟು ಆಯ ವರ್ಷಕ್ಕಿಂತ ಹೆಚ್ಚಾಗಿ ಕುಲಪತಿಯ ಹುದ್ದೆಯನ್ನು ಧರಿಸುವಂತಿಲ್ಲ.
- ಆ. ಅಧಿಕಾರಾವಧಿ ಮುಗಿದ ಕುಲಪತಿಯವರನ್ನು ಕುಲಾಧಿಪತಿಯವರು ಸೂಕ್ತ ನಿರ್ದೇಶನ ನೀಡಿ ಅದೇ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಬಹುದು. ಆದರೆ ಇಂಥ ಅಧಿಕಾರ ವಿಸ್ತರಣೆಯು ಒಂದು ವರ್ಷದ ಒಟ್ಟು ಅವಧಿಯನ್ನು ಮೀರಿರಬಾರದು.
- ಇ. ಕುಲಪತಿಯವರು ತಮ್ಮ ಸಹಿಯೋಂದಿಗೆ ಕುಲಾಧಿಪತಿಯವರಿಗೆ ಪತ್ರವನ್ನು ಬರೆದು ಎರಡು ತಿಂಗಳ ನೋಟೀಸನ್ನು ನೀಡಿದ ತರುವಾಯ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಬಹುದು.
- ಈ. ಕುಲಪತಿಯವರಾಗಿ ನೇಮಕಗೊಂಡ ವ್ಯಕ್ತಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಥವಾ ಅದರ ಮುಂದುವರೆಕೆಯಲ್ಲಿ ಆರವತ್ತೆಂದು ವರ್ಷಗಳ ವಯಸ್ಸು ಪೂರ್ಣಗೊಂಡರೆ ತಮ್ಮ ಹುದ್ದೆಯಿಂದ ನಿವೃತ್ತರಾಗಬೇಕು.

೨೦. ರಚೆ

ಸಾಂದರ್ಭಿಕ ರಚನೆಯನ್ನು ಹೊರತು ಪಡಿಸಿ ಕುಲಪತಿಯವರ ಮಿಕ್ಕ ಎಲ್ಲಾ ರಚನೆಗಳನ್ನು ಕುಲಾಧಿಪತಿಯವರು ಮಂಜೂರು ಮಾಡುತ್ತಾರೆ.

೨೧. ಗೈರು ಹಾಜರಿಯ ಸಂದರ್ಭದಲ್ಲಿ ವ್ಯವಸ್ಥೆ

ಅಧ್ಯಾಯ ಇ ಪ್ರಕರಣ ಗಳಿ.೪

ಯಾವುದೇ ಕಾರಣದಿಂದ ಕುಲಪತಿಯವರ ಹುದ್ದೆಯಲ್ಲಿ ತಾತ್ಕಾಲಿಕ ರೀತೆ ಉಂಟಾದಾಗ ಅಥವಾ ಕುಲಪತಿಯವರು ತಮ್ಮ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಅನುಮತಿರಾದಾಗ ಕಾರ್ಯಕಾರಿ ಸಮಿತಿಯು ಕುಲಾಧಿಪತಿಯವರ ಅನುಮೋದನೆಯೋಂದಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕು. ಅಂಥ ಅಗತ್ಯ ವ್ಯವಸ್ಥೆ ಏರ್ಪಡುವವರೆಗೆ ವಿಶ್ವವಿದ್ಯಾಲಯದ ಜ್ಯೇಷ್ಠತಮ ಘ್ರಾಣಪರ್ಯ ಕುಲಪತಿಯವರ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕು.

೨೨. ಅಧ್ಯಾಯ ಇ. ಪ್ರಕರಣ ಗಳಿ.೫

ಕುಲಪತಿಯವರ ಸೇವಾ ನಿಬಂಧನೆಗಳ ಮತ್ತು ಶರತ್ತುಗಳನ್ನು ಕುಲಾಧಿಪತಿಯವರು ನಿರ್ಧರಿಸುತ್ತಾರೆ.

೨೩. ಉಪಭಾಷಣೆಗಳು

- ಆ. ಕುಲಪತಿಯವರು ತಮ್ಮ ಅಧಿಕಾರವಧಿಯ ಪೂರ್ಣ ಕಾಲದವರೆಗೆ ಸುಸಜ್ಜಿತವಾದ ಕ್ಷೇತ್ರ ವಿಶ್ವವಿದ್ಯಾಲಯದ ಪರಿಸಿದ್ದಾರ್ಥಗಳು

ಮನೆಯೋಂದನ್ನು ಉಪಯೋಗಿಸಲು ಅರ್ಹರಾಗಿರುತ್ತಾರೆ. ಕುಲಪತಿಯವರ ನಿರಾಸದ ಬಾಡಿಗೆ ಮತ್ತು ನಿರ್ವಹಣೆಯ ವೆಚ್ಚವನ್ನು ವಿಶ್ವವಿದ್ಯಾಲಯವೇ ಭರಿಸುತ್ತದೆ.

- ಇ. ಕುಲಪತಿಯವರು ತಮ್ಮ ನಿರಾಸದಲ್ಲಿ ಗ್ರಂಥ ಕಳೆದಿರಿಯನ್ನು ಹೊಂದಿರಬಹುದು. ಅದಕ್ಕಾಗಿ ಒಬ್ಬ ಆಪ್ತ ಸಹಾಯಕ, ಒಬ್ಬ ಕಾಲುಗಾರ, ಒಬ್ಬ ಜವಾನ, ಒಬ್ಬ ಅಡಿಗೆಯವನು ಮತ್ತು ಒಬ್ಬ ಸ್ಕೂಲೆಂಜರನ್ನು ಹೊಂದಿರಬಹುದು. ಈ ಸಿಬ್ಬಂದಿಯ ವೆಚ್ಚವನ್ನು ವಿಶ್ವವಿದ್ಯಾಲಯವೇ ಭರಿಸುತ್ತದೆ.

- ಈ. ಕಾರ್ಯಕಾರಿ ಸಮಿತಿಯು ಕಾಲಕಾಲಕ್ಕೆ ನಿಗದಿಪಡಿಸಬಹುದಾದಂಥ ನಿವೃತ್ತಿ ಸೌಲಭ್ಯ, ಪ್ರುವಾಸಭಕ್ತಿ ಮತ್ತು ಇತರ ಭಕ್ತೆಗಳನ್ನು ಪಡೆಯಲು ಕುಲಪತಿಗಳು ಅರ್ಹರಾಗಿರುತ್ತಾರೆ.

- ಈ. ಕುಲಪತಿಯಾಗಿ ನೇಮಕಗೊಳ್ಳಲು ವ್ಯಕ್ತಿಯು ವಿಶ್ವವಿದ್ಯಾಲಯದ ನೌಕರರಾಗಿದ್ದರೆ ಅಥವಾ ಬೇರೆ ವಿಶ್ವವಿದ್ಯಾಲಯದ ನೌಕರರಾಗಿದ್ದರೆ ಅಥವಾ ಬೇರೆ ವಿಶ್ವವಿದ್ಯಾಲಯಕ್ಕೆ ಸೇರಿದ ಕಾರ್ಯಕ್ರಮ ಅಥವಾ ಸಂಸ್ಥೆಗೆ ಸೇರಿದವರಾಗಿದ್ದರೆ ಅಲ್ಲಿ ಅವರು ವಂತಿಗೆ ಸಲ್ಲಿಸುತ್ತಿದ್ದ ಯೋಗಕ್ಕೇಮ ನಿಧಿಯನ್ನು ಮುಂದುರಿಸಿಕೊಂಡು ಹೋಗಲು ಅವಕಾಶವಿರುತ್ತದೆ. ವಿಶ್ವವಿದ್ಯಾಲಯದ ವಂತಿಗೆಯು ಅವರು ಕುಲಪತಿಯಾಗುವ ಮೊದಲಿನ ಹುದ್ದೆಯಲ್ಲಿ ಸಂದಾಯ ಮಾಡುತ್ತಿದ್ದ ಮೊತ್ತಕ್ಕೆ ಸೀಮಿತವಾಗಿರುತ್ತದೆ.

೨೪. ಗಳಿಕೆ ರಚನೆ ನಗದಿಕರಣ

ಕುಲಪತಿಯವರು ತಮ್ಮ ಅಧಿಕಾರದಲ್ಲಿ ಕಳೆದ ಅವಧಿಗೆ ಕೇವಾಟಕ ರಾಜ್ಯ ಸೇವಾನಿಯಮಗಳ ಅನ್ವಯ ಪೂರ್ಣ ವೇತನದ ಗಳಿಕೆ ರಚನೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಗಳಿಕೆ ರಚನೆಯನ್ನು ಅವರ ಅಧಿಕಾರವಧಿ ಮುಕ್ತಾಯಗೊಳ್ಳಲು ದಿನಾಂಕಕ್ಕಿಂತ ಮೊದಲು ಉಪಯೋಗಿಸಿಕೊಳ್ಳದೇ ಹೋದರೆ, ತಮ್ಮ ನಿವೃತ್ತಿ ಮುನ್ನ ಗಳಿಕೆ ರಚನೆಗಾಗಿ ಅಜ್ಞಾನಲ್ಲಿಸಿದಾಗ ಕುಲಾಧಿಪತಿಗಳು ಅಜ್ಞಾಯನ್ನು ವಿಶ್ವವಿದ್ಯಾಲಯದ ಹಿತದ್ವಿಷಯಿಂದ ತಿರಸ್ತುರಿಸಿದರೆ ಆಗ ಕುಲಪತಿಯವರ ಲೆಕ್ಕದಲ್ಲಿರುವ ಗಳಿಕೆ ರಚನೆಯನ್ನು ನಗದಿಕರಿಸಿಕೊಳ್ಳಲು ಅವಕಾಶವಿರುತ್ತದೆ. ಇಂಥ ನಗದಿಕರಣಕ್ಕೆ ಕುಲಪತಿಯವರು ಅಧಿಕಾರವನ್ನು ಬಿಟ್ಟನಂತರ ದೊರೆಯುವ ವೇತನವನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಗಳಿಕೆ ರಚನೆ ಮತ್ತು ಅದರ ನಗದಿಕರಣ ಗರಿಷ್ಟ ಇಂದಿನಗಳಿಗೆ ಮೀರಿರಬಾರದು.

ತಮ್ಮ ಅಧಿಕಾರವಧಿಯಲ್ಲಿ ಇ ತಿಂಗಳ ಅವಧಿ ಮೀರಿದಂತೆ ಕುಲಪತಿಯವರು ವ್ಯಾಪ್ತಿಯ ಕಾರಣ ಅಥವಾ ವ್ಯಯಕ್ಕಿರುತ್ತಿರುವ ಕಾರಣಗಳ ಮೇಲೆ ವೇತನ ರಹಿತ ರಚನೆ ಪಡೆಯಲಬಹುದು.

೭೬. ಪ್ರಾಧಿಕಾರಗಳ ಅಧ್ಯಕ್ಷರು

ಅಧ್ಯಾಯ ೨ ಪ್ರಕರಣ ೧೪.೧

ಹುಲಪತಿಯವರು ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಹಾಗೂ ಹಣಕಾಸು ಸಮಿತಿಯ ಪದನಿಮಿತ್ತ ಸದಸ್ಯರು ಮತ್ತು ಅವುಗಳ ಅಧ್ಯಕ್ಷರಾಗಿರುತ್ತಾರೆ. ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರದ ಯಾವುದೇ ಸಭೆಯಲ್ಲಿ ಹಾಜರಿದ್ದು ಅಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಹುಲಪತಿಯವರಿಗೆ ಹಕ್ಕು ಇರುತ್ತದೆ. ಆದರೆ ಅವರು ಸಂಬಂಧಪಟ್ಟ ಪ್ರಾಧಿಕಾರದ ಸದಸ್ಯರಾಗಿದ್ದರೆ ಮಾತ್ರ ಅಲ್ಲಿ ಅವರಿಗೆ ಮತ್ತು ನೀಡುವ ಹಕ್ಕು ಇರುತ್ತದೆ.

೭೭. ಸಚಿಗಳನ್ನು ಕರೆಯುವುದು

ಅಧ್ಯಾಯ ೨ ಪ್ರಕರಣ ೧೪ (೧)

ಹುಲಪತಿಯವರು ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಮತ್ತು ಹಣಕಾಸು ಸಮಿತಿಯ ಸಚಿಗಳನ್ನು ಸಮಾವೇಶಗೊಳಿಸಲು ಅಧಿಕಾರ ಹೊಂದಿದ್ದಾರೆ.

೭೮. ಪದವಿ ಪ್ರದಾನ ಅಧಿಕಾರ

ಅಧ್ಯಾಯ ೨ ಪ್ರಕರಣ ೧೪ (೨)

ಹುಲಾಧಿಪತಿಯವರು ಮತ್ತು ಪ್ರೌ - ಚಾನ್ಯಲರ್ಬಾರು ಗೈರು ಹಾಜರಿದ್ದಾಗೆ ಹುಲಪತಿಯವರು ವಿಶ್ವವಿದ್ಯಾಲಯದ ಯಾವುದೇ ಘಟಕೋತ್ಸವದ ಅಧ್ಯಕ್ಷರಾಗಿರುತ್ತಾರೆ. ಮತ್ತು ಅರ್ಹತೆಗೊಳಿಸಿರುವ ಅಭ್ಯರ್ಥಿಗಳಿಗೆ ಪದವಿ, ಡಿಪ್ಲೊಮ ಅಧಿವಾ ಇನ್ನಿತರ ಪ್ರಶಸ್ತಿಗಳನ್ನು ಪ್ರಧಾನ ಮಾಡುತ್ತಾರೆ.

೭೯. ಕುಲಪತಿಗಳಿಗೆ ಇರುವ ನೇಮಕಾತಿ ಅಧಿಕಾರ

ಅನುಸೂಚಿ ೧. (೨), ೨. (೨)

ಹುಲಸಚಿವರು ಅಧಿವಾ ಹಣಕಾಸು ಅಧಿಕಾರಿಗಳ ಸ್ಥಾನ ಖಾಲಿ ಬಿದ್ದಾಗ ಅಧಿವಾ ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾಗಿದ್ದಾಗೆ, ಅನಾರೋಗ್ಯ, ಗೈರು ಹಾಜರಿ ಅಧಿವಾ ಇನ್ನಾವುದೇ ಕಾರಣಕ್ಕಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಹುಲಪತಿಯವರು ಅಗತ್ಯಕಂಡರೆ ಆ ಸ್ಥಾನಗಳಿಗೆ ತಮಗೆ ಸೂಕ್ತ ಕಂಡ ವ್ಯಕ್ತಿಯನ್ನು ನಿಯಮಿಸಬಹುದಾಗಿದೆ.

೮೦. ಮೊದಲನೆಯ ಪರಿಸಿಯಮ

ಅನುಸೂಚಿ ೪. (೧)

ಹುಲಪತಿಯವರು ನಿರ್ಬಾಹಿಗಳಲ್ಲಿರುವ ಪ್ರಾಧಿಕಾರಗಳಲ್ಲಿ ಒಬ್ಬರನ್ನು ಆ ನಿರ್ಬಾಹಿಗೆ ಸಚಿಗಳನ್ನು ಮೂರು ವರ್ಷಗಳ ಅವಧಿಗೆ ನಿಯಮಿಸಬಹುದು. ಡೀನ್‌ರೂ ಮರು ಡೀನ್‌ರನ್ನಾಗಿ ಮೂರು ವರ್ಷಗಳ ಅವಧಿಗೆ ನಿಯಮಿಸಬಹುದು. ಡೀನ್‌ರೂ ಮರು ಡೀನ್‌ರನ್ನಾಗಿ ಮೂರು ವರ್ಷಗಳ ಅವಧಿಗೆ ನಿಯಮಿಸಬಹುದು.

ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಗಳು

ನೇಮಕಾತಿಗೆ ಅರ್ಹರಾಗಿರುತ್ತಾರೆ.

ಯಾವುದೇ ನಿಕಾಯದಲ್ಲಿ ಪ್ರಾಧಿಕಾರಗಳ ಕುಲಪತಿಯವರು ಆ ನಿಕಾಯದ ಡೀನರ ಅಧಿಕಾರಗಳನ್ನು ಚಲಾಯಿಸುತ್ತಾರೆ. ಡೀನ್ ಹುದ್ದೆಯು ಖಾಲಿ ಇಂದ್ರ ಅಧಿಕಾರಗಳನ್ನು ನಿರ್ವಹಿಸಲು ಅಸಮರ್ಥರಾಗಿರುತ್ತಾರೆ. ನಿಕಾಯದಿಂದ ಸೂಕ್ತ ಅಧಿಕಾರಗಳನ್ನು ಹುಲಪತಿಗಳು ಡೀನ್ ಹುದ್ದೆಗೆ ನೇಮಕ ಮಾಡಬಹುದಾಗಿದೆ.

೮೧. ಚೋಧಕರ ನೇಮಕಾತಿ

ಅನುಸೂಚಿ ೪. ೨ (೧) ಮತ್ತು ೪.೨ (೨)

ಚೋಧಕರ ಹುದ್ದೆಯು ಖಾಲಿ ಬಿದ್ದಾಗ ಅದನ್ನು ತುಂಬಿವುದು ಅಂತ್ಯಗ್ರಹಿತವೆಂದು ಹುಲಪತಿಯವರಿಗೆ ಮನದಪ್ಪಾದರೆ ಹುಲಪತಿಯವರು ತಾತ್ವಾಲಿಕ ನೇಮಕಾತಿಯನ್ನು ಮಾಡಬಹುದು. ಆದರೆ ನೇಮಕಾತಿಯ ಅವಧಿಯು ಇರುತ್ತಿರುತ್ತದೆ.

ಇಂಥ ನೇಮಕಾತಿಗಾಗಿ ಸಂಬಂಧಪಟ್ಟ ನಿಕಾಯದ ಡೀನ್, ವಿಭಾಗ ಮುಖ್ಯಸ್ಥರು ಮತ್ತು ಹುಲಪತಿಯವರಿಂದ ನಾಮನಿರ್ದೇಶಿತರಾದ ವ್ಯಕ್ತಿಯೊಬ್ಬರನ್ನು ಒಳಗೊಂಡಿರುವ ಶಳಿಯ ಅಯ್ಯೆ ಸಮಿತಿಯೊಂದನ್ನು ರಚಿಸಬೇಕು. ಒಬ್ಬನೇ ವ್ಯಕ್ತಿಯು ಡೀನ್ ಮತ್ತು ವಿಭಾಗ ಮುಖ್ಯಸ್ಥರು ಹುದ್ದೆಯಲ್ಲಿದ್ದರೆ ಅಯ್ಯೆ ಸಮಿತಿಯು ಇಬ್ಬರು ನಾಮನಿರ್ದೇಶಿತ ವ್ಯಕ್ತಿಗಳನ್ನು ಒಳಗೊಂಡಿರಬಹುದು. ಚೋಧಕ ಹುದ್ದೆಗಳಲ್ಲಿ ಮರಣ ಅಧಿವಾ ಇತರ ಯಾವುದೇ ಕಾರಣಕ್ಕಾಗಿ ಅಕಸ್ಮಾತ್ ಆದ ರಿಕ್ತತೆ ಉಂಟಾದಲ್ಲಿ ಡೀನ್‌ರೂ ಸಂಬಂಧಿಸಿದ ವಿಭಾಗದ ಮುಖ್ಯಸ್ಥರೊಂದಿಗೆ ಚರ್ಚೆಸಿ ಒಂದು ತಿಂಗಳಾಗಿ ತಾತ್ವಾಲಿಕ ನೇಮಕಾತಿಯನ್ನು ಮಾಡಿ ಅಂಥ ನೇಮಕಾತಿಯ ಬಗ್ಗೆ ಹುಲಪತಿಯವರಿಗೆ ಮತ್ತು ಹುಲಸಚಿವರಿಗೆ ವರದಿ ಮಾಡಬೇಕು.

೮೨. ವರ್ಗಾವಳಕೆಯ ಅಧಿಕಾರ

ವಿಶ್ವವಿದ್ಯಾಲಯ ನಿರ್ವಹಿಸುತ್ತಿರುವ ಒಂದು ವಿಭಾಗದಿಂದ ಯಾವುದೇ ನೌಕರನನ್ನು ಅಧಿವಾ ಹುದ್ದೆಯನ್ನು ವಿಶ್ವವಿದ್ಯಾಲಯವು ನಿರ್ವಹಿಸುತ್ತಿರುವ ಅಂಥಧೆ ಮತ್ತೊಂದು ವಿಭಾಗಕ್ಕೆ ವರ್ಗ ಮಾಡುವ ಅಧಿಕಾರ ಹುಲಪತಿಯವರಿಗೆ ಇರುತ್ತದೆ.

೮೩. ಅನುಸೂಚಿ ೫. (೧) ಮತ್ತು ೫. (೨)

ಅ. ಹುಲಪತಿಗಳು ಅಯ್ಯೆ ಸಮಿತಿಯ ಸಚಿಗಳನ್ನು ಸಮಾವೇಶಗೊಳಿಸುತ್ತಾರೆ. ಮತ್ತು ಅಧ್ಯಕ್ಷತೆ ವಹಿಸುತ್ತಾರೆ. ಮೊದಲನೆಯ ಪರಿಸಿಯಮಗಳಲ್ಲಿ ನಿಗದಿಪಡಿಸಿರುವಂತೆ ಅವರು ಅಯ್ಯೆ ಸಮಿತಿಗೆ ಸದಸ್ಯರೊಬ್ಬರ ನಾಮಕರಣವನ್ನು ಸಹ ಮಾಡುತ್ತಾರೆ.

ಆ. ಪ್ರತಿಯೊಂದು ದರ್ಜೆಗೂ ನಿಗದಿಪಡಿಸಿದ ಅಗತ್ಯವಾದ ನಡಾವಳಿಗಳನ್ನು ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಗಳು

ಪ್ರಮಾಣೇಕವಾಗಿ ಅನುಸರಿಸಬೇಕಾಗಿದೆಯೆಂದು ಮನದಕ್ಕಾದರೆ ಕುಲಪತಿಗಳು ಚೋಧಕರ ಮತ್ತು ಇತರ ಅಧಿಕಾರಿಗಳ ಸೇವಾಪೂರ್ವ ಅವಧಿ ತೈತ್ತಿಕರವಾಗಿ ಪೂರ್ಣಗೊಂಡಿದೆಯೆಂದು ಘೋಷಿಸಬಹುದು.

೭. ಆಯ್ದು ಸಮಿತಿಯ ಶಿಫಾರಸಿನ ಅಥಾರಮೇಲೆ ಕುಲಪತಿಗಳು ಅಭ್ಯರ್ಥಿಗಳ ಮುಂಬಡಿಗಳನ್ನು ನಿಗದಿ ಪಡಿಸಬಹುದು.

೮. ಶಿಕ್ಷಣ ಪ್ರಾಣಿಗಳ ಮತ್ತು ಕಾರ್ಯಕ್ರಮಗಳ ವಿಜ್ಞಾನ ವಿಭಾಗ

ಅಧ್ಯಾಯ ಏ ಪ್ರಕರಣ ೧೪.(೪)

ಆ. ಕುಲಪತಿಯವರು ವಿಶ್ವವಿದ್ಯಾಲಯದ ವ್ಯವಹಾರಗಳಲ್ಲಿ ನಿಯಂತ್ರಣ ಹೊಂದಿರಬೇಕು. ವಿಶ್ವವಿದ್ಯಾಲಯದ ಶಿಕ್ಷಣ ಪ್ರಾಣಿಗಳ ಜವಾಬ್ದಾರಗಳಿಗೆ ವರ್ಣಿಸಬೇಕು.

ಇ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸುವ ಅಧಿಕಾರವನ್ನು ಕುಲಪತಿಯವರಿಗೆ ನೀಡಲಾಗಿದೆ. ಅವರು ಅದಕ್ಕಾಗಿ ಸೂಕ್ತ ಆಜ್ಞೆಯನ್ನು ಹೊರಡಿಸಬಹುದು. ಆದರೆ ಇಂಥ ವಿಷಯಗಳಲ್ಲಿ ಸಾಮಾನ್ಯವಾಗಿ ವ್ಯವಹರಿಸುವ ಅಧಿಕಾರಿ ಪ್ರಾಧಿಕಾರ ಅಥವಾ ಸಂಸ್ಥೆಗೆ ಅವರು ವರದಿ ಸಲ್ಲಿಸಬೇಕು. ತಮ್ಮ ಆಜ್ಞೆಯಿಂದ ಬಾಧಿತನಾಗುವ ಸಾಧ್ಯತೆ ಇರುವ ವ್ಯಕ್ತಿಗೆ ಹೇಳಿಕೆ ನೀಡಲು ಸೂಕ್ತ ಕಾಲಾವಕಾಶ ನೀಡಬೇಕು.

ಈ. ನಿಯಮದ ಅಡಿಯಲ್ಲಿ ಕುಲಪತಿಗಳು ತೆಗೆದುಹೊಳ್ಳುವ ಕ್ರಮಕ್ಕೆ ಒಳಗಾಗಿರುವ ವ್ಯಕ್ತಿಗೆ ಮೇಲ್ಮೈನವಿ ಸಲ್ಲಿಸುವ ಅಧಿಕಾರವಿರುತ್ತದೆ. ಸಂಬಂಧಪಟ್ಟ ವ್ಯಕ್ತಿಯು ತನಗೆ ಆಜ್ಞೆಯು ತಲುಪಿದ ದಿನಾಂಕದಿಂದ ೫೦ ದಿನಗಳ ಒಳಗೆ ಕಾರ್ಯಕಾರಿ ಸಮಿತಿಗೆ ಮೇಲ್ಮೈನವಿ ಸಲ್ಲಿಸಬಹುದು. ಅಂಥ ಮೇಲ್ಮೈನವಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಸಮಿತಿ ತೆಗೆದುಹೊಳ್ಳುವ ತೀವ್ರಾನವನ್ನು ಕುಲಪತಿಗಳು ಜಾರಿಗೆ ತರಬೇಕು.

೯. ಹಣಕಾಸು ಅಧಿಕಾರಗಳು

ಆ. ವಿಶ್ವವಿದ್ಯಾಲಯದ ನಿರ್ದಿಯಿಂದ. ಇನ್ನು ಯಾವುದೇ ಮೂಲದಿಂದ ಅನುದಾನ ಪಡೆದ ನಿರ್ದಿಯಿಂದ ಸಂಶೋಧನೆಯ ಉದ್ದೇಶಗಳಿಗೆ ಮತ್ತು ಫೆಲೋಶಿಪ್‌ಗಳಿಗೆ ಸೂಕ್ತ ಸಹಾಯ ಅನುದಾನಗಳನ್ನು ಮಂಜೂರು ಮಾಡುವುದು. ಇದಕ್ಕಾಗಿ ಕುಲಪತಿಗಳು ಕಾರ್ಯಕಾರಿ ಸಮಿತಿಯೊಡನೆ ಸಮಾಲೋಚನೆ ನಡೆಸಬೇಕು.

ಇ. ರಾಜ್ಯದ ಇತರ ಭಾಗಗಳಲ್ಲಿ ಮತ್ತು ಭಾರತದ ಇತರ ರಾಜ್ಯಗಳಲ್ಲಿ ನಡೆಯುವ ಸಮ್ಮೇಳನ, ವಿಚಾರ ಸಂಕರಣ ಇತ್ಯಾದಿಗಳಿಗೆ ನಿಯೋಗಿಗಳನ್ನು ಕಳಿಸಿಕೊಡಲು ಮಂಜೂರಾತಿ ನೀಡುವುದು.

ಈ. ವಿಶ್ವವಿದ್ಯಾಲಯದ ನಿರ್ಬಾಹಿ ಮುಖ್ಯಸ್ಥರ, ಹಣಕಾಸು ಅಧಿಕಾರಿ ಮತ್ತು ಕುಲಪತಿಯವರ ಪ್ರಯಾಣ ಭಕ್ತೆ ಬಿಲ್ಲುಗಳಿಗೆ ರುಜು ಮಾಡುವುದು.

ಕ್ಷ. ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮತ್ತು ನಿರ್ಬಾಹಿ ಮುಖ್ಯಸ್ಥರಿಗೆ ಮುಂಗಡಗಳನ್ನು ಮಂಜೂರು ಮಾಡುವುದು.

ಉ. ಕಾರ್ಯಕಾರಿ ಸಮಿತಿಯ ನಿಗದಿ ಪಡಿಸಿದ ಎಲ್ಲ ಪರಿಸಿಯಮಗಳನ್ನು ತೈತ್ತಿಕರವಾಗಿ ಪೂರ್ಣವಾಗಿ ವಿಶ್ವವಿದ್ಯಾಲಯದ ನೌಕರರಿಗೆ ಎಲ್ಲ ಬಗೆಯ ಸಾಲ ಮತ್ತು ಮುಂಗಡಗಳನ್ನು ಮಂಜೂರು ಮಾಡುವುದು.

ಊ. ಇತರ ಸಂಸ್ಥೆಗಳು ಧನ ಸಹಾಯ ನೀಡಿರುವ ಯೋಜನೆ ಮತ್ತು ಕಾರ್ಯಕ್ರಮಗಳ ಪ್ರಧಾನ ತಪಾಸಣೆಯಾದರಿಗೆ ಮುಂಗಡ ಮಂಜೂರು ಮಾಡುವುದು ಮತ್ತು ಈ ವಿಷಯವನ್ನು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ವರದಿ ಮಾಡುವುದು.

ಋ. ಚಚಾರ್ ಕೂಟಗಳು, ಸಮ್ಮೇಳನಗಳು, ಸಮಿತಿಗಳು ಇತ್ಯಾದಿಗಳನ್ನು ಸಮಾವೇಶಗೊಳಿಸುವುದಕ್ಕೆ, ಪ್ರತಿಯೊಂದು ಸಮಾವೇಶಕ್ಕೆ ಇಂ ಸಾವಿರ ದೂರಾಯಗಳನ್ನು ಮೀರಿದಂತೆ ಹಣವನ್ನು ಮಂಜೂರು ಮಾಡುವುದು.

ಋ. ಚೋಧಕರ ಶೈಕ್ಷಣಿಕ ಕೆಲಸವನ್ನು ಪೋಲ್ಯೂಮಾಪನ ಮಾಡುವ ಸಲುವಾಗಿ, ಸಮಿತಿಗಳನ್ನು ರಚಿಸುವುದು. ಈ ಕುರಿತು ತಮ್ಮ ಕಾರ್ಯಕ್ರಮವನ್ನು ಕಾರ್ಯಕಾರಿ ಸಮಿತಿಗೆ ವರದಿ ಮಾಡುವುದು.

ಎ. ಹೊರಗಿನ ಏಜೆನ್ಸಿಗಳು ಧನ ಸಹಾಯ ಮಾಡಿರುವ ಯೋಜನೆಗಳಾಗಿ ಹೊಸ ನಾಮಾಂಕಿತ ಲೆಕ್ಕ ಖಾತೆಗಳನ್ನು ತರೆಯುವುದಕ್ಕೆ ಅನುಮತಿ ನೀಡುವುದು. ಅಗತ್ಯ ಬಿಂದುಗ ಈ ಉದ್ದೇಶಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರತ್ಯೇತ ಖಾತೆಗಳನ್ನು ತರೆಯಲು ಅನುಮತಿ ನೀಡುವುದು.

೧೩ ಪ್ರಭಾರ ನೀಡಿಕೆ

ಕುಲಪತಿಯವರು ವಿಶ್ವವಿದ್ಯಾಲಯದ ಯಾವುದೇ ವ್ಯಕ್ತಿ ಅಥವಾ ಬ್ರಾಹ್ಮಿಕಾರ್ಯಕ್ಕೆ ತಮ್ಮ ಆಡಳಿತಾತ್ಮಕ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸುವ ಪ್ರಭಾರವನ್ನು ವಹಿಸಿ ಕೊಡಬಹುದು. ಆದರೆ ಅಧಿನಿಯಮದ ಪ್ರಕಾರ ಕುಲಪತಿಯವರು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸುವಂತಿಲ್ಲ. ಹಿಂಗ ಇತರರಿಗೆ ಪ್ರಭಾರವನ್ನು ವಹಿಸಿ ಕೊಡುವ ಮಾಹಿತಿಯನ್ನು ಕುಲಪತಿಯವರು ಕಾರ್ಯಕಾರಿ ಸಮಿತಿಯ ಸಭೆಗೆ ವರದಿ ಮಾಡಬೇಕು.

೧೪. ಇತರ ಸಂಸ್ಥೆಗಳಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವುದು

ಅಸೋಸಿಯೇಷನ್‌ ಆಫ್ ಇಂಡಿಯನ್ ಯೂನಿವೆಸಿಟಿಸ್‌, ಅಸೋಸಿಯೇಷನ್‌ ಆಫ್ ಕಾಮನ್‌ ವೆಲ್ಸ್, ಯೂನಿವೆಸಿಟಿಸ್‌ ಮತ್ತು ಭಾರತದಲ್ಲಿರುವ ಅಥವಾ ವಿಶೇಷಗಳಲ್ಲಿರುವ ಇಂಥ ಸಂಘಸಂಸ್ಥೆಗಳಲ್ಲಿ ಕುಲಪತಿಯವರು ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಗಳು

ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಾರೆ. ಇಂಥ ಸಂಖ್ಯಾಸಂಸ್ಥೆಗಳ ಸಭೆಗಳಲ್ಲಿ ಕುಲಪತಿಯವರಿಗೆ ಭಾಗವಹಿಸಲು ಆಗದಿದ್ದ ಪಕ್ಷದಲ್ಲಿ ಅವರು ವಿಶ್ವವಿದ್ಯಾಲಯದ ಸೂಕ್ತ ವ್ಯಕ್ತಿಯನ್ನು ತಮ್ಮ ಬದಲಿಗೆ ಕಳುಹಿಸಿಕೊಡಬಹುದು. ಆದರೆ ಇಂಥ ಬದಲಿ ವ್ಯವಸ್ಥೆಗೆ ಕುಲಾಧಿಪತಿಯವರ ಅನುಮೋದನೆ ಆಗತ್ಯವಾಗಿರುತ್ತದೆ.

ಕಾರ್ಯಕಾರಿ ಸಮಿತಿಯು ವಿಶ್ವವಿದ್ಯಾಲಯದ ಕೆಲಸ ಕಾರ್ಯಗಳ ಸಲುವಾಗಿ ಕುಲಪತಿಯವರನ್ನು ವಿದೇಶಗಳಿಗೆ ಪ್ರತಿನಿಯೋಜನೆಯ ಮೇಲೆ ಕಳುಹಿಸಬಹುದು. ಪ್ರತಿನಿಯೋಜನೆಯ ಅವಧಿಯು ಇ ವಾರಗಳನ್ನು ಮೀರಿರಬಾರದು. ಇಂಥ ಪ್ರತಿನಿಯೋಜನೆಗೆ ಕುಲಾಧಿಪತಿಯವರ ಅನುಮತಿ ಆಗತ್ಯವಾಗಿರುತ್ತದೆ. ವಿಶೇಷ ಸಂಭಂಗಾಳಲ್ಲಿ ಕುಲಾಧಿಪತಿಯವರು ಮತ್ತೆ ಇ ವಾರಗಳವರಿಗೆ ಪ್ರತಿನಿಯೋಜನೆಯ ಅವಧಿಯನ್ನು ವಿಸ್ತೃತಿಸಬಹುದು.

ಕುಲಸಚಿವರು

ಕುಲಸಚಿವರು ನೇರವಾಗಿ ಕುಲಪತಿಯವರ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ. ಕುಲಪತಿಯವರ ಆದೇಶಗಳನ್ನು ಪಾಲಿಸುವುದು ಮತ್ತು ತಮ್ಮ ಕಣೀರಿಯ ಕರ್ತವ್ಯಗಳನ್ನು ನಿರ್ವಹಿಸಲು ಕುಲಪತಿಯವರಿಗೆ ನೇರವಾಗುವುದು ಕುಲಸಚಿವರ ಕರ್ತವ್ಯವಾಗಿರುತ್ತದೆ.

೩೪. ಕುಲಸಚಿವರ ನೇಮಕಾತಿ

ಅಧ್ಯಾಯ ೨ ಪ್ರಕರಣ ೧೫. (೧)

ಕುಲಸಚಿವರನ್ನು ಕಾರ್ಯಕಾರಿ ಸಮಿತಿಯು ನೇಮಿಸುತ್ತದೆ. ಕುಲಸಚಿವರ ಅಧಿಕಾರಾವಧಿಯನ್ನು ಕಾರ್ಯಕಾರಿ ಸಮಿತಿಯು ನಿರ್ದಿಷ್ಟ ಪಡೆಸುತ್ತದೆ. ಕುಲಸಚಿವರ ವಿಶ್ವವಿದ್ಯಾಲಯದ ಒಬ್ಬ ಪ್ರಾಣಕಾಲಿಕ ವೇತನ ಪಡೆಯುವ ಅಧಿಕಾರಿಯಾಗಿರಬೇಕು.

೩೫. ಸೇವಾ ನಿಬಂಧನೆಗಳು ಮತ್ತು ಶರತ್ತುಗಳು

ಅನುಸೂಚಿ ೧

ಅ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ದರ್ಜೆಗಿಂತ ಕಡಿಮೆಯದಲ್ಲದ ದರ್ಜೆಯಲ್ಲಿ ಇರುವ ವಿದ್ಯಾಸಂಸ್ಥೆಯಲ್ಲಿ, ಕಾರ್ಯಕಾರಿ ಸಮಿತಿಯು ನಿರ್ದಿಷ್ಟ ಪಡೆಸುತ್ತದೆ. ಕುಲಸಚಿವರಾಗಬಹುದು.

ಆ. ಕುಲಸಚಿವರ ಉಪಲಭಿಗಳು, ಇತರ ನಿಬಂಧನೆ ಮತ್ತು ಶರತ್ತುಗಳನ್ನು ಕಾರ್ಯಕಾರಿ ಸಮಿತಿಯು ನಿಯಮಿಸಬಹುದು.

ಇ. ಯಾವುದೇ ಕಾರಣದಿಂದ ಕುಲಸಚಿವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಆಸಮುಢ ರಾದಾಗ ಅಥವಾ ಅವರ ಹುದ್ದೆಯು ತಾತ್ಪರ್ಯಲಿಕವಾಗಿ ರಿತ್ವವಾಗಿದ್ದಾಗ ಕುಲಸಚಿವರ ಕರ್ತವ್ಯಗಳನ್ನು ನಿರ್ವಹಿಸಲು ಕುಲಪತಿಯವರು ಸೂಕ್ತ ವ್ಯಕ್ತಿಯನ್ನು ನಿಯಮಿಸಬಹುದು.

ಈ. ತಮಗೆ ಇಲ ವರ್ಷ ವಯಸ್ಸುದಾಗ ಅಥವಾ ಕಾರ್ಯಕಾರಿ ಸಮಿತಿಯು ನಿಗದಿ ಪಡೆಸಿದ ಅವಧಿಯು ಮುಗಿದಾಗ, ಇವುಗಳಲ್ಲಿ ಯಾವುದು ಮೊದಲೋ ಆಗ ಕುಲಸಚಿವರ ಅಧಿಕಾರದಿಂದ ನಿವೃತ್ತಾಗುತ್ತಾರೆ.

ಉ. ಕುಲಸಚಿವರ ಹುದ್ದೆಗೆ ನೇಮಕಗೊಂಡ ವ್ಯಕ್ತಿಯು ಸರ್ಕಾರದಿಂದ ಅಥವಾ ಯಾವುದೇ ಸಂಸ್ಥೆಯಿಂದ ಪ್ರತಿನಿಯೋಜನೆಯ ಮೇಲೆ ಬಂದಿಲ್ಲದಿದ್ದರೆ ಆಗ ಅವರ ವೇತನ ಮತ್ತು ಇತರ ಸವಲತ್ತುಗಳನ್ನು ಕಾರ್ಯಕಾರಿ ಸಮಿತಿಯು ನಿರ್ಧರಿಸುತ್ತದೆ.

ಊ. ಕುಲಸಚಿವರು ಒಂದಿನಗಳಿಂತ ಕಡಿಮೆ ಅವಧಿಯ ರಚೆಯನ್ನು ಪಡೆಯಬೇಕು. ಅಂಥ ಸಂಭರಣಲ್ಲಿ

ಹುಲಪತಿಯವರು ಬದಲಿ ವ್ಯವಸ್ಥೆಯನ್ನು ಮಾಡಬೇಕು. ರಜೆಯ ಅವಧಿಯು ೧೦ ದಿನಗಳಿಗಂತ ಹೆಚ್ಚಿನದ್ದುದರೆ ಕಾರ್ಯಕಾರಿ ಸಮಿತಿಯ ಅನುಮತಿಯನ್ನು ಪಡೆಯಬೇಕು.

ಉಂಟಾರ್ಥಿಕಾರಗಳ ಕಾರ್ಯದರ್ಶಿ

ಅನುಸೂಚಿ ಗ. (ಒ)

- ಹುಲಸಚಿವರು ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ, ಘ್ಯಾಕಲ್ಪಿಗಳ ಮತ್ತು ಅಧ್ಯಯನ ಮಂಡಳಿಗಳ ಪದ ನಿರ್ಮಿತ ಕಾರ್ಯದರ್ಶಿಯಾಗಿರುತ್ತಾರೆ. ಆದರೆ ಅವರನ್ನು ಈ ಯಾವುದೇ ಪ್ರಾಧಿಕಾರಗಳ ಸದಸ್ಯರಂದು ಭಾವಿಸಬಾರದು.
- ವಿಶ್ವವಿದ್ಯಾಲಯದ ಪ್ರಾಧಿಕಾರಗಳ ಮತ್ತು ಅಪ್ರಗಳಿಂದ ನೇಮಕಗೊಂಡ ಯಾವುದೇ ಸಮಿತಿಯ ಸಭಿಗಳನ್ನು ಸಮಾವೇಶಗೊಳಿಸುವ ಬಗ್ಗೆ ಹುಲಸಚಿವರೇ ಎಲ್ಲ ನೋಟೀಸುಗಳನ್ನು ಹೊರಡಿಸುತ್ತಾರೆ.
- ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ, ಘ್ಯಾಕಲ್ಪಿಗಳು, ಅಧ್ಯಯನ ಮಂಡಳಿ ಮತ್ತು ವಿಶ್ವವಿದ್ಯಾಲಯ, ಪ್ರಾಧಿಕಾರಗಳಿಂದ ನೇಮಕಗೊಂಡ ಯಾವುದೇ ಸಮಿತಿಯ ಸಭಿಗಳ ಎಲ್ಲ ವರದಿಗಳನ್ನು ತಯಾರಿಸುತ್ತಾರೆ. ಮತ್ತು ಕಾರ್ಯಕಾರಿ ಸಮಿತಿಯ ಅಧಿಕೃತ ಪತ್ರವು ಪರಾಪ್ರಯವನ್ನು ನಡೆಸುತ್ತಾರೆ.
- ವಿಶ್ವವಿದ್ಯಾಲಯದ ಪ್ರಾಧಿಕಾರಗಳ ಸಭಿಗಳ ವಿಷಯಸೂಚಿಗಳ ಪ್ರತಿಯನ್ನು ಮತ್ತು ಅಂಥ ಸಭಿಗಳ ವರದಿಗಳನ್ನು ಹುಲಸಚಿವರೇ ಹುಲಾಧಿಪತಿಯವರಿಗೆ ಒದಗಿಸಬೇಕು.

ಉಗ. ದಾವೆಗಳು

ಅಧ್ಯಾಯ ೨ ಪ್ರಕರಣ ೧೫ (೩)

ವಿಶ್ವವಿದ್ಯಾಲಯದ ಪರವಾಗಿ ಅಥವಾ ವಿರುದ್ಧವಾಗಿ ನಡೆಯುವ ಎಲ್ಲಾ ಕಾನೂನು ವ್ಯವಹಾರಗಳು, ದಾವೆಗಳು ಮತ್ತು ವಾದವಿವಾದಗಳು ಇತ್ಯಾದಿಗಳು ಹುಲಸಚಿವರಿಂದ ಹೊರಡಬೇಕು ಮತ್ತು ಹುಲಸಚಿವರಿಗೆ ಜಾರಿಆಗಬೇಕು.

ಉಗ. ಸಾಮಾನ್ಯ ಕರ್ತವ್ಯಗಳು

ಅನುಸೂಚಿ ಗ. (೪)

ಹುಲಸಚಿವರು ವಿಶ್ವವಿದ್ಯಾಲಯದ ಕಾಬಿಲೆಗಳು, ಸಾಮಾನ್ಯ ಮೌಹರು ಮತ್ತು ಕಾರ್ಯಕಾರಿ ಸಮಿತಿಯು ಅವರ ವಶಕ್ಕೆ ಒಬ್ಬಸುವ ಅಂಥ ಸ್ವತ್ವಗಳ ರಕ್ಷಣಾಗಿರುತ್ತಾರೆ.

ಪರಿಸಿಯಮಗಳಲ್ಲಿ ನಿಯಮಿಸಬಹುದಾದಂತೆ ಅಥವಾ ಕಾಲಕಾಲಕ್ಕೆ ಕಾರ್ಯಕಾರಿ

ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಗಳು

ಸಮಿತಿಯಾಗಲಿ, ಹುಲಸಚಿವರಾಗಲಿ ನಿರ್ಧರಿಸುವ ಇತರ ಅಧಿಕಾರ ಮತ್ತು ಕರ್ತವ್ಯಗಳನ್ನು ಹುಲಸಚಿವರು ನೆರವೇರಿಸಬೇಕು.

ಉಂಟಾರ್ಥಿಕಾರಗಳ ಅಧಿಕಾರ

ಅನುಸೂಚಿ ಗ. (ಇ) ಏ

ಹುಲಸಚಿವರು ವಿಶ್ವವಿದ್ಯಾಲಯದ ಉದ್ಯೋಗಿಗಳ ಮೇಲೆ ಶ್ರೀನ ಕ್ರಮವನ್ನು ಕೈಗೊಳ್ಳುವ, ವಿಜಾರಣೆಯಾಗುವ ವರಗೆ ಅಮಾನತಿನಲ್ಲಿರಿಸುವ, ಎಚ್ಚರಿಕೆ ನೀಡುವ, ವಾಗ್ದಂಡನೆಯನ್ನು ವಿಧಿಸುವ, ವೇತನ ಮತ್ತು ಬಡ್ಡಿಯನ್ನು ತಡೆಹಿಡಿಯುವ ಅಧಿಕಾರವನ್ನು ಹೊಂದಿರುತ್ತಾರೆ. ಭೋಧಕರು ಮತ್ತು ಶೈಕ್ಷಣಿಕ ಸಿಬ್ಬಂದಿಯವರು ಹುಲಸಚಿವರ ಈ ಅಧಿಕಾರ ವ್ಯಾಪ್ತಿಯಾಗಿ ಬರುವುದಿಲ್ಲ. ಯಾವುದೇ ದಂಡವನ್ನು ವಿಧಿಸುವ ಮೊದಲು ಸಂಭಂಧಪಟ್ಟ ವ್ಯಕ್ತಿಗೆ ವಿವರಣೆ ನೀಡಲು ಯಾಕ್ತ ಅವಕಾಶವನ್ನು ನೀಡಬೇಕು.

ಹುಲಸಚಿವರಿಂದ ಯಾವುದೇ ದಂಡನೆಗೆ ಒಳಗಾದ ವ್ಯಕ್ತಿಗೆ ಹುಲಸಚಿವರ ಆದೇಶದ ವಿರುದ್ಧ ಹುಲಪತಿಯವರಿಗೆ ಮನವಿ ಸಲ್ಲಿಸುವ ಅವಕಾಶವಿರುತ್ತದೆ.

ವಿಜಾರಣೆಯ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಇನ್ನೂ ಹೆಚ್ಚಿನ ಶೀಕ್ಷಣೆಯು ಅಗತ್ಯ ಎಂಬುದು ವ್ಯಕ್ತವಾದರೆ ಹುಲಸಚಿವರು ಆ ಬಗ್ಗೆ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಹುಲಪತಿಯವರಿಗೆ ಸಲ್ಲಿಸಬೇಕು. ಆದರೆ ದಂಡನೆಯನ್ನು ವಿಧಿಸುವ ಹುಲಪತಿಯವರ ಆದೇಶದ ವಿರುದ್ಧ ಕಾರ್ಯಕಾರಿ ಸಮಿತಿಗೆ ಮನವಿ ಸಲ್ಲಿಸಲು ಅವಕಾಶವಿರುತ್ತದೆ.

ಯಾವುದೇ ಮೇಲ್ಮನವಿಯನ್ನು ಉದ್ಯೋಗಿಯ ತನಗೆ ಆದೇಶ ದೂರೆತ ಇಂದಿನಗಳೊಳಗೆ ಸಲ್ಲಿಸಬೇಕು.

ಹಣಕಾಸು ಅಧಿಕಾರಿಗಳು

ಹಣಕಾಸು ಅಧಿಕಾರಿಯವರು ವಿಶ್ವವಿದ್ಯಾಲಯದ ನಿರ್ಧಿಗಳ ಉಸ್ತುವಾರಿಯನ್ನು ನೋಡಿಹೊಳ್ಳುತ್ತಾರೆ. ವಿಶ್ವವಿದ್ಯಾಲಯದ ಹಣಕಾಸಿನ ನಿರ್ಧಿಯನ್ನು ಕುರಿತು ಸಲಹೆ ಸೂಚನೆಗಳನ್ನು ನೀಡುತ್ತಾರೆ.

ಉಳಿ. ಹಣಕಾಸು ಅಧಿಕಾರಿಯವರ ನೇಮಕ

ಅಧ್ಯಾಯ ೨ ಪ್ರಕರಣ ೧೬

ಅ. ಹಣಕಾಸು ಅಧಿಕಾರಿಯ ವಿಶ್ವವಿದ್ಯಾಲಯದ ಪ್ರಾಣಕಾಲಿಕ ವೇತನ ಪಡೆಯುವ ಅಧಿಕಾರಿಯಾಗಿರುತ್ತಾರೆ. ಅವರನ್ನು ಸರ್ಕಾರವು ನಿಯಮಿಸುತ್ತದೆ. ಅವರ ಅಧಿಕಾರದ ಅವಧಿಯನ್ನು ಸರ್ಕಾರವು ನಿರ್ಧರಿಸುತ್ತದೆ.

ಉಳಿ. ಹಣಕಾಸು ಅಧಿಕಾರಿಯ ಸೇವಾ ನಿಬಂಧನೆಗಳು

ಅನುಸೂಚಿ ಪ್ರಕರಣ ೨

ಅ. ಹಣಕಾಸು ಅಧಿಕಾರಿಯ ಉಪಲಭಿಗಳು ಮತ್ತು ಇತರ ಸೇವಾ ನಿಬಂಧನೆಗಳನ್ನು ಕಾರ್ಯಕಾರಿ ಸಮಿತಿಯು ನಿರ್ಧರಿಸುತ್ತದೆ.

ಆ. ಹಣಕಾಸು ಅಧಿಕಾರಿಯು ಇಂನೆಯ ವರ್ಯಸ್ವ ಪ್ರಾಣಗೊಂಡ ಮೇಲೆ ಅಥವಾ ಸರ್ಕಾರವು ನಿದಿಷ್ಟ ಪಡೆಸಿದ ಅವಧಿಯು ಮುಗಿದ ಮೇಲೆ, ಇವರಡರಲ್ಲಿ ಯಾವುದು ಮೊದಲೋ ಆಗ ನಿವೃತ್ತರಾಗಬೇಕು.

ಇ. ಇಂ ಪರ್ಷಾಗಳು ಪ್ರಾಣಗೊಂಡರೂ ತನ್ನ ಉತ್ತರಾಧಿಕಾರಿ ನೇಮಕಗೊಂಡು ಅಧಿಕಾರ ಸ್ವೀಕರಿಸುವವರಿಗೆ ಅಥವಾ ಅವಧಿ ಮುಗಿಯುವವರಿಗೆ, ಯಾವುದು ಮೊದಲೋ ಅಲ್ಲಿಯವರಿಗೆ ಹಣಕಾಸು ಅಧಿಕಾರಿಯ ತಮ್ಮ ಅಧಿಕಾರದಲ್ಲಿ ಮುಂದುವರಿಯುತ್ತಾರೆ.

ಈ. ಹಣಕಾಸು ಅಧಿಕಾರಿಯ ಹುದ್ದೆಯು ತಾತ್ಕಾಲಿಕವಾಗಿ ಖಾಲಿ ಬಿದ್ದಾಗೆ, ಅವರಿಗೆ ಯಾವುದೇ ಕಾರಣದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಾಧ್ಯವಾದಾಗ ಕುಲಪತಿಯವರು ಸೂಕ್ತ ವ್ಯಕ್ತಿಯೊಬ್ಬರನ್ನು ಹಣಕಾಸು ಅಧಿಕಾರಿಯ ಕರ್ತವ್ಯಗಳನ್ನು ನಿರ್ವಹಿಸುವಂತೆ ನಿಯಮಿಸಬಹುದು.

ಉ. ಹಣಕಾಸು ಅಧಿಕಾರಿಯ ಹಣಕಾಸು ಸಮಿತಿಯ ಪದನಿರ್ಮತ ಕಾರ್ಯಕರ್ತೆಯಾಗಿರುತ್ತಾರೆ. ಆದರೆ ಅವರು ಸಮಿತಿಯ ಸರಸ್ವತನೆಂದು ಭಾವಿಸಬಾರದು.

ಇ. ನಾಯಕ ಮತ್ತು ದತ್ತಿ ನೀಡಲಾದ ಸ್ವತ್ತು ಸೇರಿದಂತೆ ವಿಶ್ವವಿದ್ಯಾಲಯದ ಬಂಡವಾಳ ಹೂಡಿಕೆಯನ್ನು ನಿರ್ವಹಿಸಬೇಕು.

ಇ. ಒಂದು ಪರ್ಷಾದ ಆವರ್ತನೆ ಮತ್ತು ಅನಾವರ್ತನೆ ವೆಚ್ಚೆಗಳನ್ನು ಕುರಿತು ಈ ಮುಂದಿನ ಜವಾಬ್ದಾರಿಗಳು ಇರುತ್ತವೆ:

೧. ವೆಚ್ಚೆಗಳು ಕಾರ್ಯಕಾರಿ ಸಮಿತಿಯು ನಿಗದಿಪಡಿಸಿದ ಮಿತಿಯನ್ನು ಮೀರಿಲ್ಲ. ಹಣವನ್ನು ಯಾವ ಉದ್ದೇಶಕ್ಕಾಗಿ ನೀಡಲಾಯಿತೋ ಅದಕ್ಕಾಗಿಯೇ ವೆಚ್ಚೆವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
೨. ವಾರ್ಷಿಕ ಲೆಕ್ಚರಪತ್ರಗಳು, ಅಧ್ಯಾತ್ಮ ಅಂದಾಜುಗಳು ಮತ್ತು ವಿಶ್ವವಿದ್ಯಾಲಯದ ಆಯವ್ಯಯ ಪತ್ರಗಳನ್ನು ಸಿದ್ಧಪಡಿಸಿ ಕಾರ್ಯಕಾರಿ ಸಮಿತಿಗೆ ಸಲ್ಲಿಸಬೇಕು.
೩. ನಗದು ಮತ್ತು ಬ್ಯಾಂಕಿನಲ್ಲಿರುವ ಶೀಲ್ಯ ಹಾಗೂ ಬಂಡವಾಳ ಹೂಡಿಕೆಗಳ ಮೇಲೆ ಗಮನ ಇಟ್ಟಿರಬೇಕು. ಆದಾಯದಲ್ಲಿ ಉಂಟಾಗಿರುವ ವ್ಯತ್ಯಾಸ ಮತ್ತು ಆದಾಯ ಸಂಗ್ರಹಕ್ಕಾಗಿ ಕೈಗೊಳ್ಳಬೇಕಾದ ವಿಧಾನಗಳ ಮೇಲೆ ಗಮನವಿಟ್ಟಿರಬೇಕು. ವಿಶ್ವವಿದ್ಯಾಲಯದ ರಕ್ಷಣೆಗಳು, ಭೂಮಿ, ಬೀಳೋಪಕರಣಗಳು ಮತ್ತು ಉಪಕರಣಗಳ ವಾರ್ಷಿಕ ದಾಸ್ತಾನು ತಪಾಸಣೆ ನೀಡುವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
೪. ಯಾವುದೇ ಅನಧಿಕೃತ ವೆಚ್ಚೆ ಅಥವಾ ಹಣಕಾಸಿಗೆ ಸಂಬಂಧಪಟ್ಟ ಅಕ್ರಮಗಳನ್ನು ಕುಲಪತಿಯವರ ಗಮನಕ್ಕೆ ತಂದು ತಪ್ಪಿತಕ್ಕೆ ವಿರುದ್ಧ ಕೈಗೊಳ್ಳಬೇಕಾದ ಸೂಕ್ತ ಕ್ರಮವನ್ನು ಸೂಚಿಸಬೇಕು.
೫. ವಿಶ್ವವಿದ್ಯಾಲಯದ ಯಾವುದೇ ಕಳೆಗಿರಿ ಅಥವಾ ಇತರ ಮೂಲದಿಂದ ತನ್ನ ಕರ್ತವ್ಯ ನಿರ್ವಹಣಣಿಗೆ ಆಗತ್ಯವಾದ ಮಾಹಿತಿ ಮತ್ತು ವಿರಜನಾ ಪಟ್ಟಗಳನ್ನು ತರಿಸಿಕೊಳ್ಳಬಹುದು.
೬. ವಿಶ್ವವಿದ್ಯಾಲಯಕ್ಕೆ ಸಂದಾಯವಾಗಬೇಕಾದ ಯಾವುದೇ ಹಣಕಾಸಿಗೆ ಹಣಕಾಸು ಅಧಿಕಾರಿ ಅಥವಾ ಕಾರ್ಯಕಾರಿ ಸಮಿತಿಯಂದ ನಿಯೋಜಿತರಾದ ಯಾವುದೇ ವ್ಯಕ್ತಿ ನೀಡುವ ರಸೀದಿಗಳು ಅಧಿಕೃತವಾಗಿರುತ್ತವೆ.
೭. ಕಾರ್ಯಕಾರಿ ಸಮಿತಿಯ ಪ್ರಾಂತ ಅನುಮೋದನೆಯಲ್ಲಿದೆ ಹಣಕಾಸು ಅಧಿಕಾರಿಯ ಯಾವುದೇ ವೆಚ್ಚೆವನ್ನು ಭರಿಸಬಾರದು. ಕಾರ್ಯಕಾರಿ ಸಮಿತಿಯು ನಿಯಮಿಸಿದ ಮೊತ್ತವನ್ನು ಮೀರಿದ ಯಾವುದೇ ಬಂಡವಾಳವನ್ನು ಹೂಡಬಾರದು.
೮. ಎಲ್ಲ ಹಣಕಾಸಿನ ವ್ಯವಹಾರಗಳು ಅಂತಿಮವಾಗಿ ಕಾರ್ಯಕಾರಿ ಸಮಿತಿಯ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ.

ಖೂ. ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರದಿಂದ, ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ ಅಭಿವಾ ಇತರ ಯಾವುದೇ ಸಂಘಸಂಸ್ಥೆಯಿಂದ ವಿಶ್ವವಿದ್ಯಾಲಯಕ್ಕೆ ಬರುವ ಹಣ ಮತ್ತಿತರ ಅನುದಾನಗಳನ್ನು ಹಣಕಾಸು ಅಧಿಕಾರಿಯು ಸ್ವೀಕರಿಸಬೇಕು.

ಉ. ದಾಖಲೆಗಳು ಮತ್ತಿತರ ಕಡತಗಳು

ಅ. ಹಣಕಾಸು ಅಧಿಕಾರಿಯು ವಿಶ್ವವಿದ್ಯಾಲಯದ ಹಣಕಾಸು ವ್ಯವಹಾರಗಳ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಮತ್ತು ಆಡಿಟರ್‌ಗಾಗಿ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು.

ಆ. ಆಡಿಟರ್ ಎತ್ತುವ ಆಕ್ಷೇಪಕೆಗಳಿಗೆ ಸೂಕ್ತ ಸಮಜಾಯಿಸಿಯನ್ನು ನೀಡುವುದು ಹಣಕಾಸು ಅಧಿಕಾರಿಯ ಕರ್ತವ್ಯವಾಗಿರುತ್ತದೆ. ಅವರು ನೀಡುವ ಸಮಜಾಯಿಸಿಗಳಿಗೆ ಕೆಂಪುಕಾರಿ ಸಮಿತಿಯ ಅನುಮೋದನೆಯನ್ನು ಪಡೆದುಕೊಳ್ಳಬೇಕು. ಆಡಿಟ್ ವರದಿ ಆಧಾರದ ಮೇಲೆ ಸರ್ಕಾರವು ನೀಡುವ ಸೂಚನೆಗಳನ್ನು ಕಾರ್ಯರೂಪಕ್ಕೆ ತರುವುದು ಹಣಕಾಸು ಅಧಿಕಾರಿಯ ಕರ್ತವ್ಯವಾಗಿರುತ್ತದೆ. ಆಡಿಟ್ ಮಂಡಳಿಗೆ ಒಟ್ಟಿಸುವುದಕ್ಕಾಗಿ ಮತ್ತು ಅಲ್ಲಿ ಒಟ್ಟಿಗೆ ಪಡೆದ ನಂತರ ಸರ್ಕಾರಕ್ಕೆ ಸಲ್ಲಿಸುವುದಕ್ಕಾಗಿ ವಿಶ್ವವಿದ್ಯಾಲಯದ ಆಡಿಟ್ ಆದ ವರದಿಯನ್ನು ಹಣಕಾಸು ಅಧಿಕಾರಿಯು ಸಿದ್ಧಪಡಿಸಬೇಕು.

ಇ. ವಿಶ್ವವಿದ್ಯಾಲಯದ ಕಳೆರಿಯಲ್ಲಿ ಲೆಕ್ಕೆ ಪತ್ರಗಳನ್ನು ಇಟ್ಟುಕೊಳ್ಳುವುದಕ್ಕಾಗಿ ಹೊಸ ಬಗೆಯ ಅಕೌಂಟಿಂಗ್ ವಿಧಾನಗಳನ್ನು, ಘಾರಂ ರೆಚಿಸ್ಟರ್‌ಗಳನ್ನು ಸೂಕ್ತವಾದ ರೀತಿಯಲ್ಲಿ ಹಣಕಾಸು ಅಧಿಕಾರಿಯು ರೂಳಿಸಬೇಕು.

ಈ. ಹಣಕಾಸು ವಿಭಾಗದ ದಿನನಿತ್ಯದ ವ್ಯವಹಾರಗಳಿಗಾಗಿ ಹಣಕಾಸು ಅಧಿಕಾರಿಯು ಒಮ್ಮೆಗೇ ರೂ ೨೦೦ಕ್ಕೆ ಮೀರದಂತೆ ಹಣವನ್ನು ಖಿಚು ಮಾಡಲು ಅಧಿಕಾರವನ್ನು ಹೊಂದಿರುತ್ತಾರೆ.

ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗ

ಪ್ರಾಧ್ಯಾಪಕರು (ಪ್ರೋಫೆಸರ್‌), ಗೋರವ ಪ್ರಾಧ್ಯಾಪಕರು (ಎಮಿರಿಟಸ್ ಪ್ರೋಫೆಸರ್‌ಗಳು), ಸಂದರ್ಶಕ ಪ್ರಾಧ್ಯಾಪಕರು (ವಿಸಿಟಿಂಗ್ ಪ್ರೋಫೆಸರ್‌), ಪ್ರವಾಚಕರು (ರೀಡರ್‌), ಉಪನ್ಯಾಸಕರು (ಲೆಕ್ಕೆರರ್‌) ಇವರೆಲ್ಲರು ವಿಶ್ವವಿದ್ಯಾಲಯದ ಅಧ್ಯಾಪಕರು ವರ್ಗಕ್ಕೆ ಸೇರಿದವರೆಂದು ಪರಿಗಣಿತರಾಗುತ್ತಾರೆ. ಇವರುಗಳಲ್ಲದೆ ಕಾರ್ಯಕಾರಿ ಸಮಿತಿಯ ನಿರ್ದರ್ಶನಬಹುದಾದ ಇತರ ಹುದ್ದೆಗಳನ್ನು ಅಧ್ಯಾಪಕರ ವರ್ಗಕ್ಕೆ ಸೇರಿಸಬಹುದು.

ಉ. ಕಾರ್ಯಕಾರಿ ಸಮಿತಿಯ ಅಧಿಕಾರ

ಅಧ್ಯಾಯ ಉ ಪ್ರಕರಣ ೩೫

ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯು ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗದ ನೇಮಕಾತಿ, ಆಯ್ದು ಕಾರ್ಯವಿಧಾನ, ವೇತನ, ಭೃತ್ಯಗಳು ಮತ್ತು ಇತರ ಸೇವಾ ಶರತ್ತುಗಳನ್ನು ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಿಯಮಿಸಬಹುದು.

ಉಳಿ. ಅಧ್ಯಾಪಕ ಹುದ್ದೆಗಳ ವರ್ಣಿಕರಣ

ವಿಶ್ವವಿದ್ಯಾಲಯದ ಅಧ್ಯಾಪಕರಲ್ಲಿ ಮೂರು ವರ್ಗಗಳು ಇರುತ್ತವೆ. ೧. ಪ್ರಾಧ್ಯಾಪಕರು: ಇದರಲ್ಲಿ, ಗೋರವ ಪ್ರಾಧ್ಯಾಪಕರು, ಸಂದರ್ಶಕ ಪ್ರಾಧ್ಯಾಪಕರು ಸೇರಿರುತ್ತಾರೆ. ೨. ಪ್ರವಾಚಕರು, ೩. ಉಪನ್ಯಾಸಕರು.

ಅಧ್ಯಾಪಕ ವರ್ಗದವರು ತಮಗೆ ಸಂಬಂಧಪಟ್ಟ ವಿಷಯಗಳಲ್ಲಿ ಸಂಶೋಧನೆ, ಬೋಧನೆ ಮತ್ತು ಮಾರ್ಗದರ್ಶನದ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಉಳಿ. ಅಧ್ಯಾಪಕ ವರ್ಗದ ಆಯ್ದು ವಿಧಾನ

ಅನುಸಂಧಾನ ಪ್ರಕರಣ ೪೫

ವಿವಿಧ ಅಧ್ಯಾಪಕರ ಹುದ್ದೆಗಳನ್ನು ಭೂತ್ವ ಮಾಡಲು ಕೆಳಗೆ ಕಾಣಿಸಿರುವ ಕೋಷ್ಟಕದ ಮಾದರಿಯಲ್ಲಿ ನೇಮಕಾತಿ ಸಮಿತಿಯನ್ನು ರಚಿಸಬೇಕು.

ಆಯ್ದು ಯಾಗಬೇಕಾದ

ಆಯ್ದು ಸಮಿತಿಯ

ಹುದ್ದೆ

ಸದಸ್ಯರು

ಪ್ರಾಧ್ಯಾಪಕರು ಮತ್ತು

ರ. ಸಂಬಂಧಪಟ್ಟ ವಿಭಾಗ ಮುಖ್ಯಸ್ಥರು

ಪ್ರವಾಚಕರು

(ಅವರು ಪ್ರಾಧ್ಯಾಪಕರಾಗಿದ್ದರೆ ಮಾತ್ರ)

ಇ. ಕುಲಪತಿಯವರಿಂದ ನಾಮನಿರ್ದೇಶಿತರಾದ

ಒಬ್ಬ ಡೀನಾ ಅಭಿವಾ ಪ್ರಾಧ್ಯಾಪಕರು.

ಈ. ಪ್ರಾಧ್ಯಾಪಕರು ಅಭಿವಾ ಪ್ರವಾಚಕರಿಗೆ

ಸಂಬಂಧಪಡುವ ವಿಷಯಗಳಲ್ಲಿ ವಿಶೇಷ

ಉಪನ್ಯಾಸಕರು

ಜ್ಞಾನ ಅಧ್ವರಾ ಆಸಕ್ತಿಯಲ್ಲಿ, ಕಾರ್ಯಕಾರಿ ಸಮಿತಿಯ ನಾಮನಿರ್ದೇಶಿತರಾದ ವಿಶ್ವವಿದ್ಯಾಲಯದ ಸೇವೆಯಲ್ಲಿರದ ಮೂವರು ವ್ಯಕ್ತಿಗಳು.

೮. ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು
೯. ಪುಲಪತಿಯವರಿಂದ ನಾಮನಿರ್ದೇಶಿತರಾದ ಒಬ್ಬ ಪ್ರಾಧ್ಯಾಪಕರು.
೧೦. ಸಹಾಯಕ ಪ್ರಾಧ್ಯಾಪಕರಿಗೆ ಸಂಬಂಧಪಡುವ ವಿಷಯಗಳಲ್ಲಿ ವಿಶೇಷ ಜ್ಞಾನ ಅಧ್ವರಾ ಆಸಕ್ತಿಯಲ್ಲಿ, ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶಿತರಾದ, ವಿಶ್ವವಿದ್ಯಾಲಯದ ಸೇವೆಯಲ್ಲಿರದ ಇಬ್ಬರು ವ್ಯಕ್ತಿಗಳು.
೧೧. ಗ್ರಂಥಾಲಯ ವಿಜ್ಞಾನ ಅಧ್ವರಾ ಗ್ರಂಥಾಲಯ ಆಡಳಿತದ ಬಗ್ಗೆ ವಿಶೇಷ ಜ್ಞಾನವಿರುವ ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶಿತ ರಾದ ವಿಶ್ವವಿದ್ಯಾಲಯದ ಸೇವೆಯಲ್ಲಿರದ ಇಬ್ಬರು ವ್ಯಕ್ತಿಗಳು.
೧೨. ಕಾರ್ಯಕಾರಿ ಸಮಿತಿಯಿಂದ ನಾಮನಿರ್ದೇಶಿತನಾದ ವಿಶ್ವವಿದ್ಯಾಲಯದ ಸೇವೆಯಲ್ಲಿರದ ಒಬ್ಬ ವ್ಯಕ್ತಿ.

ಗ್ರಂಥಾಲಯ

ಇವರುಗಳಲ್ಲದೆ ಸರ್ಕಾರದಿಂದ ನಾಮನಿರ್ದೇಶಿತರಾದ ಒಬ್ಬ ವ್ಯಕ್ತಿ ಆಯ್ದು ಸಮಿತಿಯಲ್ಲಿ ಇರುತ್ತಾರೆ. ವಿಭಾಗ ಮುಖ್ಯಸ್ಥರು ಇಲ್ಲದಿರುವ ಕಡೆ ಕಾರ್ಯಕಾರಿ ಸಮಿತಿಯ ತನ್ನ ಸದಸ್ಯರ ಪ್ರೇಕ್ಷಿತ ಒಬ್ಬ ವ್ಯಕ್ತಿಯನ್ನು ಆಯ್ದು ಸಮಿತಿಗೆ ನಾಮಕರಣ ಮಾಡಬಹುದು.

ವಿವರಣೆ:

೧. ಅಂತರಿಕ ವ್ಯವಸ್ಥಾಪನೆಯ ಯೋಜನೆಗಳಾಗಿ ನೇಮಕಾತಿಯನ್ನು ಮಾಡುವುದಾದರೆ ಆಗ ಯೋಜನೆಯ ಮುಖ್ಯಸ್ಥರನ್ನು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರೆಂದು ಭಾವಿಸಬೇಕು.
೨. ನಾಮನಿರ್ದೇಶಿತರಾಗುವ ಪ್ರಾಧ್ಯಾಪಕರು, ಆಯ್ದು ಮಾಡಲಾಗುವ ವಿಶೇಷ ವಿಷಯಕ್ಕೆ ಸಂಬಂಧಿಸಿದ ಪ್ರಾಧ್ಯಾಪಕರಾಗಿರಬೇಕು. ನಾಮನಿರ್ದೇಶನ ಮಾಡುವುದಕ್ಕೆ ಮೌಲ್ಯ ಪುಲಪತಿಯವರು ವಿಭಾಗದ ಮುಖ್ಯಸ್ಥರು ಮತ್ತು ಘ್ರಾಕ್ಳಿಯ ಡೀನಾರ್‌ರೊಂದಿಗೆ ಸಮಾಲೋಚಿಸಬೇಕು.
೩. ಪ್ರಾಧ್ಯಾಪಕ ಮತ್ತು ಪ್ರವಾಚಕರ ಆಯ್ದು ಸಮಿತಿಯಲ್ಲಿ ಪುಲಪತಿಯವರಲ್ಲದೆ ಇತರ ನಾಲ್ಕು ಸದಸ್ಯರಿತ್ಯಾಗಿ ಇವರು ಸದಸ್ಯರ ಪ್ರೇಕ್ಷಿತ ಮೂವರು ಹಾಜರಿರಬೇಕು.

ಕನ್ನಡ ವಿಶ್ವವಿದ್ಯಾಲಯದ ಪರಿಸರಾಗಳು

ಉಪನ್ಯಾಸಕರೆ. ಆಯ್ದು ಸಮಿತಿಯಲ್ಲಿ ಪುಲಪತಿಯವರಲ್ಲದೆ ಇತರ ಮೂವರು ಸದಸ್ಯರಿತ್ಯಾಗಿ ಇವರು ಸದಸ್ಯರ ಪ್ರೇಕ್ಷಿತ ಇಬ್ಬರು ಹಾಜರಿರಬೇಕು.

೪. ಪುಲಪತಿಯವರು ಆಯ್ದು ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಾರೆ.
೫. ಆಯ್ದು ಸಮಿತಿಯ ಸಭೆಗಳನ್ನು ಪುಲಪತಿಯವರು ಸಮಾವೇಶಗೊಳಿಸುತ್ತಾರೆ.
೬. ಆಯ್ದು ಸಮಿತಿಯ ಮಾಡಿದ ಶಿಫಾರಸುಗಳನ್ನು ಅಂಗಿರಿಸಲು ಕಾರ್ಯಕಾರಿ ಸಮಿತಿಗೆ ಸಾಧ್ಯವಾಗದಿದ್ದರೆ ಅದು ಕಾರ್ಯಗಳನ್ನು ನಮೂದಿಸಿ ಅಂತಹ ಪ್ರಕರಣವನ್ನು ಅಂತಿಮ ಆದೇಶಕ್ಕಾಗಿ ಪುಲಾಧಿಪತಿಯವರಿಗೆ ಒಬ್ಬಸಬೇಕು.

೪೦. ತಾತ್ವಾಲಿಕ ನೇಮಕಾತಿಗಳು

ಅನುಸೂಚಿ ಪ್ರಕರಣ ೫, (೨)

ಅ. ಒಂದು ಶೈಕ್ಷಣಿಕ ಪರಿಷತ್ತಿಂತಹ ಹೆಚ್ಚಿನ ಅವಧಿಯ ತಾತ್ವಾಲಿಕ ಮುದ್ದೆಯನ್ನು ಹಿಂದಿನ ಪ್ರಕರಣದಲ್ಲಿ ಸೂಚಿಸಿರುವ ಹೊಷ್ಟ್‌ಕದಲ್ಲಿ ಇರುವಂತೆ ಆಯ್ದು ಸಮಿತಿಯನ್ನು ರಚಿಸಿ ಭಕ್ತಿಮಾಡಿಕೊಳ್ಳಬೇಕು. ಆದರೆ ವಿಶ್ವವಿದ್ಯಾಲಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಮೊಂದು ತಾತ್ವಾಲಿಕ ಮುದ್ದೆಯನ್ನು ಭಕ್ತಿ ಮಾಡುವುದು ಅಗತ್ಯವೆಂದು ಹುಲಪತಿಯವರಿಗೆ ಮನದಷ್ಟುದರೆ ಅದಕ್ಕಾಗಿ ಸ್ಥಳೀಯ ಆಯ್ದು ಸಮಿತಿಯನ್ನು ರಚಿಸಿ ಈ ತಿಂಗಳಿಗೆ ಮೀರದ ಅವಧಿಗೆ ತಾತ್ವಾಲಿಕ ನೇಮಕಾತಿಯನ್ನು ಮಾಡಬಹುದು.

ಆ. ಸ್ಥಳೀಯ ಆಯ್ದು ಸಮಿತಿಯಲ್ಲಿ ಸಂಬಂಧಪಟ್ಟ ಘ್ರಾಕ್ಳಿಯ ಡೀನಾ ವಿಭಾಗದ ಮುಖ್ಯಸ್ಥರು ಮತ್ತು ಪುಲಪತಿಯವರಿಂದ ನಾಮನಿರ್ದೇಶಿತರಾದ ಒಬ್ಬ ವ್ಯಕ್ತಿ ಇರುತ್ತಾರೆ. ಒಬ್ಬನೇ ವ್ಯಕ್ತಿಯ ಡೀನಾ ಮತ್ತು ವಿಭಾಗದ ಮುಖ್ಯಸ್ಥರ ಎರಡೂ ಪದವಿಗಳಲ್ಲಿ ಇದ್ದರೆ ಆಗ ಪುಲಪತಿಯವರು ಇಬ್ಬರು ಸದಸ್ಯರನ್ನು ನಾಮನಿರ್ದೇಶನದ ಮೂಲಕ ನಿಯಮಿಸಬೇಕು.

ಇ. ಚೋಧಕ ಮುದ್ದೆಗಳಲ್ಲಿ ಮರಣ ಅಧ್ವರಾ ಇನ್ನಾವುದೇ ಕಾರ್ಯಕ್ರಮಾಗಿ ರಿಕ್ತತೆ ಉಂಟಾದಲ್ಲಿ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಒಂದು ತಿಂಗಳ ಅವಧಿಗಾಗಿ ತಾತ್ವಾಲಿಕ ನೇಮಕಾತಿಯನ್ನು ಮಾಡಿ ಆ ಬಗ್ಗೆ ಪುಲಪತಿಯವರಿಗೆ ಮತ್ತು ಪುಲಸಚಿವರಿಗೆ ಪರದಿ ಮಾಡಬೇಕು.

ಈ. ತಾತ್ವಾಲಿಕವಾಗಿ ನೇಮಕಗೊಂಡ ಚೋಧಕರು ಮತ್ತು ತಾತ್ವಾಲಿಕ ಉದ್ಯೋಗದಲ್ಲಿ ಮುದ್ದೆ ಪರಿಸರಾಲ್ಲಿ ನಿಯಮಿತವಾದ ಆಯ್ದು ಸಮಿತಿಯಿಂದ ಅಧ್ವರಾ ಸ್ಥಳೀಯ ಆಯ್ದು ಸಮಿತಿಯಿಂದ ಆಯ್ದುಗೊಳಿಸುವುದು ಅಗತ್ಯವಾಗಿರುತ್ತದೆ.

ಕನ್ನಡ ವಿಶ್ವವಿದ್ಯಾಲಯದ ಪರಿಸರಾಗಳು

ಉ. ಆಯ್ದುಯ ಕಾರ್ಯ ವಿಧಾನ, ಪರಿಸ್ಥಿತಿ ಮತ್ತು ಅನುಬಂಧದಲ್ಲಿ ವಿವರಿಸಲಾಗಿದೆ.

ಉ. ಅಧ್ಯಾಪಕ ವರ್ಗದ ಸಂಬಳ ಮತ್ತಿತರ ಭಕ್ತಿಗಳ ವಿವರಗಳನ್ನು ಪ್ರತ್ಯೇಕ ಅನುಬಂಧದಲ್ಲಿ ವಿವರಿಸಲಾಗಿದೆ.

ಇಗ. ಸಾಮಾನ್ಯ ಸೇವಾ ನಿಯಮಗಳು

ಅ. ವಿಶ್ವವಿದ್ಯಾಲಯದ ವೇತನ ಪಡೆಯುತ್ತಿರುವ ಅಧ್ಯಾಪಕರು ಕಾರ್ಯಕಾರಿ ಸಮಿತಿಯ ಅನುಮೋದನೆ ಇಲ್ಲದ ಹಣಕಾಸಿನ ಲಾಭ ಬರುವಂತಹ ಇತರ ಉದ್ದೇಶಗಳಲ್ಲಿ ತೊಡಗುವಂತಿಲ್ಲ.

ಆ. ವಿಶ್ವವಿದ್ಯಾಲಯದಿಂದ ಪ್ರಾಣ ವೇತನ ಪಡೆಯುತ್ತಿರುವ ಖಾಯಂ ಅಧ್ಯಾಪಕರು ನಿವೃತ್ತಿ ವೇತನ, ಭವಿಷ್ಯ ನಿಧಿ, ಗ್ರಾಹಕುಟಿ ಮತ್ತು ಜೀವವಿಮೆಯ ಸೌಲಭ್ಯಗಳಿಗೆ ಅರ್ಹತಾಗಿರುತ್ತಾರೆ.

ಇಂ. ರಚನೆಗಳು

ಅ. ವಿಶ್ವವಿದ್ಯಾಲಯದ ಪ್ರಾಣ ಅವಧಿ ಅಧ್ಯಾಪಕರಾಗಿರುವವರು ವರ್ಷದಲ್ಲಿ ಎರಡು ತಿಂಗಳ ರಚನೆಯನ್ನು ಪಡೆಯಲು ಅರ್ಹತಾಗಿರುತ್ತಾರೆ. ಮಾರ್ಚ್ ಇಂಫೆಂಟ್ ರಿಂದ ಜೂನ್ ಇಂಫೆಂಟ್ ರಿಂದ ಅವಧಿಯಲ್ಲಿ ಈ ರಚನೆಯನ್ನು ಪಡೆಯಬಹುದು. ಆದರೆ ಈ ರಚನೆಯನ್ನು ಬಳಸಿಕೊಳ್ಳಲಾಗ ಒಮ್ಮೆಲೇ ಎಲ್ಲ ಅಧ್ಯಾಪಕರು ತಿಂಗಳ ರಚನೆಯನ್ನು ಪಡೆಯುವಂತಿಲ್ಲ. ಈ ಅವಧಿಯಲ್ಲಿ ಪ್ರತಿಯೊಂದು ವಿಭಾಗದಲ್ಲಿ ಕೊನೆಯಪಕ್ಕ ಒಬ್ಬ ಅಧ್ಯಾಪಕರು ಕಾರ್ಯನಿರತರಾಗಿರುವಂತೆ ರಚನೆಯನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿಕೊಳ್ಳಬೇಕು.

ಆ. ಈ ದೀರ್ಘಾವಧಿ ರಚನೆಯಲ್ಲಿ ರಾಜ್ಯ ಸರ್ಕಾರವು ಫೋಇಸಿದ ರಚಾ ದಿನಗಳು ಪ್ರತಿ ತಿಂಗಳ ಎರಡನೆಯ ಶನಿವಾರ, ಎಲ್ಲ ಭಾನುವಾರಗಳು ಮತ್ತು ಕಾರ್ಯಕಾರಿ ಸಮಿತಿಯ ನಿರ್ವಹಿಸುವ ಇತರ ರಚನೆಗಳು ಅಧ್ಯಾಪಕರಿಗೆ ಅನ್ಯಾಯಗೊತ್ತಾಗೆ.

ಇ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಬ್ಬ ಅಧ್ಯಾಪಕನು ಇಂದಿನ ದಿನಗಳ ಸಾಂದರ್ಭಿಕ ರಚನೆಯನ್ನು ಬಳಸಿಕೊಳ್ಳಬಹುದು. ಆದರೆ ಒಂದು ಬಾರಿಗೆ ಸತತವಾಗಿ ಭಾನುವಾರ ಹಾಗೂ ಸಾವಧಿತ್ವಕ್ಕಾಗಿ ರಚಾ ದಿನಗಳೂ ಸೇರಿದಂತೆ ಇಂದಿನಗಳಿಗಿಂತ ಹೆಚ್ಚು ಅವಧಿಯ ಸಾಂದರ್ಭಿಕ ರಚನೆಯನ್ನು ಪಡೆಯುವಂತಿಲ್ಲ.

ಈ. ಅರು ವರ್ಷಗಳ ನಿರಂತರ ಅರ್ಹತಾ ಸೇವೆಯನ್ನು ಸಲ್ಲಿಸಿರುವ ಅಧ್ಯಾಪಕರು ಆರು ತಿಂಗಳ ಅವಧಿಯ ಸಭಾಟಿಕಲ್ ರಚನೆಗೆ ಅರ್ಹತಾಗಿರುತ್ತಾರೆ. ಆ ಅವಧಿಯಲ್ಲಿ ಅವರು ಪ್ರಾಣ ವೇತನಕ್ಕೆ ಅರ್ಹತಾಗಿರುತ್ತಾರೆ. ಈ ರಚನೆಯನ್ನು ಅಧ್ಯಯನದ

ಉದ್ದೇಶಕ್ಕೊಳ್ಳಬಹುದು. ಈ ರಚನೆಯ ಅವಧಿಯಲ್ಲಿ ಅಧ್ಯಾಪಕರು ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಕಾರ್ಯನಡೆಸಬಹುದು. ಸಭಾಟಿಕಲ್ ರಚನೆಯನ್ನು ಬೇಕಿಗೆಯ ರಚನೆಯ ಹೊರತು ಮಿಕ್ಕ ಯಾವುದೇ ಬಗೆಯ ರಚನೆಯೊಂದಿಗೆ ಜೋಡಿಸಿಕೊಳ್ಳಲು ಅವಕಾಶ ಇರುವುದಿಲ್ಲ.

ಉ. ಕಾರ್ಯಕಾರಿ ಸಮಿತಿಯ ಅಧ್ಯಾಪಕರಿಗೆ (ತ)ಯಲ್ಲಿ ಹೇಳಿದ ರಚನೆಯಲ್ಲದ ವಿಶೇಷ ಅಧ್ಯಯನಕ್ಕೊಳ್ಳಬಹುದು ರಚನೆಯನ್ನು ಮಂಜೂರು ಮಾಡಬಹುದು. ಅದಕ್ಕಾಗಿ ಪ್ರತಿಯೊಂದು ಸಂದರ್ಭದಲ್ಲಿ ಸೂಕ್ತವಾದ ಶರತ್ತುಗಳನ್ನು ವಿಧಿಸಬಹುದು.

ಉ. ರಚನೆಯನ್ನು ಒಂದು ಹಷ್ಟು ಎಂದು ಪರಿಗಣಿಸುವಂತಿಲ್ಲ. ವಿಶ್ವವಿದ್ಯಾಲಯದ ಕಾರ್ಯಗಳ ಹಿತದ್ವಿಷ್ಯಾಯಿಂದ ರಚನೆಯನ್ನು ನಿರಾಕರಿಸುವ ಅಭಿವಾ ಮೊಟ್ಟಮೊಳ್ಳಿಸುವ ಅಧಿಕಾರವು ಕುಲಪತಿಯವರಿಗೆ ಇರುತ್ತದೆ.

ಇಂ. ವಿಭಾಗ ಮುಖ್ಯಸ್ಥರು

ಅಧ್ಯಾಯ ಅ ಪ್ರಕಾರಣ ಇಂ

ಅ. ವಿಶ್ವವಿದ್ಯಾಲಯದ ಪ್ರತಿಯೊಂದು ವಿಭಾಗಕ್ಕೂ ಒಬ್ಬ ವಿಭಾಗ ಮುಖ್ಯಸ್ಥರು ಇರುತ್ತಾರೆ. ಪ್ರಾಧ್ಯಾಪಕರೇ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಒಂದು ವಿಭಾಗದಲ್ಲಿ, ಒಬ್ಬರಿಗಿಂತ ಹೆಚ್ಚು ಪ್ರಾಧ್ಯಾಪಕರಿದ್ದರೆ ಆಗ ಸೇವಾ ಹಿರಿತನಪ್ಪಳ ಪ್ರಾಧ್ಯಾಪಕರನ್ನು ವಿಭಾಗ ಮುಖ್ಯಸ್ಥರೆಂದು ಕುಲಪತಿಯವರು ನೇಮಿಸುತ್ತಾರೆ. ಯಾವುದೇ ವಿಭಾಗದಲ್ಲಿ ಪ್ರಾಧ್ಯಾಪಕರು ಇಲ್ಲದಿದ್ದರೆ ಸೇವಾ ಹಿರಿತನಪ್ಪಳ ಪ್ರವಾಚಕರು, ಪ್ರವಾಚಕರು ಇಲ್ಲದಿದ್ದರೆ ಸೇವಾ ಹಿರಿತನಪ್ಪಳ ಉಪನಿಷದಕರನ್ನು ಕುಲಪತಿಯವರು ವಿಭಾಗ ಮುಖ್ಯಸ್ಥರೆಂದು ನೇಮಿಸಬಹುದು.

ಆ. ಪ್ರಾಧ್ಯಾಪಕರು ಮತ್ತು ಪ್ರವಾಚಕರು ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲು ಒಬ್ಬರೊಳ್ಳಿದೇ ಇರುವ ಸ್ವಾತಂತ್ರ್ಯವನ್ನು ಪಡೆದಿರುತ್ತಾರೆ. ವಿಭಾಗ ಮುಖ್ಯಸ್ಥರ ಹುದ್ದೆಯನ್ನು ನಿರಾಕರಿಸಿದ ಸಂದರ್ಭದಲ್ಲಿ ಆ ವ್ಯಕ್ತಿಯ ನಂತರದ ಸೇವಾ ಹಿರಿತನಪ್ಪಳ ಅಧ್ಯಾಪಕರನ್ನು ವಿಭಾಗ ಮುಖ್ಯಸ್ಥರನ್ನಾಗಿ ಕುಲಪತಿಯವರು ನೇಮಿಸಬಹುದು.

ಇ. ವಿಭಾಗ ಮುಖ್ಯಸ್ಥರ ಅಧಿಕಾರ ಅವಧಿಯ ಮೂರು ವರ್ಷದ ಅವಧಿ ಮುಗಿದ ನಂತರ ಆದೇ ವ್ಯಕ್ತಿಯನ್ನು ಮತ್ತೆ ಇನ್ನೊಂದು ಅವಧಿಗೆ ವಿಭಾಗ ಮುಖ್ಯಸ್ಥರನ್ನಾಗಿ ನೇಮಕ ಮಾಡಬಹುದು.

ಈ. ವಿಭಾಗ ಮುಖ್ಯಸ್ಥರ ತಮ್ಮ ಅಧಿಕಾರವಧಿಯಲ್ಲಿ ಯಾವಾಗ ಬೇಕಾದರೂ ತಮ್ಮ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ಹೊಡಬಹುದು.

ಉ. ವಿಭಾಗ ಮುಖ್ಯಸ್ಥರ ಹುದ್ದೆಯನ್ನು ಸೇವಾ ಹಿರಿತನವನ್ನು ಗಮನದಲ್ಲಿಟ್ಟುಕೊಂಡು ಒಂದೊಂದು ವಿಭಾಗದ ಎಲ್ಲಾ ಅಧ್ಯಾಪಕರೂ ಅವರ್ತನ ಕ್ರಮದಲ್ಲಿ ಬಿರುವಂತೆ ನೋಡಿಕೊಳ್ಳಬೇಕು. ಇದರಿಂದ ಪ್ರತಿಯೊಬ್ಬ ಅಧ್ಯಾಪಕರೂ ತಮ್ಮ ವಿಭಾಗದ ಬೆಳವಣಿಗೆಯನ್ನು ಯೋಜಿಸುವ ಅವಕಾಶ ದೊರೆಯುತ್ತದೆ.

ಇಳ. ವಿಭಾಗ ಮುಖ್ಯಸ್ಥರ ಕರ್ತವ್ಯಗಳು

ಅ. ವಿಭಾಗ ಮುಖ್ಯಸ್ಥರು ತಮ್ಮ ವಿಭಾಗದ ದಿನನಿತ್ಯದ ಶೈಕ್ಷಣಿಕ ಚಟುವಟಿಕೆಗಳಿಗೆ ಜವಾಬ್ದಾರಿಯತ್ತಾರೆ. ತಮ್ಮ ವಿಭಾಗದ ಸಂಶೋಧನಾ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಅದನ್ನು ಕಾರ್ಯರೂಪಕ್ಕೆ ತರುವುದು ವಿಭಾಗ ಮುಖ್ಯಸ್ಥರ ಕರ್ತವ್ಯವಾಗಿಯತ್ತದೆ.

(ಆ) ಕುಲಪತಿಯವರು ಮತ್ತು ಕಾರ್ಯಕಾರಿ ಸಮಿತಿಯು ಪಹಿಸುವ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳನ್ನು ವಿಭಾಗ ಮುಖ್ಯಸ್ಥರು ನೇರಪೇರಿಸಬೇಕು.

ಇ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದವರು ಸಂಶೋಧನೆಗೆ ತೊಡಗುವ, ವಿಶೇಷ ಉಪವಾಸಗಳನ್ನು ನೀಡುವ, ತರಗತಿಗಳನ್ನು ನಡೆಸುವ ಮತ್ತು ತಮ್ಮ ವಿಶೇಷ ತಜ್ಞತೆಗೆ ಸಂಬಂಧಪಟ್ಟ ಇತರ ಶೈಕ್ಷಣಿಕ ಕೆಲಸಗಳನ್ನು ನಡೆಸಬೇಕು. ಪ್ರಾಧ್ಯಾಪಕರ ಕಾರ್ಯ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾದವರು ಸಮಿತಿಯು ಸೂಚಿಸುವ ಇತರ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ನಡೆಯಬಹುದು.

ಈ. ವಿಭಾಗ ಮುಖ್ಯಸ್ಥರು ಅಧ್ಯಯನ ಮಂಡಳಿಗೆ ನಮ್ಮ ವಿಭಾಗದ ಸಂಶೋಧನಾ ಯೋಜನೆಗಳನ್ನು ಪುರಿತ ವಿವರಗಳನ್ನು ಒದಗಿಸಿ ಸೂಕ್ತ ಮಾರ್ಗದರ್ಶನವನ್ನು ಪಡೆಯಬೇಕು.

ಉ. ವಿಭಾಗ ಮುಖ್ಯಸ್ಥರಿಗೆ ಇತರ ಜವಾಬ್ದಾರಿಗಳನ್ನು ಕಾರ್ಯಕಾರಿ ಸಮಿತಿಯು ಕಾಲದಿಂದ ಕಾಲಕ್ಕೆ ಪಹಿಸಿಕೊಡಬಹುದು.

ಇಂ. ಅರೆಕಾಲಿಕ ಅಧ್ಯಾಪಕರು

ವಿಶೇಷ ಕಾರ್ಯಕಾರಿಗೋಷ್ಠರ ವಿಶ್ವವಿದ್ಯಾಲಯವು ಅರೆಕಾಲಿಕ ಅಧ್ಯಾಪಕರನ್ನು ನೇಮಿಸಬೇಕ್ಕಾಬಹುದು. ಅವರು ನೇರಪೇರಿಸಬೇಕಾದ ಕೆಲಸಗಳನ್ನು ನಿರ್ದಿಷ್ಟವಾಗಿ ಸೂಚಿಸಬಹುದು. ಅರೆಕಾಲಿಕ ಅಧ್ಯಾಪಕರ ವೇತನ ಮತ್ತು ನೇಮಕಾತಿಯ ಅವಧಿಯನ್ನು ವಿಶ್ವವಿದ್ಯಾಲಯವೇ ನಿರ್ಧರಿಸುತ್ತದೆ. ಅರೆಕಾಲಿಕ ಅಧ್ಯಾಪಕರ ಅರ್ಹತೆ ಮತ್ತು ಅವರು ನಿರ್ವಹಿಸುವ ಕಾರ್ಯದ ಸ್ವರೂಪವನ್ನನುಸರಿಸಿ ಅವರಿಗೆ ನೀಡಬೇಕಾದ ಸವಲತ್ತುಗಳನ್ನು ಪುಲಪತಿಯವರು ಕಾರ್ಯಕಾರಿ ಸಮಿತಿಯ ಅನುಮೋದನೆಯೊಂದಿಗೆ ನಿರ್ಧರಿಸಬೇಕು.

ಇಂ. ಸೇವೆಯಿಂದ ಅಮಾನತ್ತು

ಸಮಾಧಿವಾದ ಕಾರಣವಿದ್ದಾಗಿ ಮತ್ತು ಸೂಕ್ತ ವಿಚಾರಣೆ ನಂತರ ಕಾರ್ಯಕಾರಿ ಸಮಿತಿಯು ತನ್ನ ಮೂರನೆ ಎರಡು ಭಾಗ ಸದಸ್ಯರ ಅನುಮೋದನೆಯೊಂದಿಗೆ ನಿರ್ಣಯವನ್ನು ಅಂಗೀಕರಿಸಿ ಅಧ್ಯಾಪಕರನ್ನು ಸೇವೆಯಿಂದ ಅಮಾನತ್ತು ಗೊಳಿಸಬಹುದು. ಅಧ್ಯಾಪಕರನ್ನು ನಿವೃತ್ತನಾಗುವಂತೆ ಆದೇಶ ನೀಡಬಹುದು. ಆದರೆ ಇಂಥ ಕ್ರಮಕ್ಕೆ ಪುಲಾಧಿಪತಿಯವರ ಅನುಮೋದನೆ ಆಗತ್ತುವಾಗಿರುತ್ತದೆ.

ಇಂ. ನಿವೃತ್ತಿ

ವಿಶ್ವವಿದ್ಯಾಲಯದ ಅಧ್ಯಾಪಕರು ಒಂದ ವರ್ಷಗಳ ವಯಸ್ಸು ಪೂರ್ಣಗೊಂಡಾಗ ನಿವೃತ್ತರಾಗುತ್ತಾರೆ. ಅಂಥ ವರ್ಷಗಳ ಒಟ್ಟು ಸೇವೆಯ ಅವಧಿಯ ನಂತರ ನಿವೃತ್ತರಾಗಲು ಅಧ್ಯಾಪಕರಿಗೆ ಕಾರ್ಯಕಾರಿ ಸಮಿತಿಯು ಅನುಮೋದನೆಯನ್ನು ನೀಡಬಹುದು. ಸೂಕ್ತವಾದ ಕಾರಣವಿದ್ದರೆ ಇಂಥ ವರ್ಷಗಳ ಸೇವಾ ಅವಧಿಯ ನಂತರ ಸ್ವಾಧ್ಯಾಯಿಂದ ನಿವೃತ್ತಿ ಹೊಂದಲು ಅಧ್ಯಾಪಕರಿಗೆ ಕಾರ್ಯಕಾರಿ ಸಮಿತಿಯು ಅನುಮೋದನೆ ನೀಡಬಹುದು.

ವಿಶ್ವವಿದ್ಯಾಲಯದ ಪ್ರಾಧಿಕಾರಗಳು

ವಿಶ್ವವಿದ್ಯಾಲಯದಲ್ಲಿ ಈ ಕೆಳಕಂಡ ಪ್ರಾಧಿಕಾರಗಳು ಇರುತ್ತವೆ :

೧. ಆಡಳಿತ ಮಂಡಳಿ
೨. ಕಾರ್ಯಕಾರಿ ಸಮಿತಿ
೩. ಹಣಕಾಸು ಸಮಿತಿ
೪. ನಿರಾಯಗಳು
೫. ಅಧ್ಯಯನ ಮಂಡಳಿಗಳು, ಸಂಶೋಧನಾ ಮಂಡಳಿಗಳು ಮತ್ತು ಕಾಲಿಕೆ ವಿಶ್ವವಿದ್ಯಾಲಯವು ನಿಯಮಿಸಬಹುದಾದ ಇತರ ಇಂಥ ಪ್ರಾಧಿಕಾರಗಳು

ಆಡಳಿತ ಮಂಡಳಿ

ಇಲ. ಆಡಳಿತ ಮಂಡಳಿ

ಅಧ್ಯಾಯ ೧ ಪ್ರಕರಣ ೧೯

ಆ. ಆಡಳಿತ ಮಂಡಳಿಯ ಈ ಮುಂದಿನ ಸದಸ್ಯರನ್ನು ಹೊಂದಿರುತ್ತದೆ.

ಎ. ಪ್ರೌ - ಚಾನ್ಸಲರ್.

ಬಿ. ಕುಲಪತಿ.

ಸಿ. ವಿಶ್ವವಿದ್ಯಾಲಯದ ಶಿಕ್ಷಣದ ಪ್ರಭಾರ ಹೊಂದಿರುವ ಸರ್ಕಾರದ ಕಾರ್ಯದರ್ಶಿ.

ಡಿ. ಹಣಕಾಸು ಇಲಾಖೆಯ ಪ್ರಭಾರ ಹೊಂದಿರುವ ಸರ್ಕಾರದ ಕಾರ್ಯದರ್ಶಿ.

ಇ. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಪ್ರಭಾರ ಹೊಂದಿರುವ ಸರ್ಕಾರದ ಕಾರ್ಯದರ್ಶಿ.

ಎಫ್. ವಿಶ್ವವಿದ್ಯಾಲಯದ ಅನುದಾನ ಆಯೋಗದ ಅಧ್ಯಕ್ಷರು ಅಥವಾ ಅವರ ನಾಮನಿರ್ದೇಶಿತರು.

ಜಿ. ಭಾರತ ಸರ್ಕಾರದ ಪುರಾತತ್ವ ಶಾಸ್ತ್ರ ಇಲಾಖೆಯ ಮಹಾ ನಿರ್ದೇಶಕಭಾ.

ಎಚ್. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

ಓ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು

ಔ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು.

ಕೆ. ಕನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

ಎಲ್. ಕನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರು.

ಎಂ. ಸರ್ಕಾರದಿಂದ ನಾಮ ನಿರ್ದೇಶಿತರಾದ ಎಂಟು ಮಂದಿ ಸದಸ್ಯರು. ಅವರ ಪ್ರೇರಿ ಒಬ್ಬರು ಅನುಸೂಚಿತ ಜಾತಿಗಳಿಗೆ ಸೇರಿದವರಾಗಿರತತ್ವದು. ಒಬ್ಬರು ಧರ್ಮದ ಆಧಾರದ ಮೇಲೆ ಅಲ್ಲಾಸಂಖ್ಯಾತ ವರ್ಗಕ್ಕೆ ಸೇರಿದವರಾಗಿರತತ್ವದ್ದು. ಒಬ್ಬರು ಸರ್ಕಾರದಿಂದ ನಿರ್ದಿಷ್ಟ ಪಡಿಸಲಾದ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರತತ್ವದ್ದು.

ಎನ್. ಕನಾಟಕ ವಿಧಾನ ಸಭೆ ಮತ್ತು ಕನಾಟಕ ವಿಧಾನ ಪರಿಷತ್ತಿನ ಸದಸ್ಯರ ಪ್ರೇಕ್ಷಿಯಿಂದ ಅನುಕ್ರಮವಾಗಿ ಚುನಾಯಿತರಾದ ಒಬ್ಬೊಬ್ಬ ಸದಸ್ಯರು.

ಆ. ಆಡಳಿತ ಮಂಡಳಿಯ ನಾಮನಿರ್ದೇಶಿತ ಸದಸ್ಯರು ವರ್ಷಾಂಶ ಅವಧಿಯವರೆಗೆ ಪದ್ಧಾರಣೆ ಮಾಡಿರುತ್ತಾರೆ. ಸರ್ಕಾರವು ಈ ಸದಸ್ಯರನ್ನು ಮೂರು ವರ್ಷಾಂಶ ಹೆಚ್ಚಿನ ಇನ್ನೊಂದು ಅವಧಿಗೆ ಮೀರದಂತೆ ಮತ್ತೆ ನಾಮನಿರ್ದೇಶಿತ ಸದಸ್ಯನನ್ನಾಗಿ ನೇಮಿಸಬಹುದು.

೬. ಆಡಳಿತ ಮಂಡಳಿಯಲ್ಲಿ ಆಕ್ಷಿಕವಾಗಿ ಖಾಲಿ ಬೀಳುವ ಸ್ಥಾನಕ್ಕೆ ಒಬ್ಬ ಸದಸ್ಯನು ನಾಮನಿರ್ದೇಶಿತನಾದರೆ ಆತನ ಪದಾವಧಿಯನ್ನು ಮೂರು ವರ್ಷಗಳ ಪೂರ್ವ ಅವಧಿಯೊಂದು ಅಧ್ಯೋಸಿಹೊಳ್ಳಬೇಕು.

೭. ಆಡಳಿತ ಮಂಡಳಿಯ ನಾಮನಿರ್ದೇಶಿತ ಸದಸ್ಯರು ತಾತ್ಪರ್ಯಲಿಕವಾಗಿ ಯಾವುದೇ ಪದವಿಗೆ ನೇಮಕಗೊಂಡಿದ್ದು, ಆ ಪದವಿಯ ಆಧಾರದ ಮೇಲೆ ಆಡಳಿತ ಮಂಡಳಿಯ ಪದನಿರ್ಮಿತ್ತ ಸದಸ್ಯನಾಗುವ ಹಕ್ಕು ಪಡೆಯುವ ಸಂದರ್ಭ ಬರಬಹುದು. ಆಗ ಆತನು ತನ್ನ ಹುದ್ದೆಯನ್ನು ವಹಿಸಿಹೊಂಡ ಉದಿನಗಳೊಳಗೆ ತಾನು ನಾಮನಿರ್ದೇಶನದ ಆಧಾರದ ಮೇಲೆ ಆಡಳಿತ ಮಂಡಳಿಯ ಸದಸ್ಯನಾಗಿರುತ್ತಾನೋ ಅಥವಾ ತನ್ನ ಪದವಿಯ ಆಧಾರ ಮೇಲೆ ಪದ ನಿರ್ಮಿತ್ತ ಸದಸ್ಯನಾಗಿರುತ್ತಾನೋ ಎಂಬುದನ್ನು ಲಿಖಿತವಾಗಿ ಹುಲವತಿಯವರಿಗೆ ತಿಳಿಸಬೇಕು. ಹೀಗೆ ತನ್ನ ಆಯ್ದುಯನ್ನು ತಿಳಿಸದಿದ್ದಲ್ಲಿ ಆ ಸದಸ್ಯನ ನಾಮನಿರ್ದೇಶಿತ ಸದಸ್ಯ ಸ್ಥಾನವು ಖಾಲಿಯಾಗಿದೆ ಎಂದು ಭಾವಿಸಬೇಕು.

೮. ಒಬ್ಬ ವ್ಯಕ್ತಿಯ ಆಡಳಿತ ಮಂಡಳಿಯ ಸದಸ್ಯತ್ವವು ಹೊನೆಗೊಂಡಾಗ ಆ ಸದಸ್ಯತ್ವದ ಆಧಾರದ ಮೇಲೆ ಅವನು ಪಡೆದಿರಬಹುದಾದ ವಿಶ್ವವಿದ್ಯಾಲಯದ ಇತರ ಯಾವುದೇ ಪ್ರಾಧಿಕಾರದ ಸದಸ್ಯತ್ವವು ಹೊನೆಗೊಳ್ಳುತ್ತದೆ.

೯. ಆಡಳಿತ ಮಂಡಳಿಯ ಸದಸ್ಯನಿಗೆ ಅನುಮೋದಿಸಲಾಗಿರುವ ದಿನಭಕ್ತೆ ಮತ್ತು ಪ್ರವಾಸ ಭಕ್ತೆಗಳನ್ನು ಹೊರತು ಪಡಿಸಿ ವಿಶ್ವವಿದ್ಯಾಲಯದಿಂದ ಯಾವುದೇ ಸಂಭಾವನೆಯನ್ನು ಸ್ವೀಕರಿಸಲು ಹಕ್ಕು ಇರುವುದಿಲ್ಲ. ಆದರೆ ಅವನಿಗೆ ತನ್ನ ಪದವಿಯ ಆಧಾರದಿಂದ ವಾಡಿಕೆಯಲ್ಲಿರುವ ಉಪಲಭ್ಯಗಳನ್ನು ಪಡೆಯಲು ಯಾವುದೇ ಅಡ್ಡಿ ಇರುವುದಿಲ್ಲ.

೧೦. ಆಡಳಿತ ಮಂಡಳಿಯ ಪದನಿರ್ಮಿತ್ತ ಸದಸ್ಯನಲ್ಲದ ಇತರ ಸದಸ್ಯನು ತನ್ನ ಅವಧಿಯು ಮುಕ್ತಾಯವಾಗುವುದಕ್ಕೆ ಹೊದಲೇ ತನ್ನ ಸದಸ್ಯತ್ವಕ್ಕೆ ರಾಚಿನಾಮೆಯನ್ನು ಸಲ್ಲಿಸಬಹುದು. ತನ್ನ ರಾಚಿನಾಮೆಯನ್ನು ಸದಸ್ಯನು ಹುಲಾಧಿಪತಿಯವರಿಗೆ ಸಲ್ಲಿಸಬೇಕು. ಹುಲಾಧಿಪತಿಯವರು ಆದನ್ನು ಅಂಗೀಕರಿಸಿದ ದಿನದಿಂದ ರಾಚಿನಾಮೆಯು ಜಾರಿಗೆ ಬಾಯಿತ್ತದೆ.

೧೧. ಆಡಳಿತ ಮಂಡಳಿಯ ಕಾರ್ಯಾಗಳು ಮತ್ತು ಆಧಿಕಾರಗಳು

ಆಧಾರ್ಯ ೧ ಪ್ರಕರಣ ೨೦

ಅ. ಆಡಳಿತ ಮಂಡಳಿಯ ಉಗ್ರಿಂದಾಗ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ನೀತಿಗಳನ್ನು ಕಾರ್ಯಕ್ರಮಗಳನ್ನು ಮತ್ತು ಕಾರ್ಯ ವೈವಿರಿಯನ್ನು ಪುನರ್ ಅವಲೋಕಿಸಬೇಕು ಮತ್ತು ಸುಧಾರಣೆಗೆ ತಕ್ಕ ಕ್ರಮಗಳನ್ನು ಸೂಚಿಸಬೇಕು.

ಆ. ಯಾವುದೇ ವಿಷಯದ ಸಂಬಂಧದಲ್ಲಿ ಹುಲಾಧಿಪತಿಯವರು ಹೋರಿದಾಗ ಸಲಹೆಗಳನ್ನು ನೀಡಬೇಕು.

೪. ಪರಿನಿಯಮಗಳ ಮೂಲಕ ಆಡಳಿತ ಮಂಡಳಿಗೆ ಇತರ ಅಧಿಕಾರಗಳನ್ನು ವಿಶ್ವವಿದ್ಯಾಲಯ ಸೂಚಿಸಬಹುದು.

೧೨. ಆಡಳಿತ ಮಂಡಳಿಯ ಕಾರ್ಯಾಗಳು

ಆಧಾರ್ಯ ೧ ಪ್ರಕರಣ ೨೧

ಅ. ಆಡಳಿತ ಮಂಡಳಿಯ ಪ್ರತಿವರ್ಷವು ಕಡೆಯ ಪಕ್ಷ ಮೂರು ಬಾರಿ ಸಭೆ ಸೇರಬೇಕು. ಸಭೆಯ ದಿನಾಂಕಗಳನ್ನು ಹುಲಾಧಿಪತಿಯವರು ನಿಗದಿಪಡಿಸಬೇಕು. ಈ ಸಭೆಗಳಲ್ಲಿ ಒಂದು ವಾರ್ಷಿಕ ಸಭೆಯಾಗಿರಬೇಕು. ಆಡಳಿತ ಮಂಡಳಿಯ ಆಗ್ರಿಂದಾಗ ತಾನು ನಿರ್ದಿಷ್ಟಿಸುವ ಇತರ ಕಾಲಗಳಲ್ಲಿ ಸಭೆ ಸೇರಬಹುದು.

ಆ. ಆಡಳಿತ ಮಂಡಳಿಯ ಸಭೆಯಲ್ಲಿ ಸದಸ್ಯರ ಒಟ್ಟು ಸಂಖ್ಯೆ ಮೂರನೇ ಒಂದು ಭಾಗ ಹಾಜರಿದ್ದಾಗ ಹೋರಂ ಪೂರ್ತಿಯಾಗಿತೆಂದು ಭಾವಿಸಬೇಕು. ಆದರೆ ವಿಶ್ವವಿದ್ಯಾಲಯದ ಘಟಕೋತ್ಸವ ಅಥವಾ ಇತರ ಪದವಿ ಪ್ರದಾನಕ್ಕಾಗಿ ನಡೆಯುವ ಆಡಳಿತ ಮಂಡಳಿಯ ಸಭೆಗೆ ಹೋರಂ ಅಗತ್ಯವಿರುವುದಿಲ್ಲ.

ಇ. ಆಡಳಿತ ಮಂಡಳಿಯ ಕನಿಷ್ಠ ಶೇಕಡ ಬಿವಿಡು ಸದಸ್ಯರು ಲಿಖಿತ ಮನವಿ ಸಲ್ಲಿಸಿದಾಗ ಅಥವಾ ಹುಲಾಧಿಪತಿಯವರು ತಾವು ಸೂಕ್ತವೆಂದು ಭಾವಿಸಿದಾಗ ಆಡಳಿತ ಮಂಡಳಿಯ ವಿಶೇಷ ಸಭೆಯನ್ನು ನಡೆಸಬಹುದು.

ಕಾರ್ಯಕಾರಿ ಸಮಿತಿ

೧೮. ಕಾರ್ಯಕಾರಿ ಸಮಿತಿ

ಅಧ್ಯಾತ್ಮ ಅವಳಿಗೆ ಪ್ರಭಾರತೀಯ ವರು ನೇರಿದಂತೆ ಈ ಮುಂದಿನ ಸದಸ್ಯರು ಇರುತ್ತಾರೆ:

ಆ. ಕಾರ್ಯಕಾರಿ ಸಮಿತಿಯಲ್ಲಿ ಖಲಪತಿಯವರು ಸೇರಿದಂತೆ ಈ ಮುಂದಿನ ಸದಸ್ಯರು ಇರುತ್ತಾರೆ:

ಬ್ರ. ಶಿಕ್ಷಣ ಇಲಾಖೆಯ ಪ್ರಭಾರತದಲ್ಲಿರುವ ಸರ್ಕಾರದ ಕಾರ್ಯದರ್ಶಿ.

ಜಿ. ಹಣಕಾಸು ಇಲಾಖೆಯ ಪ್ರಭಾರತದಲ್ಲಿರುವ ಸರ್ಕಾರದ ಕಾರ್ಯದರ್ಶಿ.

ಜಿ. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಪ್ರಭಾರತದಲ್ಲಿರುವ ಸರ್ಕಾರದ ಕಾರ್ಯದರ್ಶಿ.

ಡಿ. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನಿರ್ದೇಶಕರು.

ಇ. ಪ್ರರಾತತ್ವ ಇಲಾಖೆಯ ನಿರ್ದೇಶಕರು.

ಎಫ್. ಘ್ರಾಹಕರ್ಥೆಯ ದೀಕ್ಷೆ.

ಜಿ. ಕನ್ನಡ ಸಾಹಿತ್ಯ, ಇತಿಹಾಸ, ಕನಾಟಿಕ ಸಂಸ್ಕೃತಿ, ನಾಟಕ, ವಾಸ್ತುಶಿಲ್ಪ, ಪ್ರರಾತತ್ವ, ಶಾಸ್ತ್ರ, ಶಿಲ್ಪಶಾಸ್ತ್ರ, ವರ್ಣಾಚಿತ್ರ, ಜಾನಪದ, ಧರ್ಮ, ತತ್ವಶಾಸ್ತ್ರ, ಸಾಮಾಜಿಕ ಅಂದೋಲನಗಳು ಮತ್ತು ಕನ್ನಡ ವಿಶ್ವವಿದ್ಯಾಲಯವು ಅಧ್ಯಯನ ನಡೆಸುವ ಇತರ ಕ್ಷೇತ್ರಗಳಲ್ಲಿ ಉತ್ಪನ್ನ ಹೊಡುಗೆ ಸಲ್ಲಿಸಿದವರ ಪ್ರೇರಿ ಸರ್ಕಾರದಿಂದ ನಾಮನಿರ್ದೇಶಿತರಾದ ವ್ಯಕ್ತಿಗಳು, ಎಂಟು ಮಂದಿ: ಅವರ ಪ್ರಕ್ರಿಯೆ ಒಬ್ಬರು ಅನುಸೂಚಿತ ಜಾತಿಗೆ ಸೇರಿದವರಾಗಿರಬೇಕು. ಒಬ್ಬರು ಅನುಸೂಚಿತ ಭೂಡಕಟ್ಟಿಗೆ ಸೇರಿದವರಾಗಿರಬೇಕು. ಒಬ್ಬರು ಮಹಿಳೆಯಾಗಿರತಕ್ಕುದು, ಒಬ್ಬರು ಧರ್ಮದ ಆಧಾರ ಮೇಲೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರತಕ್ಕುದು. ಒಬ್ಬರು ಸರ್ಕಾರದಿಂದ ನಿರ್ದಿಷ್ಟಪಡಿಸಲಾದ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರತಕ್ಕುದು.

ಆ. ಖಲಪತಿಯವರು ಕಾರ್ಯಕಾರಿ ಸಮಿತಿಯ ಪದನಿರ್ಮಿತ್ತ ಅಧ್ಯಕ್ಷರಾಗಿರತಕ್ಕುದು.

ಇ. ಯಾವುದೇ ಕಾರಣಕ್ಕಾಗಿ ಶಿಕ್ಷಣ ಇಲಾಖೆಯ ಪ್ರಭಾರತದಲ್ಲಿರುವ ಸರ್ಕಾರದ ಕಾರ್ಯದರ್ಶಿ ಅಧಿಕಾರಿ ಹಣಕಾಸು ಇಲಾಖೆಯ ಪ್ರಭಾರತದಲ್ಲಿರುವ ಸರ್ಕಾರದ ಕಾರ್ಯದರ್ಶಿ ಅಧಿಕಾರಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಪ್ರಭಾರತದಲ್ಲಿರುವ ಕಾರ್ಯದರ್ಶಿಯವರು ಕಾರ್ಯಕಾರಿ ಸಮಿತಿಯ ಸಂಖೆಗೆ ಹಾಜರಾಗಲು ಅಸಮರ್ಥರಾದ ಸಂಭಂದಿತ ಅವರು ಸರ್ಕಾರದ ಉಪಕಾರ್ಯದರ್ಶಿಯ ದರ್ಜೆಗೆ ಕಡಿಮೆಯಲ್ಲಿದೆ ದರ್ಜೆಯ ತನ್ನ ಇಲಾಖೆಯ ಯಾವೊಬ್ಬ ಅಧಿಕಾರಿಯನ್ನು ಸಭೆಯಲ್ಲಿ ಹಾಜರಾಗಲು ಪ್ರತಿಯೋಜಿಸಬಹುದು.

ಆ. ಕಾರ್ಯಕಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರು ಮೂರು ವರ್ಷಗಳ ಅವಧಿಯವರಿಗೆ ಪದಧಾರಣೆ ಮಾಡಿರುತ್ತಾರೆ. ಸರ್ಕಾರವು ಈ ಸಮಾರ್ಪಣನ್ನು ಮೂರುವರ್ಷಗಳ ಹೆಚ್ಚಿನ ಇನ್ನೊಂದು ಅವಧಿಗೆ ಏರೆದಂತೆ ಮತ್ತೆ ನಾಮನಿರ್ದೇಶಿತ ಸದಸ್ಯನಾಗಿ ನೇಮಿಸಬಹುದು.

ಇ. ಕಾರ್ಯಕಾರಿ ಸಮಿತಿಯಲ್ಲಿ ಆಕ್ಷಯಕವಾಗಿ ಖಾಲಿ ಬೀಳುವ ಸ್ಥಾನಕ್ಕೆ ಒಬ್ಬ ಸದಸ್ಯನು ನಾಮನಿರ್ದೇಶಿತನಾದರೆ ಆತನ ಪದಾವಧಿಯನ್ನು ಮೂರು ವರ್ಷಗಳ ಪೂರ್ವ ಅವಧಿಯೊಂದು ಅಧ್ಯೇತಸಿಕೊಳ್ಳಬೇಕು.

ಈ. ಕಾರ್ಯಕಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರು ತಾತ್ಕಾಲಿಕವಾಗಿ ಯಾವುದೇ ಪದವಿಗೆ ನೇಮಕಗೊಂಡಿದ್ದು ಆ ಪದವಿಯ ಆಧಾರದ ಮೇಲೆ ಕಾರ್ಯಕಾರಿ ಸಮಿತಿಯ ಪದನಿರ್ಮಿತ್ತ ಸದಸ್ಯನಾಗುವ ಹಕ್ಕು ಪಡೆಯಿಲ್ಲ ಸಂಭಂದಿತ ಬರಬಹುದು. ಆಗ ಆತನು ಆ ಹುದ್ದೆಯನ್ನು ವಹಿಸಿಕೊಂಡ ಒಂದಿಗೊಳಿಂಬಿ ತಾನು ನಾಮನಿರ್ದೇಶನದ ಆಧಾರದ ಮೇಲೆ ಕಾರ್ಯಕಾರಿ ಸಮಿತಿಯ ಸದಸ್ಯನಾಗಿರುತ್ತಾನೋ ಅಥವಾ ತನ್ನ ಪದವಿಯ ಆಧಾರದ ಮೇಲೆ ಪದನಿರ್ಮಿತ್ತ ಸದಸ್ಯನಾಗಿರುತ್ತಾನೋ ಎಂಬುದನ್ನು ಲಿಜಿತವಾಗಿ ಖಲಪತಿಯವರಿಗೆ ತಿಳಿಸಬೇಕು. ಹಿಂತೆ ತನ್ನ ಆಯ್ದ್ಯಾಯನ್ನು ತಿಳಿಸಬೇಕ್ಕಾಗಿ ಸದಸ್ಯನ ನಾಮನಿರ್ದೇಶಿತ ಸದಸ್ಯಸ್ಥಾನವು ಖಾಲಿಯಾಗಿದೆ ಎಂದು ಭಾವಿಸಬೇಕು.

ಈ. ಒಬ್ಬ ವ್ಯಕ್ತಿಯ ಕಾರ್ಯಕಾರಿ ಸಮಿತಿಯ ಸದಸ್ಯತ್ವವು ಕೊನೆಗೊಂಡಾಗ ಆ ಸದಸ್ಯತ್ವದ ಆಧಾರದ ಮೇಲೆ ಅವನು ಪಡೆದಿರಬಹುದಾದ ವಿಶ್ವವಿದ್ಯಾಲಯದ ಇತರ ಯಾವುದೇ ವ್ಯಾಧಿಕಾರದ ಸದಸ್ಯತ್ವವು ಕೊನೆಗೊಳ್ಳುತ್ತದೆ.

ಇಂ. ಕಾರ್ಯಕಾರಿ ಸಮಿತಿಯ ಸದಸ್ಯನಿಗೆ ಅನುಮೋದಿಸಲಾಗಿರುವ ದಿನಭಕ್ತಿ ಮತ್ತು ಪ್ರವಾಸ ಭಕ್ತಿಗಳನ್ನು ಹೊರತು ಪಡಿಸಿ ವಿಶ್ವವಿದ್ಯಾಲಯದಿಂದ ಯಾವುದೇ ಸಂಭಾವನೆಯನ್ನು ಸ್ವೀಕರಿಸಲು ಹಕ್ಕು ಇರುವುದಿಲ್ಲ. ಆದರೆ ಅವನಿಗೆ ತನ್ನ ಪದವಿಯ ಆಧಾರದಿಂದ ವಾಡಿಕೆಯಲ್ಲಿರುವ ಉಪಲಭ್ಗತಿಗಳನ್ನು ಪಡೆಯಲು ಯಾವುದೇ ಅಡ್ಡಿ ಇರುವದಿಲ್ಲ.

ಇಂ. ಕಾರ್ಯಕಾರಿ ಸಮಿತಿಯ ಪದನಿರ್ಮಿತ್ತ ಸದಸ್ಯನಲ್ಲಿದೆ ಇತರ ಸದಸ್ಯನು ತನ್ನ ಅವಧಿಯ ಮುಕ್ತಾಯವಾಗುವುದಕ್ಕೆ ಮೌದಿಲೇ ತನ್ನ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಬಹುದು. ತನ್ನ ರಾಜೀನಾಮೆಯನ್ನು ಸದಸ್ಯನು ಹುಲಾಧಿಪತಿಯವರಿಗೆ ಸಲ್ಲಿಸಬೇಕು. ಹುಲಾಧಿಪತಿಯವರು ಅದನ್ನು ಅಂಗೀಕರಿಸಿದ ದಿನದಿಂದ ರಾಜೀನಾಮೆಯು ಜಾರಿಗೆ ಬರುತ್ತದೆ.

೪. ಕಾರ್ಯಕಾರಿ ಸಮಿತಿಯ ಅಧಿಕಾರಗಳು

ಅಧ್ಯಾಯಣ ಪ್ರಕರಣ ೨೫

ಕಾರ್ಯಕಾರಿ ಸಮಿತಿಗೆ ಈ ಕೆಳಕಂಡ ಅಧಿಕಾರಗಳು ಇರುತ್ತವೆ:

೯.೭.೦೧ ಪರಿಸಿಯಮಗಳನ್ನು ರಚಿಸುವುದು, ಮೊದಲನೆಯ ಪರಿಸಿಯಮಗಳನ್ನು ಹೊರತು ಪಡಿಸಿ ಉಳಿದ ಪರಿಸಿಯಮಗಳನ್ನು ತಿದ್ದು ಪಡಿಮಾಡುವುದು ಅಥವಾ ರದ್ದುಗೊಳಿಸುವುದು.

೯.೭.೦೨. ಇತರ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ಮತ್ತು ಕಾಲೇಜುಗಳೊಳನೆ ಶೈಕ್ಷಣಿಕ ಸಂಬಂಧಗಳನ್ನು ರೂಢಿಸಿಕೊಳ್ಳಲು ಅಗತ್ಯವಾದ ವಿಧಿವಿಧಾನಗಳನ್ನು ನಿರ್ದರ್ಶಿಸುವುದು.

೯.೭.೦೩. ಕೆಂದ್ರದ ಭಾಷೆ ಮತ್ತು ಸಾಹಿತ್ಯದಲ್ಲಿ ಸಂಶೋಧನೆ ಮುನ್ದುದೆ ಹಾಗೂ ಜ್ಞಾನ ಪ್ರಸಾರಕ್ಕಾಗಿ ವ್ಯವಸ್ಥೆ ಮಾಡುವುದು. ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಪ್ರಾರ್ಥಾಪಕರು, ಪ್ರವಾಚಕರು, ಉಪನ್ಯಾಸಕರು ಮತ್ತು ಇತರ ಸಂಶೋಧಕರ ಹುದ್ದೆಗಳನ್ನು ಸ್ವಜಿಸುವುದು.

೯.೭.೦೪. ಪದವಿಗಳು, ಡಿಪ್ಲೋಮು ಮತ್ತು ಇತರ ಶೈಕ್ಷಣಿಕ ಪ್ರಶಸ್ತಿಗಳನ್ನು ಪ್ರಾರಂಭಿಸುವುದು.

೯.೭.೦೫. ನಿಗದಿಪಡಿಸಲಾದ ಶರತ್ತುಗಳಿಗನುಸಾರವಾಗಿ ಸಂಶೋಧನೆ ನಡೆಸಿದವರಿಗೆ ಶೈಕ್ಷಣಿಕ ಪದವಿಗಳನ್ನು ಪ್ರದಾನ ಮಾಡುವುದು. ಕಾರ್ಯಕಾರಿ ಸಮಿತಿಯ ಮೂರನೇ ಎರಡಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರ ಶಿಫಾರಸಿನ ಮೇಲೆ ಗೌರವ ಪಡೆದಿಲ್ಲ ಅಥವಾ ಇತರ ಪ್ರಶಸ್ತಿಗಳನ್ನು ನೀಡುವುದು. ಸಭಾಂಗಣ, ಹಾಸ್ತೇಲ್ಾ ಮತ್ತು ಅತಿಥಿ ಗೃಹಗಳನ್ನು ಸಾಫಿಸಿ ನಿರ್ವಹಿಸುವುದು.

೯.೭.೦೬. ಸಂಶೋಧನಾ ವೇತನ, ಪ್ರವಾಸಿ ಸಂಶೋಧನಾ ವೇತನ, ವಿದ್ಯಾರ್ಥಿ ವೇತನ, ಶಿಕ್ಷ್ಯವೇತನ ಬಸರಿಗಳು, ಪ್ರದರ್ಶನಗಳು, ಪದಕಗಳು ಮತ್ತು ಬಹುಮಾನಗಳನ್ನು ಪ್ರಾರಂಭಿಸಿ ಅವನ್ನು ಪರಿಸಿಯಮಗಳಿಗನುಸಾರವಾಗಿ ನೀಡುವುದು. ವಾಷಿಂಕ ವರದಿ, ವಾಷಿಂಕ ಲೆಕ್ಕಪತ್ರಗಳು, ಮತ್ತು ಹಣಕಾಸು ಅಂದಾಜುಗಳನ್ನು ಪರಿಗಣಿಸಿ ತಾನು ಸೂಕ್ತವಾಗಿ ಭಾವಿಸುವ ಕ್ರಮವನ್ನು ಕೈಗೊಳ್ಳುವುದು.

೯.೭.೦೭. ಪ್ರಸಾರಾಂಗವನ್ನು ಪ್ರಾರಂಭಿಸಿ ನಿರ್ವಹಿಸುವುದು.

೯.೭.೦೮. ಅಧಿನಿಯಮಗಳಿಗೆ ವಿರುದ್ಧವಾಗಿ ಯಾವುದೇ ಉದ್ದೇಶಕ್ಕಾಗಿ ಯಾವುದೇ ಸಂಸ್ಥೆಯ ನಿರ್ವಹಣೆಯನ್ನು ಸ್ನೇಹ ದಾಯಕ್ಕೆಗಳನ್ನು ವಹಿಸಿಕೊಳ್ಳುವ ಸಲುವಾಗಿ

ಕೆಂದ್ರ ವಿಶ್ವವಿದ್ಯಾಲಯದ ಪರಿಸಿಯಮಗಳು

ಕೆಂದ್ರ ಸರ್ಕಾರ ಯಾವುದೇ ರಾಜ್ಯ ಸರ್ಕಾರ ಅಥವಾ ಖಾಸಗಿ ಆಡಳಿತ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು.

೯.೭.೦೯. ವಿಶ್ವವಿದ್ಯಾಲಯದ ಪ್ರಾಧಿಕಾರಗಳ ಚುನಾವಣೆ ಪಡ್ಡತಿ, ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಮತ್ತು ಇತರ ಪ್ರಾಧಿಕಾರಗಳ ಸಭೆಗಳ ಕಾರ್ಯವಿಧಾನ ಮತ್ತು ಹೋರಂ ಕುರಿತು ಪರಿಸಿಯಮಗಳನ್ನು ರಚಿಸುವುದು.

೯.೭.೧೦. ವಿಶ್ವವಿದ್ಯಾಲಯದ ಸ್ವತ್ತ, ನಿರ್ದಿಂಜನ್ನು ವಹಿಸಿಕೊಳ್ಳುವುದು ನಿಯಂತ್ರಿಸುವುದು ಮತ್ತು ನಿರ್ವಹಿಸುವುದು.

೯.೭.೧೧. ವಿಶ್ವವಿದ್ಯಾಲಯದ ಸಾಮಾನ್ಯ ಮೊಹರಿನ ರೂಪ ಅದರ ಜವಾಬ್ದಾರಿ ಮತ್ತು ಉಪಯೋಗದ ಬಗ್ಗೆ ನಿರ್ದೇಶನ ನೀಡುವುದು.

೯.೭.೧೨. ಅಧಿನಿಯಮ ಮತ್ತು ಪರಿಸಿಯಮಗಳಿಗೆ ಅನುಸಾರವಾಗಿ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ನಿರ್ದರ್ಶಿಸುವುದು ಮತ್ತು ನಿಯಮಿಸುವುದು.

೯.೭.೧೩. ನಿರ್ದಿಷ್ಟ ಉದ್ದೇಶಗಳಿಗೆ ವಿಶ್ವವಿದ್ಯಾಲಯದ ಪತದಲ್ಲಿರುವ ಎಲ್ಲಾ ಸ್ವತ್ತಮತ್ತು ನಿರ್ದಿಂಜನಿ ವಹಿವಾಟಿ ನಡೆಸುವುದು.

೯.೭.೧೪. ವಿಶ್ವವಿದ್ಯಾಲಯದ ಚೋಧಕರನ್ನು ನೇಮಿಸುವುದು, ಅವರ ಉಪಲಬ್ಧಿಗಳನ್ನು ನಿಗದಿಪಡಿಸುವುದು. ಅವರ ಕರ್ತವ್ಯ ಮತ್ತು ಸೇವಾ ಶರತ್ತುಗಳನ್ನು ನಿರ್ದರ್ಶಿಸುವುದು ಮತ್ತು ತಾತ್ವಾಲಿಕ ಖಾಲಿ ಹುದ್ದೆಗಳನ್ನು ಭೂತಿ ಮಾಡಲು ಕ್ರಮ ಕೈಗೊಳ್ಳುವುದು.

೯.೭.೧೫. ಆಡಳಿತಾತ್ಮಕ ಮತ್ತು ಇತರ ಹುದ್ದೆಗಳ ನೇಮಕಾತಿಯ ವಿಧಾನವನ್ನು ಹರಿತು ಪರಿಸಿಯಮಗಳನ್ನು ರಚಿಸುವುದು. ಅಂಥ ಉದ್ದೇಶಗಳಿಗಳ ಉಪಲಬ್ಧಿಗಳನ್ನು ನಿಗದಿಪಡಿಸುವುದು, ಕರ್ತವ್ಯ ಸೇವಾಶರತ್ತುಗಳನ್ನು ನಿರ್ದರ್ಶಿಸುವುದು ಮತ್ತು ತಾತ್ವಾಲಿಕವಾಗಿ ಖಾಲಿ ಬಿಡ್ಡ ಹುದ್ದೆಗಳನ್ನು ಭೂತಿ ಮಾಡುವುದು.

೯.೭.೧೬. ವಿಶ್ವವಿದ್ಯಾಲಯದ ಅಧ್ಯಾಪಕ ಪರಿಗಳ ನೌಕರರನ್ನು ಮತ್ತು ಇತರ ಉದ್ದೇಶಗಳನ್ನು ಅಗತ್ಯ ಬಿದ್ಧಾಗ ಶಿಸ್ತುಕ್ರಮಕ್ಕೆ ಒಳಪಡಿಸುವುದು, ಅಮಾನತ್ತಿನಲ್ಲಿದ್ದುವುದು ಮತ್ತು ವಜಾ ಮಾಡುವುದು.

೯.೭.೧೭. ವಿಶ್ವವಿದ್ಯಾಲಯದ ಪರವಾಗಿ ಒದಗಿಬರುವ ದತ್ತಿ ಮತ್ತು ಉಯಿಲು, ದಾನ, ಅನುದಾನ ಮತ್ತಿತರ ಚರ ಸ್ಥಿರ ಸ್ವತ್ತಗಳ ವರ್ಗಾವಣೆಯನ್ನು ಸ್ವೀಕರಿಸುವುದು. ಹೀಗೆ ಸ್ವೀಕರಿಸಿದ ವಿವರಗಳನ್ನು ಆಡಳಿತ ಮಂಡಳಿಗೆ ಅದರ ಮುಂದಿನ ಸಭೆಯಲ್ಲಿ ವರದಿಮಾಡುವುದು.

೬.೨.೧೯. ವಿಶ್ವವಿದ್ಯಾಲಯದ ಪರವಾಗಿ, ಕೇಂದ್ರ ಅಥವಾ ವಿಶ್ವವಿದ್ಯಾಲಯದ ಅನುದಾನ ಆಯೋಜ ಅಥವಾ ಯಾವುದೇ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕರಿಂದ ಅಥವಾ ಯಾವುದೇ ಸರ್ಕಾರ ಒಡತನದಲ್ಲಿರುವ ನಿಗಮದಿಂದ ಸಾಲಗಳನ್ನು ಎತ್ತುವುದು.

೬.೨.೨೦. ಸರ್ಕಾರದ ಅನುಮೋದನೆಯೊಂದಿಗೆ ವಿಶ್ವವಿದ್ಯಾಲಯದ ಉದ್ದೇಶತ್ವಗೃಹಿ ವಿಶ್ವವಿದ್ಯಾಲಯದ ಸ್ಪೃತಿನ ಭದ್ರತೆಯ ಮೇಲೆ ಹಣವನ್ನು ಸಾಲವಾಗಿ ಪಡೆಯುವುದು.

೬.೨.೨೧.ಫು. ಸರ್ಕಾರಿ ನಿರ್ವಹಣಂಗ ಒಳಪಡೆದಿರುವ ಹಾಸ್ನೆಲ್ಲಗಳಿಗೆ ಘೂಸುತ್ತೇ ನೀಡುವುದು ಮತ್ತು ವಿಧಿಸಲಾದ ಶರ್ತುಗಳನ್ನು ಅನುಸರಿಸದ ಹಾಸ್ನೆಲ್ಲಗಳ ಮಾನ್ಯತೆಯನ್ನು ರದ್ದುಗೊಳಿಸುವುದು.

೬.೨.೨೨. ಹಾಸ್ನೆಲ್ಲಗಳ ಪರಿಶೀಲನೆಗೆ ವ್ಯವಸ್ಥೆಯಾದುವುದು ಮತ್ತು ಆ ಬಗ್ಗೆ ನಿರ್ದೇಶನ ನೀಡುವುದು.

೬.೨.೨೩. ಬೋಧಕರ ವಿದ್ಯಾರ್ಥಿತೆಯನ್ನು ನಿಗದಿಪಡಿಸುವುದು.

೬.೨.೨೪. ನಿಯಮಿಸಬಹುದಾದ ಶುಲ್ಕಗಳನ್ನು ವಿಧಿಸುವುದು ಮತ್ತು ವಸೂಲು ಮಾಡುವುದು.

೬.೨.೨೫. ಪರಿಸಿಯಮಗಳಿಗನುಸಾರವಾಗಿ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳ ಪ್ರವೇಶಗಳನ್ನು ನಿಯಮಿಸುವುದು.

೬.೨.೨೬. ಅಧ್ಯಯನ ಮಂಡಳಿಗಳಿಗೆ ಸದಸ್ಯರನ್ನು ನೇಮಿಸುವುದು.

೬.೨.೨೭. ಪರಿಸಿಯಮಗಳಿಗನುಸಾರವಾಗಿ ಮಂಡಳಿಗಳ ಶಿಫಾರಸನ್ನು ಪರಿಶೀಲಿಸಿದ ತರುವಾಯ ತೀವ್ರಗಾರರು ಪರೀಕ್ಷೆರಕನ್ನು ನೇಮಿಸುವುದು. ಅದರ ಸಂಭಾವನೆಯನ್ನು ನಿಗದಿಪಡಿಸುವುದು.

೬.೨.೨೮. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಸತಿ ಶಿಕ್ಷಣ ಪರಿತು ಮೇಲ್ಮೈಕಾರಣ ಹಾಗೂ ನಿಯಂತ್ರಣಕ್ಕೆ ವ್ಯವಸ್ಥೆಯಾದುವುದು. ಅವರ ಆರೋಗ್ಯ ಮತ್ತು ಹಿತವನ್ನು ಖಚಿತ ಪಡಿಸಿಕೊಳ್ಳಲು ವ್ಯವಸ್ಥೆ ಯಾದುವುದು.

೬.೨.೨೯. ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಉತ್ತೇಜನ ನೀಡುವುದು ಮತ್ತು ಅದರ ಬಗ್ಗೆ ಆಗಾಗ ವರದಿಗಳನ್ನು ಪಡೆಯುವುದು. ಕುಲಪತಿಯವರಿಗೆ ತನ್ನ ಸದಸ್ಯರ ಪ್ರೀತಿಯಿಂದ ರಚಿತವಾದ ಒಂದು ಸಮಿತಿಗೆ ಪರಿಸಿಯಮಗಳಿಗನುಸಾರವಾಗಿ ತನ್ನ ಯಾವುದೇ ಅಧಿಕಾರಗಳನ್ನು ಪ್ರತಿನಿಯೋಜಿಸುವುದು.

೬.೨.೩೦. ಈ ಅಧಿನಿಯಮ ಅಥವಾ ಪರಿಸಿಯಮಗಳಿಂದ ಸರ್ಕಾರಿ ಮಂಡಳಿಗೆ ಒದಗಿಸುವ ಇತರ ಯಾವುದೇ ಅಧಿಕಾರವನ್ನು ಚಲಾಯಿಸುವುದು ಮತ್ತು ಕರ್ತವ್ಯಗಳನ್ನು ನೇರೆರ್ಪೇರಿಸುವುದು.

೬.೨. ಕಾರ್ಯಕಾರಿ ಸಮಿತಿ ಸಭೆ

ಅಧ್ಯಾಯ ಇ ಪ್ರಕರಣ ೨ಾ

ಆ. ಕಾರ್ಯಕಾರಿ ಸಮಿತಿಯು ಸಭೆ ಸೇರುವ ಕಾಲ ಮತ್ತು ಸ್ಥಳಗಳನ್ನು ತಾನೇ ನಿರ್ಧರಿಸಬಹುದು. ತನ್ನ ಸಭೆಗಳ ಹೋರಂ ಮತ್ತು ಕಾರ್ಯಕಲಾಪಗಳನ್ನು ಕುರಿತಂತೆ ವಿಧಿವಿಧಾನಗಳನ್ನು ರಚಿಸಿಕೊಳ್ಳಲಿಪಡು. ಆದರೆ ಕಾರ್ಯಕಾರಿ ಸಮಿತಿಯು ಕಡೆಯಿಷ್ಟು ಮೂರು ತಿಂಗಳಗೊಮ್ಮೆಯಾದರೂ ಸಭೆ ಸೇರಲೇಬೇಕು.

ಆ. ಕುಲಪತಿಯವರು ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷರಾಗಿರುತ್ತಾರೆ. ಅವರು ಗೇರು ಹಾಜರಾಗಿದ್ದಾಗಿ ಹಾಜರಾದ ಸದಸ್ಯರು ಆಯ್ದು ಮಾಡಿದ ಯಾವೋಬ್ಬ ಸದಸ್ಯನು ಕಾರ್ಯಕಾರಿ ಸಮಿತಿಯ ಯಾವುದೇ ಪ್ರಶ್ನೆಯನ್ನು ಕುರಿತು ನಿರಾಯಕವನ್ನು ಕೈಗೊಳ್ಳಬೇಕು. ಕಾರ್ಯಕಾರಿ ಸಮಿತಿಯ ಯಾವುದೇ ಪ್ರಶ್ನೆಯನ್ನು ಕುರಿತು ನಿರಾಯಕವನ್ನು ಕೈಗೊಳ್ಳಬೇಕು. ಸಮಾನ ಮತ್ತಾಳಿ ಬಂದ ಸಂದರ್ಭದಲ್ಲಿ ಸಭಾಧ್ಯಕ್ಷರು ಎರಡನೆಯ ಅಥವಾ ನಿರಾಯಕ ಮತವನ್ನು ಚೆಲಾಯಿಸಬೇಕು.

ಇ. ಸಮಾಲೋಚನೆಯ ಉದ್ದೇಶತ್ವಗೃಹಿ ವಿಶೇಷ ಜ್ಞಾನವನ್ನು ಅಥವಾ ಅನುಭವವನ್ನು ಹೊಂದಿರುವ ಯಾವೋಬ್ಬ ವ್ಯಕ್ತಿಯನ್ನು ಯಾವುದೇ ಸಭೆಗೆ ಹಾಜರಾಗುವಂತೆ ಕಾರ್ಯಕಾರಿ ಸಮಿತಿಯ ಅಹ್ವಾನಿಸಬಹುದು. ಅಂಥ ಅಹ್ವಾನಿತರು ಸಭೆಯಲ್ಲಿ ಭಾಗವಹಿಸಬಹುದಾದರೂ ಅವರಿಗೆ ಮತ್ತು ನೀಡುವ ಹಷ್ಟು ಇರುವದಿಲ್ಲ. ಅಂಥ ಅಹ್ವಾನಿತರಿಗೆ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ದೊರೆಯುವಷ್ಟೇ ದಿನಭಕ್ತೆ ಮತ್ತು ಪ್ರಯಾಣ ಭಕ್ತೆ ದೊರೆಯುತ್ತದೆ.

೬.೩. ಕಾರ್ಯಕಾರಿ ಸಮಿತಿಯ ವಿಶೇಷ ಸಭೆ

ಆ. ಕಾರ್ಯಕಾರಿ ಸಮಿತಿಯ ಕನಿಷ್ಠ ಅಧ್ಯಕ್ಷ ಭಾಗ ಸದಸ್ಯರು ಬರವಣಿಗೆಯಲ್ಲಿ ಹೋರಿದಾಗ ಕುಲಪತಿಯವರು ವಿಶೇಷ ಸಭೆಯನ್ನು ಕರೆಯಬಹುದು.

ಆ. ವಿಶೇಷ ಸಭೆಗಾಗಿ ಹೋರಿಕೆಯನ್ನು ಸದಸ್ಯರು ಬರವಣಿಗೆಯ ಮುಖಾಂತರ ಕುಲಸಚಿವರಿಗೆ ಸಲ್ಲಿಸಬೇಕು. ವಿಶೇಷ ಸಭೆಯಲ್ಲಿ ಕೈಗೊಳ್ಳಬೇಕುವ ನಿರಾಯಕಗಳ ಪ್ರಸ್ತಾವನೆಯನ್ನು ಪ್ರಸ್ತಾವನೆಯ ಸೂಚಕರ ಹೆಸರನ್ನು ತಿಳಿಸಬೇಕು.

೬.೪. ಸಭೆಯ ಸೂಚನೆಗಳು

ಆ. ಕುಲಪತಿಯವರ ಆದೇಶದಂತೆ ಕುಲಸಚಿವರು ಸಾಮಾನ್ಯ ಕಾರ್ಯಕಾರಿ ಸಮಿತಿಯ ಸಭೆಗೆ ಕನಿಷ್ಠ ಪಕ್ಕ ಒಂದು ವಾರ ಮುನ್ದೆ ಸದಸ್ಯರಿಗೆ ಕಾರ್ಯಸೂಚಿಯನ್ನು ಕಳುಹಿಸಬೇಕು.

ಆ. ಸಾಮಾನ್ಯ ಸಭೆಗೆ ನಿರ್ಣಯಗಳನ್ನು ಕಳುಹಿಸುವುದು. ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಣಯವನ್ನು ಮಂಡಿಸಲು ಬಯಸುವ ಸದಸ್ಯರು ಆ ನಿರ್ಣಯದ ಪ್ರತಿಯನ್ನು ಸಭೆ ಸೇರುವುದಕ್ಕೆ ಕನಿಷ್ಠ ಪಕ್ಷ ಇಂದಿನಗಳ ಮೊದಲೇ ಕುಲಸಚಿವರಿಗೆ ಸಲ್ಲಿಸಬೇಕು.

ಇ. ಕುಲಸಚಿವರು ಇಂಥ ಎಲ್ಲ ನಿರ್ಣಯಗಳನ್ನು ಕುಲಪತಿಯವರ ಗಮನಕ್ಕೆ ತಂದು ಅವರ ಆದೇಶದಂತೆ ಅವುಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಬೇಕು.

ಈ. ಸದಸ್ಯರು ಕಳುಹಿಸುವ ನಿರ್ಣಯವು ಯಾವುದೇ ಒಂದು ನಿರ್ದಿಷ್ಟ ವಿಷಯವನ್ನು ಹರಿತು ಸ್ತುಪ್ಪ ವಾಗಿ ಮತ್ತು ಖಚಿತವಾಗಿ ನಿರ್ಣಯವನ್ನು ಮಂಡಿಸುವಂತೆ ಇರಬೇಕು. ನಿರ್ಣಯವು ವಿಶ್ವ ವಿದ್ಯಾಲಯದ ಮತ್ತು ಕಾರ್ಯಕಾರಿ ಸಮಿತಿಯ ಅಧಿಕಾರ ವ್ಯಾಪ್ತಿಗೆ ಮೇರಿದ್ದುಗಿರಬಾರದು.

ಉ. ನಿರ್ಣಯದಲ್ಲಿ ವಾದಗಳು, ಉಂಟಾಗಿದೆ ಇರಬಾರದು.

ಊ. ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿರುವ ವಿಷಯಗಳನ್ನು ಹರಿತು ದ್ವಾರಾ ಗಿರಬಾರದು.

ಋ. ವಿಶ್ವವಿದ್ಯಾಲಯದ ಹಿತಾಸಕ್ರಿಗೆ ಸಂಬಂಧಪಡೆದ ಯಾವ ನಿರ್ಣಯವನ್ನು ಮಂಡಿಸಬಾರದು.

ಋಿ. ಚರ್ಚಿಗೆ ಮಂಡಿಸುವ ನಿರ್ಣಯಗಳ ಸೂಕ್ತತೆಯನ್ನು ನಿರ್ಧರಿಸುವ ಅಂತಿಮ ಅಧಿಕಾರ ಸಭಾಧ್ಯಕ್ಷರದ್ದೇ ಆಗಿರುತ್ತದೆ.

೪೫. ಕಾರ್ಯಸೂಚಿಯಲ್ಲಿ ಸೇರಲು ಆಜ್ಞಾವಾದ ನಿರ್ಣಯಗಳು

ಯಾವುದೇ ಒಂದು ಸಭೆಯಲ್ಲಿ ತೀವ್ರಾನಗೊಂಡ ನಿರ್ಣಯಕ್ಕೆ ಸಮಾನ ಸ್ವೀಕಾರಕ ಇನ್ವೊಂದು ನಿರ್ಣಯವನ್ನು ಮುಂದಿನ ಸಭೆಗಳಲ್ಲಿ ಮಂಡಿಸುವಂತಿಲ್ಲ, ಆಗಲೇ ಒಮ್ಮೆ ತೆಗೆದುಕೊಂಡ ನಿರ್ಣಯವನ್ನು ಆಂತಿಕವಾಗಿ ಹೋಲುವ ಇನ್ವೊಂದು ನಿರ್ಣಯವನ್ನು ಕನಿಷ್ಠ ಪಕ್ಷ ಮತ್ತೆ ಇತ್ತೀಂಗಳವರೆಗೆ ಚರ್ಚಿಗೆ ಮಂಡಿಸುವಂತಿಲ್ಲ. ಆದರೆ ಕಾರ್ಯಕಾರಿ ಸಮಿತಿಯಗಳಿ, ಕುಲಪತಿಯಗಳಿ ವಿಶ್ವವಿದ್ಯಾಲಯದ ಹಿತಾಸಕ್ರಿಯಿಂದ ಒಮ್ಮೆ ಕ್ರೇಗೊಂಡ ನಿರ್ಣಯವನ್ನು ಮರುವಿಮರ್ಶಿಗಾಗಿ ಮುಂದಿನ ಸಭೆಯಲ್ಲೇ ಮಂಡಿಸಬಹುದು.

೪೬. ಕಾರ್ಯಸೂಚಿಯ ಸಿದ್ಧತೆ ಮತ್ತು ರವಾನೆ

ಸಾಮಾನ್ಯ ಕಾರ್ಯಕಾರಿ ಸಮಿತಿಯ ಕಾರ್ಯಸೂಚನೆಯಿಯನ್ನು ಕುಲಸಚಿವರು ಸದಸ್ಯರಿಗೆ ಸಭೆಯ ಸೂಚನೆಯೊಂದಿಗೆ ಕಳುಹಿಸಿಕೊಡಬೇಕು. ವಿಶೇಷ ಕಾರ್ಯಕಾರಿ ಸಮಿತಿಯ ಸಭೆಗೆ ಕನಿಷ್ಠ ಇಂದಿನಗಳ ಮೊದಲು ಕುಲಸಚಿವರು ಸಮಿತಿಯ ಪ್ರತಿಯೊಭ್ಬ ಸದಸ್ಯನಿಗೂ ಕಾರ್ಯಸೂಚಿಯನ್ನು ಕಳುಹಿಸಿ ಕೊಡಬೇಕು. ಈ ಕಾರ್ಯಸೂಚಿಯಲ್ಲಿ

ಸಭೆ ನಡೆಯುವ ದಿನಾಂಕ, ವೇಳೆ ಮತ್ತು ಚರ್ಚಿಸಬೇಕಾದ ವಿಷಯಗಳ ವಿಂತಗಳು ಇರಬೇಕು. ಕಾರ್ಯಸೂಚಿಯು ಯಾರಾದರೊಭ್ಬ ಸದಸ್ಯರಿಗೆ ತಲುಪದಿದ್ದ ಕ್ಷದಲ್ಲಿ ಸಭೆಯು ಕ್ರೇಗೊಳ್ಳುವ ನಿರ್ಣಯವು ಅಸಿಂಧುವಾಗುವುದಿಲ್ಲ. ಕಾರ್ಯಕಾರಿ ಸಮಿತಿಯಾಗಲಿ ಅಧಿವಾ ಕುಲಪತಿಯವರಾಗಲಿ ಕಾರ್ಯಸೂಚಿಯಲ್ಲಿಲ್ಲದ ಆದರೆ ವಿಶ್ವವಿದ್ಯಾಲಯದ ಹಿತದ್ವಾಗಿ ಯಿಂದ ಜರೂರಾದ ಸಂಗತಿಗಳನ್ನು ಅವು ಕಾರ್ಯಸೂಚಿಯಲ್ಲಿ ಸೇರಿಲ್ಲದಿದ್ದರೆ ಚರ್ಚಿಗಾಗಿ ಸಭೆಯಲ್ಲಿ ಮಂಡಿಸಬಹುದು.

೪೭. ತಿದ್ದುಪಡಿಗಳು

ಕಾರ್ಯಸೂಚಿಯಲ್ಲಿರುವ ಯಾವುದೇ ವಿಷಯಕ್ಕೆ ತಿದ್ದುಪಡಿಯನ್ನು ಸೂಚಿಸಲು ಬಯಸುವ ಸದಸ್ಯರು ತಮ್ಮ ತಿದ್ದುಪಡಿಯನ್ನು ಸಭೆಯ ದಿನಾಂಕಕ್ಕೆ ಕನಿಷ್ಠ ಪಕ್ಷ ಇಂದಿನಗಳ ಮೊದಲೇ ಕುಲಸಚಿವರಿಗೆ ಕಳುಹಿಸಿ ಕೊಡಬೇಕು.

೪೮. ಅಂತಿಮ ಕಾರ್ಯಸೂಚಿ

ಕುಲಸಚಿವರು ಸೂಚಿತ ತಿದ್ದುಪಡಿಯನ್ನು ಮೂಲ ವಿಷಯವನ್ನು ಒಳಗೊಂಡ ಅಂತಿಮ ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು.

೪೯. ಕಾರ್ಯಕಾರಿ ಸಮಿತಿಯ ಸಭೆಗಳು

ಕಾರ್ಯಕಾರಿ ಸಮಿತಿಯ ಸಭೆಗಳು ಸಾಮಾನ್ಯವಾಗಿ ಪ್ರತಿ ತಿಂಗಳು ಮೊದಲ ಶಿನಿವಾರ ಬೆಳಿಗ್ಗೆ ಇಂ ಗಂ ಗಂಟೆಗೆ ಸಮಾವೇಶಗೊಳ್ಳುತ್ತವೆ. ಮೊದಲನೆಯ ಶಿನಿವಾರವು ಸಾವಾತ್ತಿಕ ರಜಾದಿನವಾಗಿದ್ದ ಪಕ್ಷದಲ್ಲಿ ಕಾರ್ಯಕಾರಿ ಸಮಿತಿಯ ನಿಗದಿಪಡಿಸಿದ ಮತ್ತೊಂದು ದಿನದಂದು ಸಭೆ ಸೇರುತ್ತದೆ. ಸಭೆಯು ಭೀಜನ ವಿರಾಮವನ್ನು ಹೊರತುಪಡಿಸಿ ಸಂಚೇ ಇ ಗಂಟೆವರೆಗೆ ನಡೆಯುತ್ತದೆ. ಸಭೆಯ ಮುಕ್ತಾಯದ ಹಂತದಲ್ಲಿ ಮತ್ತದಾನ ನಡೆಯುತ್ತದೆ. ಮತ್ತದಾನ ಮತ್ತು ಅಧಕ್ಕೆ ಸಂಬಂಧಪಟ್ಟ ವಿಧಿಗಳು ಪೂರ್ಯಪೂರ್ವಕ ಸಭೆ ಮುಂದುವರೆಯುತ್ತದೆ. ಸಂದರ್ಭಾನುಸಾರವಾಗಿ ಕಾರ್ಯಕಾರಿ ಸಮಿತಿಯ ಸಭೆಯನ್ನು ಮುಂದೂಡುವ ಅಧಿವಾ ತಾತ್ಕಾಲಿಕ ಅಂತಿಮತ್ತಿನಲ್ಲಿ ಮರುಪಾಯಿಸಬಹುದು ಸಭಾಧ್ಯಕ್ಷರಿಗೆ ಇರುತ್ತದೆ.

೫೦. ಮುಂದೂಡಿದ ಸಭೆಗಳು

ಆ. ಸಭೆ ನಡೆಯುತ್ತಿದ್ದ ಯಾವುದೇ ಅವಧಿಯನ್ನು ನಿಗದಿಪಡಿಸಿದ ಕೋರಂ ಇಲ್ಲದಿದ್ದರೆ, ಆ ಸಂಗತಿಯನ್ನು ಯಾರಾದರೂ ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದರೆ, ಅಧ್ಯಕ್ಷರು ಸಭೆಯನ್ನು ಅಲ್ಲಿಗೆ ಸ್ಥಿತಗೊಳಿಸಬೇಕು. ಇಂಥ ಸಂದರ್ಭಗಳನ್ನು ಕುಲಸಚಿವರು ದಾಖಲು ಮಾಡಿಕೊಂಡು ಅಧ್ಯಕ್ಷರ ಸಹಿಯನ್ನು ಪಡೆಯಬೇಕು.

ಇ. ಕೋರಂ ಇಲ್ಲಾಗ ಕೂಡ ಸಭಾಧ್ಯಕ್ಷರು ಸಂದರ್ಭಾನುಸಾರವಾಗಿ ಸಭೆಯನ್ನು ಮುಂದೂಡಬಹುದು.

೬. ಕಾರ್ಯಕಾರಿ ಸಮಿತಿ ಸಭೆಯನ್ನು ಇಂದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಆವಧಿಗೆ ಮುಂದೂಡಿದಾಗ ಮತ್ತೆ ಸಭೆ ಸೇರುವುದಕ್ಕಾಗಿ ಕನಷ್ಟ್ ಪಕ್ಷ ಇಂದಿನಗಳ ಮುಂಚಿತವಾಗಿ ಸೂಚನೆಯನ್ನು ಕಳುಹಿಸಬೇಕು. ಹಾಗೆ ಮತ್ತೆ ಸೇರಿದ ಸಭೆಯು ಹಿಂದಿನ ಸಭೆಯನ್ನು ಮುಂದೂಡಿದಾಗ ಯಾವ ವಿಷಯವನ್ನು ಸೂಚಿಸುತ್ತಿತ್ತೋ ಆ ವಿಷಯವನ್ನು ಹೀಗಾಗೆ ಮಾತ್ರ ವ್ಯವಹಾರವನ್ನು ನಡೆಸಬೇಕು.

೭. ಕಾರ್ಯಕಾರಿ ಸಮಿತಿ ಸಭೆಯ ವ್ಯವಹಾರದ ಅನುಕ್ರಮ

ಅ. ಅಗತ್ಯ ಬಿದ್ದರೆ ಸಭಾಧ್ಯಕ್ಷರನ್ನು ಚುನಾಯಿಸುವುದು.

ಆ. ಕಾರ್ಯಸೂಚಿಯಲ್ಲಿರುವ ವ್ಯವಹಾರಗಳ ಅನುಕ್ರಮವನ್ನು ಬದಲಾಯಿಸುವುದಕ್ಕಾಗಿ ನಿರ್ಣಯವನ್ನು ಮಂಡಿಸುವುದು. (ಅಗತ್ಯ ಬಿದ್ದರೆ)

ಇ. ಕುಲಾಧಿಪತಿಯವರು ಸಭೆಯ ಮುಂದೆ ಮಂಡನೆಗಾಗಿ ಕಳುಹಿಸಿರುವ ವ್ಯವಹಾರಗಳು.

ಈ. ಕುಲಪತಿಯವರು ಸಭೆಯ ಮುಂದೆ ಮಂಡಿಸಲು ಬಯಸಿರುವ ವಿಷಯಗಳು.

ಉ. ಕಾರ್ಯಕಾರಿ ಸಮಿತಿಯ ಸದಸ್ಯರು ಮಂಡಿಸಲು ಬಯಸಿರುವ ವಿಷಯಗಳು.

ಊ. ಆಡಳಿತಮಂಡಳಿಯ ಸದಸ್ಯರು ಸಭೆಯ ಮುಂದೆ ಮಂಡಿಸಲು ಬಯಸಿರುವ ವಿಷಯಗಳು.

೮. ಮನ್ಯಾಚನೆ ಇಲ್ಲದ ಮಂಡಿಸಬಹುದಾದ ತರಾವುಗಳು

ಕಾರ್ಯಕಾರಿ ಸಮಿತಿಯ ಯಾವುದೇ ಸಭೆಯಲ್ಲಿ ಕೇಳಂಡ ತರಾವುಗಳನ್ನು ಮನ್ಯಾಚನೆ ಇಲ್ಲದ ಮಂಡಿಸಬಹುದು.

ಅ. ಕಾರ್ಯಸೂಚಿಯಲ್ಲಿರುವ ವ್ಯವಹಾರ ಕ್ರಮದಲ್ಲಿ ಬದಲಾವಣೆಯನ್ನು ಹೋರಿ.

ಆ. ಸಭೆ ಮುಂದೂಡಿಕೆಯನ್ನು ಹೋರಿ.

ಇ. ಕಾರ್ಯಸೂಚಿಯಲ್ಲಿರುವ ಮುಂದಿನ ವಿಷಯವನ್ನು ಕೇಗೆತ್ತಿಕೊಳ್ಳಬಹುದೆಂದು ಹೋರಿ.

ಈ. ಸಭೆಯನ್ನು ಬರಿಬಾಸ್ತು ಮಾಡಬಹುದೆಂದು ಸೂಚಿಸಿ.

ಉ. ಸಭೆಯ ಮುಂದಿರುವ ಯಾವುದೇ ವಿಷಯವನ್ನು ಪರಿಶೀಲಿಸುವುದಕ್ಕೆ ಉಪ ಸಮಿತಿಯೊಂದು ಚರ್ಚೆ ನಡೆಸಬೇಕೆಂದು ಹೋರಿ.

ಊ. ಸಭೆಯ ಮುಂದಿರುವ ಯಾವುದೇ ವರದಿ ಮತ್ತು ವಿಷಯವನ್ನು ಹೀಗಾಗೆ ನಡೆಸಲು ಸಮಿತಿಯೊಂದನ್ನು ರಚಿಸಬೇಕೆಂದು ಹೋರಿ.

ಋ. ಸಭೆಯ ಚರ್ಚೆಸುತ್ತಿದ್ದ ಯಾವುದೇ ತರಾವನ್ನು ಹೀಗಾಗೆ ಪೂರ್ಕವಾದ ಮತ್ತೊಂದು ತರಾವನ್ನು ಸಭಾಧ್ಯಕ್ಷರಾಗಲಿ ಅಥವಾ ಸದಸ್ಯರಾಗಲಿ ಅಧ್ಯಕ್ಷರ ಅನುಮತಿ ಪಡೆದು ಮಂಡಿಸಬಹುದು.

೯. ಮನ್ಯಾಚನೆ ಇಲ್ಲದ ಮಂಡಿಸಬಹುದಾದ ತಿದ್ದುಪಡಿಗಳು

ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕೇಳಂಡ ತಿದ್ದುಪಡಿಗಳನ್ನು ಮನ್ಯಾಚನೆ ಇಲ್ಲದ ಮಂಡಿಸಬಹುದು.

ಅ. ಸಂಬಂಧಪಟ್ಟ ರರಾವಿನ ಸ್ವರೂಪವನ್ನು ಸಂಪೂರ್ಣವಾಗಿ ಮಾರ್ಪಡಿಸಿದಂಥ ಶಾಖೆಕ ವ್ಯತ್ಯಾಸಗಳನ್ನು ಹೀಗಾಗೆ ತಿದ್ದುಪಡಿಗಳು.

ಆ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಸಲುವಾಗಿ ಕಾರ್ಯಸೂಚಿಯಲ್ಲಿರುವ ವಿವರಗಳಿಗೆ ಅಗತ್ಯವಾಗಿ ಮಾಡಬೇಕಾಗಿ ಬರುವ ತಿದ್ದುಪಡಿಗಳು.

ಇ. ಕಾರ್ಯಸೂಚಿಯಲ್ಲಿರುವ ವ್ಯವಹಾರದ ಅನುಕ್ರಮದಲ್ಲಿ ವ್ಯತ್ಯಾಸವನ್ನು ಹೋರುವ ತರಾವಿಗೆ ಸೂಚಿಸುವ ತಿದ್ದುಪಡಿಗಳು.

ಈ. ಮುಂದೂಡಿದ ಸಭೆಯ ದಿನಾಂಕ, ಆವಧಿ, ಇತ್ತಾದಿಗಳನ್ನು ಹೀಗಾಗೆ ಸೂಚಿಸುವ ತಿದ್ದುಪಡಿಗಳು.

ಉ. ಸಮಿತಿಯೊಂದರ ರಚನೆಗೆ ಸಂಬಂಧಪಟ್ಟ ತರಾವಿನಲ್ಲಿ - ಸಮಿತಿಯ ವ್ಯಾಖ್ಯಾಯನ್ನು ಹಿಗ್ಗಿಸುವ ಅಥವಾ ಕುಗಿಸುವ, ಸಮಿತಿಗೆ ಇತರ ಸದಸ್ಯರನ್ನು ಸೂಚಿಸುವ ಅಥವಾ ಇರುವ ಸದಸ್ಯರನ್ನು ಬದಲಾಯಿಸುವ ತಿದ್ದುಪಡಿಗಳು.

೧೦. ತಿದ್ದುಪಡಿಗಳ ವಾಹಿನೆ

ಅ. ಸಭೆಯಲ್ಲಿ ಮಂಡಿತವಾಗುವ ಯಾವುದೇ ತಿದ್ದುಪಡಿಗಳು ಮೂಲ ನಿರ್ಣಯದ ಅಧ್ಯಾತ್ಮವನ್ನು ನಿರಾಕರಿಸುವ ಅಥವಾ ಅದರ ವಿರುದ್ಧ ಅಧ್ಯಕ್ಷರೊಳುವ ರೀತಿಯದ್ವಾರಿರಬಾರದು.

ಆ. ಪ್ರತಿಯೊಂದು ತಿದ್ದುಪಡಿಯು ಸಂಬಂಧಪಟ್ಟ ನಿರ್ಣಯಕ್ಕೆ ಹೊಂದಾರೆಯೊಂದು ಇರಬೇಕು. ಸ್ವಷ್ಟವಾಗಿರಬೇಕು ಮತ್ತು ತರಾವಿದ್ವಾದ ಸಂಪೂರ್ಣ ವಾಕ್ಯದ ಸ್ವರೂಪದಲ್ಲಿ ಇರಬೇಕು.

ಇ. ಸಭೆಯನ್ನು ಅಥವಾ ಯಾವುದೇ ವಿಷಯದ ಚರ್ಚೆಯನ್ನು ಮುಂದೂಡಲು ಹೋರುವ ತಿದ್ದುಪಡಿಯು ಖಚಿತವಾಗಿ ಮುಂದೂಡಿಕೆಯ ದಿನಾಂಕ ಮತ್ತು ವೇಳೆಯನ್ನು ಒಳಗೊಂಡಿರಬೇಕು.

೧೧. ತರಾವು, ತಿದ್ದುಪಡಿಗಳು ಮತ್ತು ನಿರ್ಣಯಗಳು

ಅ. ಯಾವುದೇ ತರಾವನ್ನು ಮಂಡಿಸುವ ಸದಸ್ಯರು ಅದನ್ನು ಮಂಡಿಸುವ ವೇಗದಲ್ಲಿ ತಮ್ಮ ತರಾವನ್ನು ಹೀಗಾಗೆ ಮಾತನಾಡಬಹುದು. ಆದರೆ ತಮ್ಮ ಮಾತು ತರಾವನ್ನು ವಿದ್ಯುತ್ ವಾಗಿ ಮಂಡಿಸುವುದೊಂದನೇ ಮುಕ್ತಾಯವಾಗುತ್ತದೆ ಎಂಬ ಅರಿವು ಹೊಂದಿರಬೇಕು.

- ಆ. ಯಾವುದೇ ತರಾವನ್ನು ಮಂಡಿಸುವ ಸದಸ್ಯರಲ್ಲದೆ ಮತ್ತೊಬ್ಬಿ ಸದಸ್ಯರು ಅದನ್ನು ಅನುಮೋದಿಸಬೇಕು. ಅನುಮೋದಕರಲ್ಲದ ತರಾವ ಸಿಂಧುವಾಗುವುದಿಲ್ಲ. ತರಾವಿನ ಮಂಡನೆ ಮತ್ತು ಅನುಮೋದನೆ ಆದ ಬಳಿಕ ಅದನ್ನು ಅಧ್ಯಕ್ಷರು ವಿದ್ಯುತ್ತವಾಗಿ ನಿರೂಪಿಸಿ ಚಟೆಗೆ ಅನುವು ಮಾಡಿ ಹೊಮತ್ತಾರೆ. ಯಾವುದೇ ತರಾವ ಸರ್ಕರುವಾಗಿಲ್ಲವೆಂದು ಫೋಈಸಿಸುವ ಅಧಿಕಾರವು ಅಧ್ಯಕ್ಷರಿಗೆ ಇರುತ್ತದೆ.
- ಇ. ಏಕಕಾಲದಲ್ಲಿ ಒಂದು ನಿರ್ಣಯ ಮತ್ತು ಒಂದು ತಿದ್ಯುಪಡಿಯನ್ನು ಮಾತ್ರ ಸಭೆಯಲ್ಲಿ ಮಂಡಿಸಬಹುದು. ಯಾವುದೇ ತರಾವ ಅಥವಾ ತಿದ್ಯುಪಡಿಯನ್ನು ಮಂಡಿಸಿದ ಸದಸ್ಯರು ಸಭೆಗೆ ಗೈರುಹಾಜರಾಗಿದ್ದರೆ ಅಥವಾ ಆತ ಅದರ ಬಗ್ಗೆ ಮಾತನಾಡಲು ಇಚ್ಛೆ ಪಡದಿದ್ದರೆ ಮತ್ತೊಬ್ಬಿ ಸದಸ್ಯರು ಆ ತರಾವನ್ನು ಅಥವಾ ತಿದ್ಯುಪಡಿಯನ್ನು ಮಂಡಿಸಬಹುದು.
- ಈ. ಯಾವುದೇ ತರಾವ ಅಥವಾ ತಿದ್ಯುಪಡಿಯನ್ನು ಹಿಂತೆಗೆದುಹೊಳ್ಳಬೇಕಾದರೆ ಅದಕ್ಕೆ ಸಭೆಯ ಸರ್ವಾನುಮತದ ಒಟ್ಟಿಗೆ ಅಗತ್ಯವಾಗಿರುತ್ತದೆ. ಆದರೆ ವಿಷಯವನ್ನು ಮಂಡಿಸಿದ ಸದಸ್ಯರೇ ಅದನ್ನು ಹಿಂತೆಗೆದುಹೊಳ್ಳಲು ಅಪೇಕ್ಷೆಯನ್ನು ವ್ಯಕ್ತಪಡಿಸಿದಾಗ ಸಭೆಯ ಸರ್ವಾನುಮತದ ಒಟ್ಟಿಗೆ ಇದೆಯೆಂದು ತಿಳಿಯಬೇಕು.
- ಉ. ವಿಷಯವನ್ನು ಮಂಡಿಸಿದ ಸದಸ್ಯರು ಗೈರುಹಾಜರಾಗಿದ್ದರೆ ಅದನ್ನು ಕುರಿತ ತರಾವನ್ನು ಹಿಂತೆಗೆದುಹೊಳ್ಳಲು ಬರುವುದಿಲ್ಲ. ಯಾವುದೇ ನಿರ್ಣಯಕ್ಕೆ ತಿದ್ಯುಪಡಿಯೋಂದನ್ನು ಸೂಚಿಸಿದಾಗ ಮೊದಲು ತಿದ್ಯುಪಡಿಯು ಇತ್ಯಾರ್ಥವಾಗದ ಹೊರತು ಮೂಲ ತರಾವನ್ನು ಹಿಂತೆಗೆದುಹೊಳ್ಳಲು ಸಾಧ್ಯವಿಲ್ಲ.
- ೩೨. ಭಾಷಣದ ಕಾಲಮಿಶಿ**
- ಆ. ಯಾವುದೇ ನಿರ್ಣಯವನ್ನು ಕುರಿತ ಸಭೆಯಲ್ಲಿ ಭಾಷಣ ಮಾಡಲು ಬಯಸುವ ಸದಸ್ಯರು ಸಾಮಾನ್ಯವಾಗಿ ಇನಿಮಿಷಗಳೊಳಗೆ ತಮ್ಮ ಮಾತನ್ನು ಮುಗಿಸಬೇಕು. ಅಗತ್ಯವಿದ್ದರೆ ತರಾವನ್ನು ಅಥವಾ ತಿದ್ಯುಪಡಿಯನ್ನು ಮಂಡಿಸುತ್ತಿರುವ ಸದಸ್ಯರಿಗೆ ಅಧ್ಯಕ್ಷರು ಇನ್ನು ಇನಿಮಿಷಗಳ ಕಾಲಾವಕಾಶ ನೀಡಬಹುದು.
- ಇ. ಭಾಷಣ ಮುಗಿದ ನಂತರದ ಮೊದಲು ಮಾತನಾಡಲು ಎದ್ದು ನಿಲ್ಲುವ ಸದಸ್ಯರಿಗೆ ಮೊದಲ ಅವಕಾಶ ದೊರೆಯುತ್ತದೆ. ಯಾರು ಮೊದಲು ಮಾತನಾಡಬೇಕೆಂಬ ಸ್ವರ್ದ್ಫ ಪರಂಪರ್ಯಲ್ಲಿ ಅಧ್ಯಕ್ಷರು ಅನುಸರುವಿನ್ನು ನಿರ್ಧರಿಸುತ್ತಾರೆ.
- ಈ. ಯಾವುದೇ ಸದಸ್ಯನು ಒಂದು ವಿಷಯವನ್ನು ಕುರಿತ ಒಂದಕ್ಕಿಂತ ಹಚ್ಚುಬಾರಿ ಮಾತನಾಡುವಂತಿಲ್ಲ. ಆದರೆ ತರಾವನ್ನು ಮಂಡಿಸಿದ ಸದಸ್ಯರಿಗೆ ಸಂದರ್ಭಾನುಸಾರ ಉತ್ತರ ನೀಡುವ ಅವಕಾಶ ಇರುತ್ತದೆ.

ಈ. ಚಟೆಯಾಗುತ್ತಿರುವ ವಿಷಯವನ್ನು ಕುರಿತ ಅಭಿಪ್ರಾಯಗಳನ್ನು ತಿಳಿಸಲು ಬಯಸುವ ಎಲ್ಲರಿಗೂ ಅವಕಾಶ ದೊರೆಯಿತೆಂದು ಅಧ್ಯಕ್ಷರು ನಿರ್ಧರಿಸಿದ ಮೇಲೆ ತರಾವನ್ನು ನಿರ್ಣಯಕ್ಕಾಗಿ ಮಂಡಿಸಿದ ಸದಸ್ಯರು ಒಟ್ಟಿಗೆ ಉತ್ತರ ನೀಡಬಹುದು. ಆದರೆ ತಿದ್ಯುಪಡಿಯನ್ನು ಸೂಚಿಸಿದ ಸದಸ್ಯರಿಗೆ ಇಂಥ ಅವಕಾಶ ಇರುವುದಿಲ್ಲ. ಮೂಲ ವಿಷಯವನ್ನು ಮಂಡಿಸಿದ ಸದಸ್ಯರು ಉತ್ತರ ನೀಡಿದ ನಂತರ ಉಳಿದ ಸದಸ್ಯರು ಆ ಬಗ್ಗೆ ಮಾತನಾಡಲು ಅವಕಾಶ ಇರುವುದಿಲ್ಲ.

೨೮. ಕ್ರಮಬದ್ಧತೆಯ ಪ್ರಶ್ನೆ

ಯಾವುದೇ ಸದಸ್ಯರು ಕ್ರಮಬದ್ಧತೆಯಲ್ಲಿ ಲೋಪ ಉಂಟಾಗಿರುವ ಸಂಗತಿಯನ್ನು ಸಭಾಧ್ಯಕ್ಷರ ಗಮನಕ್ಕಿರಬಹುದು. ಆದರೆ ಯಾವ ಅಂತದಲ್ಲಿ ಕ್ರಮಬದ್ಧತೆಗೆ ಲೋಪ ಉಂಟಾಗಿದೆ ಎಂಬುದನ್ನು ಸೂಚಿಸಬೇಕೇ ಹೊರತು ದೀರ್ಘವಾದ ಭಾಷಣ ಮಾಡುವಂತಿಲ್ಲ. ಕ್ರಮಬದ್ಧತೆಯನ್ನು ಕುರಿತ ಸಭಾಧ್ಯಕ್ಷರ ತೀರ್ಮಾನವೇ ಅಂತಿಮವಾದದ್ದು.

೨೯. ನಿರ್ಣಯಗಳು

ಕಾರ್ಯಕಾರಿ ಸಮಿತಿಯ ಎಲ್ಲ ನಿರ್ಣಯಗಳು ಸರ್ವಾನುಮತದಿಂದ ಅಂಗೀಕಾರ ಹೊಂದಿರುತ್ತವೆ. ಅಥವಾ ಬಹುಮತದ ಆಧಾರದ ಮೇಲೆ ತೀರ್ಮಾನವಾಗಿರುತ್ತವೆ ಅಥವಾ ಅಧಿನಿಯಮಗಳಲ್ಲಿ ನಿಯಮಿಸಲಾಗಿರುವವು ಬಹುಮತವನ್ನು ಪಡೆದು ಸಿಂಧುವಾಗುತ್ತವೆ. ಸಭಾಧ್ಯಕ್ಷರ ಮತವ್ರಾ ಸೇರಿದಂತೆ ಯಾವುದೇ ನಿರ್ಣಯದ ಬಗ್ಗೆ ಮತಗಳು ಸಮಾನವಾಗಿ ಹಂಚಿಕೆಯಾದರೆ ಆಗ ಅಧ್ಯಕ್ಷರಿಗೆ ನಿರ್ಣಯಕ ಮತವನ್ನು ನೀಡುವ ಅಧಿಕಾರ ಇರುತ್ತದೆ. ಸಭೆಯು ಕೈಗೊಂಡ ನಿರ್ಣಯವನ್ನು ಹೇಗೆ ಜಾರಿಗೆ ತರಬೇಕೆಂಬುದರ ವಿವೇಚನೆ ಅಧ್ಯಕ್ಷರಿಗೆ ಸೇರಿದ್ದಾಗಿರುತ್ತದೆ. ಯಾವುದೇ ಸದಸ್ಯನು ಮತದಾನದ ವಿವರಗಳನ್ನು ದಾಖಿಲು ಮಾಡಿಕೊಳ್ಳಬೇಕೆಂದು ಬಯಸಿದಲ್ಲಿ ಕುಲಸಚಿವರು ಮತದಾನದ ವಿವರಗಳನ್ನು ಪರ. ವಿರುದ್ಧ ಮತ್ತು ಮತ ನೀಡಲು ಬಯಸಿದ ಸದಸ್ಯರ ವಿವರಗಳನ್ನು ದಾಖಿಲು ಮಾಡಿಕೊಳ್ಳಬೇಕು.

೩೦. ನಡಾವಳಿಗಳು

- ಆ. ಕಾರ್ಯಕಾರಿ ಸಮಿತಿ ಸಭೆಯ ನಡಾವಳಿಗಳಿಗೆ ಆ ಸಭೆಯ ಅಧ್ಯಕ್ಷರು ಸಹಿ ಮಾಡುತ್ತಾರೆ. ಸಭೆ ನಡೆದ ಇ ವಾರಗಳೊಳಗಾಗಿ ಸಭೆಯ ನಡಾವಳಿಗಳ ಪ್ರತಿಗಳನ್ನು ಪ್ರಾಣಿಸಬಹುದು ಪ್ರತಿಯೊಬ್ಬ ಸದಸ್ಯರಿಗೂ ತಲುಪಿಸಬೇಕು.
- ಇ. ನಡಾವಳಿಗಳಲ್ಲಿ ದಾಖಿಲು ಆಗಿರುವ ವಿಷಯಗಳನ್ನು ಕುರಿತ ಇನಿಗೊಳಗೆ ಯಾವುದೇ ಸದಸ್ಯನಿಂದ ಆಕ್ರೇಪ ಬರದಿದ್ದಲ್ಲಿ ಆ ನಡಾವಳಿಯ ಎಲ್ಲ ವಿವರಗಳೂ ಸರಿಯಾಗಿವೆಯೆಂದು ಭಾವಿಸಬೇಕು.

೯. ಯಾವುದೇ ಸದಸ್ಯರು ನಿಗದಿತ ಕಾಲಾವಧಿಯಲ್ಲಿ ನಡಾವಳಿಗಳಿಗೆ ನಿರ್ದಿಷ್ಟ ತಿದ್ಯುಪಡಿಗಳನ್ನು ಮಾಡಬೇಕೆಂದು ಗಮನಕ್ಕೆ ತಂದರೆ ಆಗ ಅದನ್ನು ಮತ್ತು ನಡಾವಳಿಯನ್ನು ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಡಿಸಬೇಕು. ಆ ವಿಷಯಕ್ಕೆ ಸಂಬಂಧಪಟ್ಟ ಚರ್ಚೆಯ ಸಮಯದಲ್ಲಿ ಹಾಜರಿದ್ದ ಸದಸ್ಯರೊಂದಿಗೆ ಸಮಾಲೋಚಿಸಿ ನಡಾವಳಿಯನ್ನು ಸೂಕ್ತವಾಗಿ ತಿದ್ಯುಪಡಿ ಮಾಡಬೇಕು ಅಥವಾ ಸ್ಥಿರೀಕರಿಸಬೇಕು.

ಉಂಟಾಗಿರುವ ಸಮಿತಿ

ಕಾರ್ಯಕಾರಿ ಸಮಿತಿಯು ರಚಿಸುವ ಯಾವುದೇ ಉಪ ಸಮಿತಿಯ ತೀವ್ರಾನಗಳನ್ನು ಕಾರ್ಯಕಾರಿ ಸಮಿತಿಯ ಒಟ್ಟು ಸಭೆಯಲ್ಲಿ ಸ್ಥಿರೀಕರಣ ಪಡೆಯಿದ್ದರೆ ಸಿಂಧುವಾಗುವುದಿಲ್ಲ.

ಹಣಕಾಸು ಸಮಿತಿ

ಅ. ಹಣಕಾಸು ಸಮಿತಿ

ಅಧ್ಯಾಯ ೫ ಪ್ರಕರಣ ೧೦

ಅ. ಹಣಕಾಸು ಸಮಿತಿಯು ಈ ಮುಂದಿನ ಸದಸ್ಯರನ್ನು ಒಳಗೊಂಡಿರುತ್ತದೆ:

ಒಂದು ಪತ್ರಿ

ಅ. ಹಣಕಾಸಿನ ಪ್ರಭಾರದಲ್ಲಿರುವ ಸರ್ಕಾರದ ಕಾರ್ಯದಶೀಲ

ಇ. ಶಿಕ್ಷಣದ ಪ್ರಭಾರದಲ್ಲಿರುವ ಸರ್ಕಾರದ ಕಾರ್ಯದಶೀಲ

ಇ. ಕಾರ್ಯಕಾರಿ ಸಮಿತಿಯು ತನ್ನ ಸದಸ್ಯರ ಪ್ರೇರಿತಿಯಿಂದ ನಾಮ ನಿರ್ದೇಶಿಸಿದ ಇಬ್ಬರು ಸದಸ್ಯರಲ್ಲಿ ಒಬ್ಬರು ಪ್ರಾಧ್ಯಾಪಕರಾಗಿರಬೇಕು ಮತ್ತು ಇನ್ನೊಬ್ಬರು ಕಾರ್ಯಕಾರಿ ಸಮಿತಿಗೆ ಹುಲಾಧಿಪತಿಯವರಿಂದ ನಾಮ ನಿರ್ದೇಶಿತರಾದ ವ್ಯಕ್ತಿಯಾಗಿರಬೇಕು.

ಆ. ಯಾವುದೇ ಕಾರಣದಿಂದಾಗಿ (ಅ)ನೇ ಉಪ-ಪ್ರಕರಣದ (ಇ)ನೇ ಖಂಡದಲ್ಲಿ ಉಲ್ಲೇಖಿಸಲಾದ ಅಧಿಕಾರಿಯು ಹಣಕಾಸು ಸಮಿತಿಯ ಯಾವುದೇ ಸಭೆಗೆ ಹಾಜರಾಗಲು ಅಸಮರ್ಥರಾದರೆ ಅವರು ಸರ್ಕಾರದ ಉಪ-ಕಾರ್ಯದಶೀಲ ದರ್ಜೆಗೆ ಕಡೆಮೆಯದಲ್ಲಿದೆ ದರ್ಜೆಯ ತನ್ನ ಇಲಾಖೆಯ ಯಾವೊಬ್ಬ ಅಧಿಕಾರಿಯನ್ನು ಪ್ರತಿನಿಯೋಜಿಸಬಹುದು. ಅವರಿಗೆ ಚರ್ಚೆಗಳಲ್ಲಿ ಭಾಗವಹಿಸಲು ಮತ್ತು ಮತ ನೀಡಲು ಹಕ್ಕು ಇರುತ್ತದೆ.

ಇ. ಹುಲಾಧಿಪತಿಯವರು ಹಣಕಾಸು ಸಮಿತಿಯ ಪದನಿರ್ಮಿತ್ತ ಅಧ್ಯಕ್ಷರಾಗಿರುತ್ತಾರೆ. ಮತ್ತು ಹಣಕಾಸು ಅಧಿಕಾರಿಯು ಪದನಿರ್ಮಿತ್ತ ಕಾರ್ಯದಶೀಲಯಾಗಿರುತ್ತಾರೆ.

ಈ. ಪದನಿರ್ಮಿತ್ತ ಸದಸ್ಯರಲ್ಲಿದೆ ಹಣಕಾಸು ಸಮಿತಿಯ ಎಲ್ಲ ಸದಸ್ಯರು ಮೂರು ವರ್ಷಗಳ ಅವಧಿಯವರಿಗೆ ಪದಧಾರಣ ಮಾಡುತ್ತಾರೆ.

ಉ. ಹಣಕಾಸು ಸಮಿತಿಯ ಲೆಕ್ಕಪತ್ರಗಳನ್ನು ಪರೀಕ್ಷೆಸಲು ಮತ್ತು ವೆಚ್ಚೆಗಳ ಪ್ರಸ್ತಾಪಗಳನ್ನು ಪರಿಶೀಲಿಸಲು ಕಡೇಪಡೆ ಮೂರು ತಿಂಗಳಿಗೊಮ್ಮೆಯಾದರೂ ಸಭೆ ಸೇರಬೇಕು.

ಉ. ಹಣಕಾಸು ಅಧಿಕಾರಿಯು ಸಿದ್ಧಪಡಿಸಿದ ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಗಳನ್ನು ಪಯಾರ್ಲೋಚನೆ ಮತ್ತು ಟೀಕೆ - ಟಿಪ್ಪಣಿಗಳಾಗಿ ಹಣಕಾಸು ಸಮಿತಿಯ ಮುಂದೆ ಮಂಡಿಸಬೇಕು. ಮತ್ತು ಅನುಮೋದನೆಗಾಗಿ ಕಾರ್ಯಕಾರಿ ಸಮಿತಿಗೆ ಸಲ್ಲಿಸಬೇಕು.

ಇಂ. ಹಣಕಾಸು ಸಮಿತಿಯು ಉತ್ಪಾದನಾರ್ಥಕ ಕಾರ್ಯಗಳಲ್ಲಿ ಸಾಲಗಳಿಂದ ಬರುವ ಉತ್ಪತ್ತಿಗಳನ್ನು ಒಳಗೊಳಿಸಬಹುದಾದ ವಿಶ್ವವಿದ್ಯಾಲಯದ ಆದಾಯ ಮತ್ತು

ಸಂಪನ್ಮೂಲಗಳನ್ನು ಆಧರಿಸ ಆ ವರ್ಷದ ಒಟ್ಟು ಅವರ್ತಕ ವೆಚ್ಚೆ ಮತ್ತು ಒಟ್ಟು ಅನಾವರ್ತಕ ವೆಚ್ಚೆಗಳಾಗಿ ಶಿಫಾರಸ್ನು ಮಾಡಬೇಕು.

೧. ಹಣಕಾಸು ಸಮಿತಿಯು ವಿಶ್ವವಿದ್ಯಾಲಯದ ಹಣಕಾಸು ಸ್ಥಿತಿಯನ್ನು ಅಗಿಂದಾಗೇ ಪುನರವಲೋಕನ ಮಾಡಬೇಕು.
೨. ವಾರ್ಷಿಕ ಹಣಕಾಸು ಅಂದಾಜುಗಳಲ್ಲಿ ಬಂಡವಾಳ ಹೂಡಿಕೆ ಅಥವಾ ವೆಚ್ಚಕ್ಕೆ ಯಾವುದೇ ಹಣದ ವಿರುದ್ಧ ಮಾಡಿಲ್ಲದ ಅಥವಾ ವಾರ್ಷಿಕ ಹಣಕಾಸು ಅಂದಾಜುಗಳಲ್ಲಿ ವಿರುದ್ಧ ಮಾಡಿರುವ ಮೊಬಿಲಿಗಳನ್ನು ಮೀರಿದ ವೆಚ್ಚವನ್ನು ಒಳಗೊಳ್ಳುವ ಪ್ರತಿಯೊಂದು ಪ್ರಸ್ತಾವದ ಬಗ್ಗೆ ಕಾರ್ಯಕಾರಿ ಮಂಡಳಿಗೆ ಶಿಫಾರಸುಗಳನ್ನು ಮಾಡಬೇಕು.
೩. ವಿಶ್ವವಿದ್ಯಾಲಯದ ಲೆಕ್ಚರ್ಸ್‌ಪ್ರೈಸ್‌ಗಳನ್ನು ನಿರ್ವಹಿಸುವುದಕ್ಕಾಗಿ ವಿಧಾನಗಳನ್ನು ಮತ್ತು ಪ್ರತೀಯೊಳಿಗಳನ್ನು ಮತ್ತು ರೀತಿಗಳನ್ನು ನಿಯಮಿಸಬೇಕು.
೪. ವಿಶ್ವವಿದ್ಯಾಲಯದ ಹಣಕಾಸಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಕಾರ್ಯಕಾರಿ ಸಮಿತಿಗೆ ಶಿಫಾರಸುಗಳನ್ನು ಮಾಡಬೇಕು.
೫. ನಿಯಮಿಸಬಹುದಾದಂಥ ಇತರ ಪ್ರಕಾರ್ಯಗಳನ್ನು ನಿರ್ವಹಿಸಬೇಕು.
೬. ಹಣಕಾಸು ಅಧಿಕಾರಿಯ ಸಿದ್ಧಪಡಿಸಿದ ವಿಶ್ವವಿದ್ಯಾಲಯದ ಹಣಕಾಸು ಅಂದಾಜುಗಳನ್ನು ಪರ್ಯಾಯಲೋಚನೆ ಮತ್ತು ಟೀಕೆ - ಟಿಪ್ಪಣಿಗಳಾಗಿ ಹಣಕಾಸು ಸಮಿತಿಯ ಮುಂದೆ ಮಂಡಿಸಬೇಕು. ನಂತರ ಪರ್ಯಾಯಲೋಚನೆಗಾಗಿ ಸದರಿ ಅಂದಾಜುಗಳನ್ನು ಹಣಕಾಸು ಸಮಿತಿಯಿಂದ ಮಾಪಾಟಾದ ರೂಪದಲ್ಲಿ ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸಬೇಕು. ಕಾರ್ಯಕಾರಿ ಸಮಿತಿಯು ಹಣಕಾಸು ಸಮಿತಿಯ ಮಾಡಿದ ಮಾಪಾಟುಗಳನ್ನು ಅಂಗೀಕರಿಸಬಹುದು.

ವಿಶ್ವವಿದ್ಯಾಲಯದ ನಿಕಾಯಗಳು

ಆಜಿ. ವಿಶ್ವವಿದ್ಯಾಲಯದ ನಿಕಾಯಗಳು

ಅಧ್ಯಾಯ ಇ ಪ್ರಕರಣ ಇಂ

ವಿಶ್ವವಿದ್ಯಾಲಯ ಭಾಗಗಳು, ಲಲಿತಕಲೆಗಳು, ಸಮಾಜವಿಜ್ಞಾನಗಳು, ವಿಜ್ಞಾನಗಳು ಮತ್ತು ಪರಿಸಿದ್ಯಾರ್ಥಿಗಳಿಂದ ನಿಯಮಿಸಬಹುದಾದಂಥ ಇತರ ನಿಕಾಯಗಳನ್ನು ಹೊಂದಿರುತ್ತದೆ.

ಆಜಿ. ನಿಕಾಯಗಳ ಸ್ವರೂಪ

ಅನುಷ್ಠಾನಿಕ ಪ್ರಕರಣ ಇ

ಆ. ಒಂದೊಂದು ನಿಕಾಯಕ್ಕೂ ಒಬ್ಬೊಬ್ಬು ಡೀನ್ ಇರುತ್ತಾರೆ. ಒಬ್ಬ ಡೀನರಿಗೆ ಮೂರು ವರ್ಷಗಳ ಅಧಿಕಾರಾವಧಿ ಇರುತ್ತದೆ. ನಿಕಾಯದಲ್ಲಿರುವ ಪ್ರಾಧ್ಯಾಪಕರ ಪ್ರಮೆ ಒಬ್ಬರನ್ನು ಕುಲಪತಿಯವರು ಡೀನ್ ಆಗಿ ನೇಮಿಸ ಮಾಡುತ್ತಾರೆ. ಡೀನ್ ಮರು ನೇಮಿಸಕ್ಕೆ ಅರ್ಹತಾಗಿರುತ್ತಾರೆ. ಯಾವುದೇ ನಿಕಾಯದಲ್ಲಿ ಪ್ರಾಧ್ಯಾಪಕರು ಇಲ್ಲದಿದ್ದರೆ ಕುಲಪತಿಯವರು ನಿಕಾಯದ ಡೀನ್ ಅಧಿಕಾರಗಳನ್ನು ಚಲಾಯಿಸುತ್ತಾರೆ.

ಆ. ಡೀನ್ ಹುದ್ದೆಯು ಯಾವುದೇ ಕಾರಣಕ್ಕಾಗಿ ತಾತ್ಪರ್ಯಕ್ಕಾಗಿ ಬಾಲಿ ಬಿದ್ದಾಗ ಕುಲಪತಿಯವರು ಆ ಉದ್ದೇಶಕ್ಕಾಗಿ ಅರ್ಹತಾದ ಅಧ್ಯಾಪಕರನ್ನು ನೇಮಿಸಬಹುದು.

ಇ. ಡೀನರಿಗೆ ತಮ್ಮ ನಿಕಾಯದ ಸಂಶೋಧನೆಗಳ ಮತ್ತು ಸಂಶೋಧನಾ ಯೋಜನೆಗಳ ಒಟ್ಟಾರೆ ಜವಾಬ್ದಾರಿ ಇರುತ್ತದೆ. ಅವರು ಇಡೀ ನಿಕಾಯದ ಮುಖ್ಯಸ್ಥರಾಗಿರುತ್ತಾರೆ. ಕುಲಪತಿಯವರು ಮತ್ತು ಕಾರ್ಯಕಾರಿ ಸಮಿತಿಯು ವಹಿಸುವ ಇತರ ಕಾರ್ಯಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ.

ಈ. ಡೀನರು ಕಾರ್ಯಕಾರಿ ಸಮಿತಿಯ ಮತ್ತು ಅಧ್ಯಾಯನ ಮಂಡಳಿಯ ಮತ್ತು ನಿಕಾಯ ಸಮಿತಿಯ ಸದಸ್ಯರಾಗಿರುತ್ತಾರೆ.

ಆಜಿ. ನಿಕಾಯಗಳ ರಚನೆ

ಒಂದೊಂದು ನಿಕಾಯದಲ್ಲಿ ಕೆಳಕಂಡ ಸದಸ್ಯರಿರುತ್ತಾರೆ:

ಆ. ಆಯಾ ನಿಕಾಯದ ಅಧ್ಯಾಯನ ಮಂಡಳಿಗಳ ಅಧ್ಯಕ್ಷರು.

ಆ. ಆ ನಿಕಾಯದ ಅಧ್ಯಾಯನ ವಿಷಯಕ್ಕೆ ಸಂಬಂಧಪಟ್ಟಂತೆ ಗರಿಷ್ಠ ನಾಲ್ಕು ಜನ ವಿದ್ಯಾರ್ಥಿಗಳಿಂದು. ಈ ವಿದ್ಯಾರ್ಥಿಗಳನ್ನು ಕಾರ್ಯಕಾರಿ ಸಮಿತಿಯ ನಾಮಕರಣ ಮಾಡುತ್ತದೆ.

ಇ. ಪ್ರತಿಯೊಂದು ಅಧ್ಯಾಯನ ಮಂಡಳಿಯಿಂದ, ಅಧ್ಯಕ್ಷರನ್ನು ಹೊರತು ಪಡಿಸಿ, ಕುಲಪತಿಯವರು ನಾಮಕರಣ ಮಾಡಬಹುದಾದ ಒಬ್ಬ ಸದಸ್ಯರು.

ಈ. ಪುಲಪತಿಯವರ ಅನುಮತಿಯೊಡನೆ ಅಹ್ವಾನಿಸಬಹುದಾದ ಬಾಹ್ಯ ತಳ್ಳರು.

ಉ. ಡೀನಾರ ಅಧಿಕಾರಗಳು

ಅ. ಡೀನರು ತಮ್ಮ ಸಂಬಂಧಪಟ್ಟ ಇಡೀ ನಿಕಾಯದ ಕಾರ್ಯನಿರ್ವಹಣೆಯ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

ಆ. ನಿಕಾಯದ ಸಭೆಗಳ ಅಧ್ಯಕ್ಷರಾಗಿರುತ್ತಾರೆ.

ಇ. ಪುಲಪತಿಯವರ ನಿರ್ದೇಶನಕ್ಕೆ ಒಳಪಟ್ಟು ತಮ್ಮ ನಿಕಾಯಕ್ಕೆ ಸಂಬಂಧಪಟ್ಟ ಎಲ್ಲಾ ವಿಭಾಗ ಮುಖ್ಯಸ್ಥರ ಸಹಕಾರದೊಂದಿಗೆ ತಮ್ಮ ನಿಕಾಯದ ಸಂಶೋಧನಾ ಯೋಜನೆಗಳ ಸುಗಮ ಕಾರ್ಯನಿರ್ವಹಣೆಯನ್ನು ನಡೆಸಿಹೊಂಡು ಹೋಗಲು ಜವಾಬ್ದಾರಿಗಿರುತ್ತಾರೆ.

ಈ. ಕಾಲದಿಂದ ಕಾಲಕ್ಕೆ ತಮ್ಮ ನಿಕಾಯದ ಪ್ರತಿಯೊಂದು ವಿಭಾಗದ ಮುಂಗಡ ಪತ್ರವನ್ನು ಪರಿಶೀಲಿಸ ಆಯಾ ವಿಭಾಗ ಯೋಜನೆಗಳು ಜಾರಿಯಾಗುವಂತೆ ನೋಡಿಕೊಳ್ಳುತ್ತಾರೆ.

ಉ. ನಿಕಾಯದ ಅಧಿಕಾರಗಳು

ಅ. ಪುಲಪತಿಯವರು ಅಥವಾ ಕಾರ್ಯಕಾರಿ ಸಮಿತಿಯು ಸೂಚಿಸಿದ ವಿಷಯವನ್ನು ಪರಿಶೀಲಿಸ ವರದಿಯನ್ನು ಒಳಗೊಂಡಿಸುವುದು.

ಆ. ಅಧ್ಯಯನ ಮಂಡಳಿಗಳ ತೀರ್ಮಾನವನ್ನು ಪರಿಶೀಲಿಸ ಕಾರ್ಯಕೂಪಕ್ಕೆ ತರಲು ವ್ಯವಸ್ಥೆಯಾಡುವುದು.

ಇ. ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಹೊಳ್ಳಲು ಅಗತ್ಯವಾದ ಕ್ರಮಗಳನ್ನು ಹೇಗೆಳುವಂತೆ ಕಾರ್ಯಕಾರಿ ಸಮಿತಿಗೆ ಸೂಕ್ತ ಶಿಫಾರಸುಗಳನ್ನು ಮಾಡುವುದು.

ಈ. ಮಹಾಪ್ರಬಂಧಗಳು, ಸಂಪ್ರಬಂಧಗಳು, ಪ್ರಸ್ತುತಿಗಳು, ಸಂಶೋಧನಾ ಯೋಜನೆಗಳು, ಅಧ್ಯಾಪಕರ ಮತ್ತು ಸಂಶೋಧನಾ ಸಹಾಯಕರ ಯೋಜನೆಗಳ ಪರಿಶೀಲನೆಗಾಗಿ ತಳ್ಳ ಮೌಲ್ಯಮಾಪಕರನ್ನು ಶಿಫಾರಸು ಮಾಡುವುದು.

ಉ. ಭಾರತದ ಯಾವುದೇ ರಾಜ್ಯದಿಂದ ಅಥವಾ ವಿದೇಶದಿಂದ ವಿಶೇಷ ಫೆಲೋ ಆಗಿ ಅಹ್ವಾನಿಸಲು ಅಹರಾದ ವಿದ್ಯಾಂಸರ ಹೆಸರುಗಳನ್ನು ಶಿಫಾರಸು ಮಾಡುವುದು.

ಊ. ವಿಶ್ವವಿದ್ಯಾಲಯದ ಪರಿಸಿಯಮಗಳು ಮತ್ತು ಕಾನೂನುಗಳಿಗೆ ಅಗತ್ಯವಾಗಿ ಆಗಬೇಕಾದ ತಿದ್ಯುಪಡಿಗಳನ್ನು ಬದಲಾವಣೆಗಳನ್ನು ಶಿಫಾರಸು ಮಾಡುವುದು. ಸಂಶೋಧನ ಯೋಜನೆಗಳನ್ನು ಹಮ್ಮುಹೊಳ್ಳಲು ಅಹರಾದ ಹೊಸ ಕ್ಷೇತ್ರಗಳನ್ನು ಕಾರ್ಯಕಾರಿ ಸಮಿತಿಯ ಗಮನಕ್ಕೆ ತರುವುದು.

ಋ. ಬಾಹ್ಯ ಸಂಸ್ಥೆಗಳು ಸೂಚಿಸುವ ಯೋಜನೆಗಳನ್ನು ಹೇಗೆತ್ತಿಹೊಳ್ಳಲು ಬೇಕಾದ ಕಾರ್ಯವಿಧಾನಗಳನ್ನು ಸೂಚಿಸುವುದು.

ಉ. ನಿಕಾಯದ ಸಭೆಗಳು

ಅ. ನಿಕಾಯದ ಸಭೆಗಳು ಕನಿಷ್ಠ ವರ್ಷಕ್ಕೆ ಒಂದು ಬಾರಿ ನಡೆಯುತ್ತವೆ. ಸಭೆಯ ಸೂಚನೆಯನ್ನು ಪುಲಸಚಿವರು ನೀಡುತ್ತಾರೆ. ಪುಲಪತಿಯವರು ಯಾವಾಗ ಬೇಕಾದರೂ ನಿಕಾಯದ ಸಭೆಯನ್ನು ಕರೆಯುವಂತೆ ಸೂಚಿಸಬಹುದು. ಒಂದಕ್ಕಿಂತ ಹೆಚ್ಚು ನಿಕಾಯಗಳಿಗೆ ಸಮಾನ ಆಸ್ತಿಯ ವಿಷಯಗಳು ಇದ್ದಾಗ ನಿಕಾಯಗಳ ಜಂಟಿ ಸಭೆಯನ್ನು ಕರೆಯುವಂತೆ ಪುಲಪತಿಯವರು ಸೂಚಿಸಬಹುದು.

ಆ. ನಿಕಾಯದ ಸಭೆ ಅಥವಾ ನಿಕಾಯಗಳ ಜಂಟಿ ಸಭೆಗೆ ಕನಿಷ್ಠ ಒಂದು ದಿನಗಳ ಮುನ್ಮೂಚಿನೆಯನ್ನು ನೀಡಬೇಕು.

ಇ. ನಿಕಾಯಗಳ ಸಭೆಯನ್ನು ನಿರ್ವಹಿಸುವುದಕ್ಕೆ ಸಾಧ್ಯವಿರುವ ಮಟ್ಟಿಗೂ ಕಾರ್ಯಕಾರಿ ಸಮಿತಿ ಸಭೆಯ ನಿರ್ವಹಣೆಯ ನಿಯಮಗಳನ್ನು ವಾಲಿಸಬೇಕು. ನಿಕಾಯಗಳ ಸಭೆಯ ನಡವಳಿಗಳನ್ನು ಎಲ್ಲಾ ಸದಸ್ಯರಿಗೂ ಪುಲಸಚಿವರು ಕಳುಹಿಸಿಹೊಡಬೇಕು.

ಅಧ್ಯಯನ ಮಂಡಳಿಗಳು

ಆ. ಅಧ್ಯಯನ ಮಂಡಳಿಗಳು

ಅಧ್ಯಾಯ ಇ ಪ್ರಕರಣ ೨೫

ವಿಶ್ವವಿದ್ಯಾಲಯದ ಪ್ರತಿಯೊಂದು ನಿರಾಯದ ಪ್ರತಿಯೊಂದು ಬೋಧನ ವಿಭಾಗಕ್ಕೂ ಅಧ್ಯಯನ ಮಂಡಳಿಗಳು ಇರುತ್ತವೆ.

ಎಂ. ಅಧ್ಯಯನ ಮಂಡಳಿಗಳ ರಚನೆ

ಅ. ಅಧ್ಯಯನ ಮಂಡಳಿಯಲ್ಲಿ, ವಿಶ್ವವಿದ್ಯಾಲಯದ ಸೇವೆಯಲ್ಲಿಲ್ಲದ ಕನಿಷ್ಠ ಪಕ್ಷ ನಾಲ್ಕುರು ಸದಸ್ಯರು ಇರುತ್ತಾರೆ. ಸದಸ್ಯರನ್ನು ಕಾರ್ಯಕಾರಿ ಸಮಿತಿಯು ನಾಮಕರಣ ಮಾಡುತ್ತದೆ. ಆಯಾ ವಿಭಾಗದ ಎಲ್ಲಾ ಅಧ್ಯಾಪಕರೂ ಅಧ್ಯಯನ ಮಂಡಳಿಯ ಪದನಿರ್ಮಿತ್ತ ಸದಸ್ಯರಾಗಿರುತ್ತಾರೆ. ಕುಲಪತಿಯವರು ಲಿಖಿತ ಅನುಮೋದನೆಯನ್ನು ಪಡೆದು ವಿಶೇಷ ತಜ್ಞರನ್ನು ಅಧ್ಯಯನ ಮಂಡಳಿಗೆ ಅಹಾಣಿಸಬಹುದು.

ಆ. ಅಧ್ಯಯನ ಮಂಡಳಿಯನ್ನು ಕಾರ್ಯಕಾರಿ ಸಮಿತಿಯು ಮೂರು ವರ್ಷಗಳಿಗೊಮ್ಮೆ ಪುನರ್ಬರಚಿಸುತ್ತದೆ.

ಎಂ. ಅಧ್ಯಯನ ಮಂಡಳಿಯ ಅಧ್ಯಕ್ಷರು

ಸಾಮಾನ್ಯವಾಗಿ ವಿಭಾಗದ ಮುಖ್ಯಸ್ಥರು ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಮೂರು ವರ್ಷಗಳ ಅವಧಿಗೆ ಏರ್ಪಡಂತೆ ಅಧ್ಯಯನ ಮಂಡಳಿಯ ಅಧ್ಯಕ್ಷರನ್ನು ಕುಲಪತಿಯವರು ನೇಮಿಸುತ್ತಾರೆ. ಅವಧಿ ಮುಗಿದ ನಂತರ ಅಧ್ಯಕ್ಷರ ಮರುನೇಮುಕಾಗಿ ಅವಕಾಶವಿರುತ್ತದೆ. ಅಧ್ಯಕ್ಷರು ಯಾವುದೇ ಕಾರಣದಿಂದ ಗ್ರಹಿತರಾದಾಗಿ ಪದನಿರ್ಮಿತ್ತ ಸದಸ್ಯರಲ್ಲಿ ಸೇವಾ ಹಿರಿತನವನ್ನು ಹೊಂದಿರುವವರು ಸಭೆಯ ಅಧ್ಯಕ್ಷತೆಯನ್ನು ಪಟಿಸುತ್ತಾರೆ.

ಎಂ. ಅಧ್ಯಯನ ಮಂಡಳಿಯ ಕರ್ತವ್ಯಗಳು

ಅಧ್ಯಯನ ಮಂಡಳಿಯ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸಬೇಕು.

ಅ. ಆಯಾ ವಿಭಾಗದಲ್ಲಿ ಅಧ್ಯಾಪಕರು ಕೈಗೊಂಡಿರುವ ಸಂಶೋಧನ ಯೋಜನೆಗಳ ಪ್ರಸ್ತಾವನೆಯನ್ನು ಪರಿಶೀಲಿಸುವುದು ಮತ್ತು ಸೂಕ್ತ ಕಂಡ ತಿದ್ದುಪಡಿಗಳನ್ನು ಸೂಚಿಸುವುದು.

ಆ. ಸಂಶೋಧನೆಗೆ ಸೂಕ್ತವಾದ ಹೋಸ ವಲಯಗಳನ್ನು ಸೂಚಿಸುವುದು.

ಇ. ನಡೆದಿರುವ ಕಾರ್ಯವನ್ನು ಪರಿಶೀಲಿಸಿ ಅದರ ಮುಂದುವರಿಕೆಗೆ ಸೂಕ್ತ ಸಲಹೆಗಳನ್ನು ನೀಡುವುದು.

ಈ. ಸಂಶೋಧನಾ ಪದವಿಗಳಿಗೆ ಶಿಕ್ಷಣ ಕ್ರಮವನ್ನು ಮತ್ತು ಪ್ರವೇಶಕ್ಕೆ ಕನಿಷ್ಠ ಅರ್ಹತೆಗಳನ್ನು

ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಾರ್ಗ

ಸೂಚಿಸುವುದು.

ಉ. ಡಿಪ್ರೆಂಡ್ ಮತ್ತು ಸರ್ಟಿಫಿಕೇಟ್ ಇತ್ಯಾದಿ ಶಿಕ್ಷಣ ಕ್ರಮಗಳನ್ನು ಸೂಚಿಸಿ ಪ್ರವೇಶಕ್ಕೆ ಕೆನಿಷ್ಠ ಅರ್ಹತೆಗಳನ್ನು ಸೂಚಿಸುವುದು.

ಎಂ. ವಿಶೇಷ ರಿಸರ್ಚ್ ಫೆಲೋಗಳನ್ನಾಗಿ ಅಹಾಣಿಸಲು ಅರ್ಹರಾದ ವಿದ್ಯಾರ್ಥಿರ ಹೆಸರುಗಳನ್ನು ಸೂಚಿಸುವುದು. ನಿರಾಯ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಮತ್ತು ಕುಲಪತಿಯವರು ಆಯಾ ವಿಭಾಗಕ್ಕೆ ಸಂಬಂಧಪಟ್ಟಿಂತೆ ತಿಳಿಸಬಹುದಾದ ಯಾವುದೇ ವಿಷಯಗಳನ್ನು ಪರಿಶೀಲಿಸಿ ವರದಿಯನ್ನು ಒಟ್ಟಿಸುವುದು.

ಎಂ. ಅಧ್ಯಯನ ಮಂಡಳಿಗೆ ಕೆಳಕಂಡ ಅರ್ಥಾರಗಳು ಇರುತ್ತವೆ

ಅ. ಸಂಪ್ರಬಂಧಗಳು, ಸಂಶೋಧನ ವರದಿಗಳು ಮತ್ತು ಇತರ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೌಲ್ಯಮಾಪನ ಮಾಡಲು ಅರ್ಹರಾದ ತಜ್ಞರನ್ನು ಸೂಚಿಸುವುದು.

ಆ. ಅಂತರ್ಶಿಸ್ತೀಯ ಅಧ್ಯಯನಕ್ಕೆ ಅರ್ಹವಾದ ವಿಷಯಗಳನ್ನು ಸೂಚಿಸುವುದು ಮತ್ತು ಚೋಧನೆ ಮತ್ತು ಸಂಶೋಧನೆಯ ಗುಣ ಮಟ್ಟವನ್ನು ಕಾರ್ಯಮೂಲಕ ನೀಡುವುದು.

ಇ. ಪ್ರಸ್ತುತಿಗಳ ರಚನೆಗೆ ವಿಷಯಗಳನ್ನು ಸೂಚಿಸುವುದು, ಭಾಷಾಂತರಕ್ಕೆ ಅರ್ಹವಾದ ಶೈಕ್ಷಣಿಕಗಳನ್ನು ಸೂಚಿಸುವುದು ಮತ್ತು ಇಂತಹ ಕಾರ್ಯಗಳಿಗೆ ಯೋಗ್ಯವಾದ ತಜ್ಞರ ಹೆಸರನ್ನು ಸಲಹೆ ಮಾಡುವುದು.

ಎಂ. ಸಭೆಗಳು

ಅಧ್ಯಯನ ಮಂಡಳಿಯ ಸಭೆಗಳು ಸಾಮಾನ್ಯವಾಗಿ ವರ್ಷಕ್ಕೆ ಒಂದು ಬಾರಿ ನಡೆಯ ಬೇಕು. ಆದರೆ ಕುಲಪತಿಯವರು ಅಗತ್ಯಬಿದ್ಧಾಗಿ ಹೆಚ್ಚಿನ ಸಭೆಗಳನ್ನು ನಡೆಸುವಂತೆ ಸೂಚಿಸಬಹುದು. ಸಭೆ ನಡೆಯುವ ಬಗ್ಗೆ ಸೂಚನೆಯನ್ನು ಕುಲಸಚಿವರು ತಳ್ಳಿಹಿಸಿ ಹೊಡಬೇಕು.

ಎಂ. ಕೋರಂ

ಯಾವುದೇ ಅಧ್ಯಯನ ಮಂಡಳಿಯ ಒಟ್ಟು ಸದಸ್ಯರ ಮೂರನೇ ಒಂದು ಭಾಗದಲ್ಲಿ ಜನ ಸಭೆಯಲ್ಲಿ ಹಾಜರಿರಬೇಕು.

ಎಂ. ಸಭೆಯ ಕಾರ್ಯವಿಧಾನ ಮತ್ತು ನಡಾವಳಿಗಳು.

ಸಾಮಾನ್ಯವಾಗಿ ಕಾರ್ಯಕಾರಿ ಸಮಿತಿಯ ಸಭೆಯ ಕಾರ್ಯ ವಿಧಾನಗಳನ್ನೇ ಅಧ್ಯಯನ ಮಂಡಳಿಯ ಸಭೆಗಳು ಅನುಸರಿಸುತ್ತವೆ. ಸಭೆಯ ನಡಾವಳಿಗಳನ್ನು ಕುಲಸಚಿವರು ಸಭೆ ನಡೆದ ಇಂದಿಗಳಿಗೆ ಅಧ್ಯಯನ ಮಂಡಳಿಯ ಅಧ್ಯಕ್ಷರ ಅನುಮೋದನೆಯೊಂದಿಗೆ ಎಲ್ಲ ಸದಸ್ಯರಿಗೂ ತಳ್ಳಿಹಿಸಿ ಹೊಡಬೇಕು.

೮೨. ಅಧ್ಯಯನ ವಿಭಾಗಗಳು

ವಿಶ್ವವಿದ್ಯಾಲಯದ ನಾಲ್ಕು ನಿರ್ಬಾಯಗಳಲ್ಲಿ ಈ ಕೆಳಕಂಡಂತೆ ವಿಭಾಗಗಳು ಇರುತ್ತವೆ.

ಆ. ಭಾಷಾ ನಿರ್ಬಾಯ

ಇ. ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಭಾಗ

ಉ. ಭಾಷಾ ಶಾಸ್ತ್ರ ವಿಭಾಗ

ಇ. ಕನ್ನಡ ಭಾಷಾಭಿವೃದ್ಧಿಯ ವಿಭಾಗ

ಇ. ವಿದೇಶಿ ಮತ್ತು ಭಾರತೀಯ ಭಾಷೆಗಳ ವಿಭಾಗ

ಇ. ಭಾಷಾಂತರ ವಿಭಾಗ

ಇ. ಸಂಕಲನಗಳ ವಿಭಾಗ

ಇ. ಹಷ್ಟಪ್ರತಿಶಾಸ್ತ್ರ ವಿಭಾಗ

ಇ. ಕನ್ನಡ ದಲಸಿಗರ ವಿಭಾಗ

ಆ. ಲಲಿತ ಕಲೆಗಳ ನಿರ್ಬಾಯ

ಇ. ವಾಸ್ತುಶಿಲ್ಪ, ಶಿಲ್ಪಶಾಸ್ತ್ರ ಮತ್ತು ಪ್ರತಿಮೆ ಶಾಸ್ತ್ರ ವಿಭಾಗ

ಉ. ಪಣಚಿತ್ರ ಮತ್ತು ಇತರ ದೃಷ್ಟಿ ಕಲೆಗಳ ವಿಭಾಗ

ಇ. ನಾಟಕ ವಿಭಾಗ

ಇ. ಸಂಗೀತ ಮತ್ತು ನೃತ್ಯ ವಿಭಾಗ

ಇ. ಸಮಾಜ ವಿಜ್ಞಾನಗಳ ನಿರ್ಬಾಯ

ಇ. ಇತಿಹಾಸ ವಿಭಾಗ

ಇ. ಪುರಾತತ್ವ ವಿಭಾಗ

ಇ. ಶಾಸನಶಾಸ್ತ್ರ ವಿಭಾಗ

ಇ. ಧರ್ಮ ಮತ್ತು ತತ್ವಶಾಸ್ತ್ರ ವಿಭಾಗ

ಇ. ಮಾನವ ಶರೀರಶಾಸ್ತ್ರ ವಿಭಾಗ

ಇ. ಅಭಿವೃದ್ಧಿ ಅಧ್ಯಯನಗಳ ವಿಭಾಗ

ಇ. ಬುಡಕಟ್ಟಗಳ ಅಧ್ಯಯನ ವಿಭಾಗ

ಇ. ಜಾನಪದ ವಿಭಾಗ

(ಈ) ವಿಜ್ಞಾನಗಳು

ಇ. ವಿಜ್ಞಾನಗಳ ಇತಿಹಾಸ ವಿಭಾಗ

ಉ. ಮನುಷು ಜೀವನ ವಿಜ್ಞಾನಗಳ ವಿಭಾಗ

ಇ. ಖಿಗೋಳಿಶಾಸ್ತ್ರ ಮತ್ತು ತತ್ವಂಬಂಧ ವಿಜ್ಞಾನಗಳ ವಿಭಾಗ

ಇ. ಆಯವೇದ ಮತ್ತು ಗೃಹಿಷ್ಯದ್ಯ ವಿಭಾಗ

೮೩. ಕಾನೂನು ಸಲಹೆಗಾರರು

ಕಾರ್ಯಕಾರಿ ಸಮಿತಿಯು ವಿಶ್ವವಿದ್ಯಾಲಯದ ಕಾನೂನು ವ್ಯವಹಾರಗಳನ್ನು ಕುರಿತು ಸಲಹೆ ಪಡೆಯುವುದಕ್ಕಾಗಿ ತನಗೆ ಸೂಕ್ತ ಕಂಡ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಕಾನೂನು ಸಲಹೆಗಾರರನ್ನಾಗಿ ನೇಮಿಸಬಹುದು. ಈ ಸಲಹೆಗಾರರ ಗೌರವಧನ, ಸೇವಾಪದಿ ಮತ್ತು ಇತರ ಶರತ್ತುಗಳನ್ನು ಕರ್ತವ್ಯಗಳನ್ನು ಕಾರ್ಯಕಾರಿ ಸಮಿತಿಯ ಕಾಲದಿಂದ ಕಾಲಕ್ಕೆ ನಿಗದಿಪಡಿಸಬಹುದು. ಆದರೆ ಕಾನೂನು ಸಲಹೆಗಾರರು ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರದ ಸದಸ್ಯರಾಗಿರುವುದಿಲ್ಲ.

ಕನ್ನಡ ವಿಶ್ವವಿದ್ಯಾಲಯದ ಸೇವಾ ನಿಯಮಗಳು

೧. ಸೇವಾ ನಿಯಮಗಳು

- ಅ. ಈ ನಿಯಮಗಳನ್ನು ಕನ್ನಡ ವಿಶ್ವವಿದ್ಯಾಲಯದ ಸೇವಾ ನಿಯಮಗಳನ್ನು ಕುರಿತ ಪರಿನಿಯಮಗಳು ಎಂದು ಕರೆಯಬಹುದು. ಈ ಪರಿನಿಯಮಗಳನ್ನು ಕನ್ನಡ ವಿಶ್ವವಿದ್ಯಾಲಯ ಅಧಿನಿಯಮದ ಇನ್ನೇ ಅಥವಾ ಯಾವುದೇ ಪ್ರಕರಣದ ಅಡಿಯಲ್ಲಿ ರಚಿಸಲಾಗಿದೆ. ಈ ಪರಿನಿಯಮಗಳು ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೀತರ ಸಿಖಿಂದಿಯವರಿಗೆ ಅನ್ವಯವಾಗುತ್ತವೆ. ಸರ್ಕಾರದ ಇತರ ಇಲಾಖೆಗಳಿಂದ, ಸ್ಥಳೀಯ ಸಂಸ್ಥೆಗಳಿಂದ ಮತ್ತು ಇತರ ವಿಶ್ವವಿದ್ಯಾಲಯಗಳಿಂದ ಪ್ರತಿ ನಿಯೋಜನೆಯ ಮೇಲೆ ಬಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೂ ಈ ನಿಯಮಗಳು ಅನ್ವಯವಾಗುತ್ತವೆ. ಅಲ್ಲದೆ ಅವರ ಪ್ರತಿ ನಿಯೋಜನೆಯ ಸಂಭರ್ಷದಲ್ಲಿ ವಿಧಿಸಿದ ವಿಶೇಷ ಶರತ್ತುಗಳು ಏನಾದರೂ ಇದ್ದರೆ ಅವುಗಳೂ ಅನ್ವಯವಾಗುತ್ತವೆ. ಆದರೆ ಈ ಪರಿನಿಯಮವು ಈ ಕೆಳಕಂಡವರಿಗೆ ಅನ್ವಯವಾಗುವುದಿಲ್ಲ.
- ಒ. ಬಿಡಿಗೊಲಿ ಮತ್ತು ದಿನಗೊಲಿ ಮೇಲಿರುವ ನೌಕರರು.
೩. ಸಾದಿಲ್‌ವಾರು ವೆಚ್ಚದಿಂದ ವೇತನ ಪಡೆಯುವ ನೌಕರರು.
೪. ವಿಶ್ವಾಂತಿ ವೇತನ ಸೌಲಭ್ಯವಿಲ್ಲದ ಕರಾರಿನ ಮೇಲೆ ಕೆಲಸಕ್ಕಿರುವವರು.
೫. ಕೆಲಸಕ್ಕೆ ತಕ್ಕ ಹಣ ಪಡೆವ ಸಿಖಿಂದಿ ವರ್ಗದಲ್ಲಿ ಕೆಲಸ ಮಾಡುವವರು.
೬. ನಿಗದಿತ ವೇಳೆಗೆ ನೇಮಕಾತಿ ಆಗಿ ವೇಳೆ ಮುಗಿದ ಮೇಲೆ ಕಾರ್ಯವಿಮುಕ್ತಿ ಹೊಂದುವವರು.
೭. ಪ್ರಾಜೇಪ್ತು, ಸಂಶೋಧನಾ ಸಂಸ್ಥೆಯಲ್ಲಿ ನೇಮಕಾತಿ ಹೊಂದಿ ನಿಗದಿತ ವೇಳೆಗೆ ಅಥವಾ ಹೊರ್ಡಿಕ್ಟ್ ವೇತನ ಪಡೆಯುವವರು.
೮. ಕಾರ್ಯಕಾರಿ ಸಮಿತಿಯ ಈ ಪರಿನಿಯಮಗಳಲ್ಲಿ ಯಾವ ಪ್ರಮುಖ ಬದಲಾವಣೆಯನ್ನೂ ಮಾಡುವಂತಿಲ್ಲ. ವಿಶೇಷ ಸಂಭರ್ಷಗಳಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಅನ್ವಯವಾಗುವಂತೆ ಸಣ್ಣಪುಟ್ಟ ಬದಲಾವಣೆಗಳಿಗೆ ಮಾತ್ರ ಅವಕಾಶವಿದೆ.
೯. ಈ ಪರಿನಿಯಮಗಳಲ್ಲಿ ಬಳಕೆಯಾಗಿರುವ ಪಾರಿಭಾಷಿಕ ಅರ್ಥವು ಕೆಳಕಂಡಂತೆ ಇರುತ್ತದೆ. ಬೇರೆ ಬಗೆಯ ಅರ್ಥಾನ್ವಯದ ಅವಶ್ಯಕತೆ ಇಲ್ಲದಿದ್ದಲ್ಲಿ ಇಲ್ಲಿ ಸೂಚಿಸಿರುವ ಅರ್ಥಗಳನ್ನೇ ಗೃಹಿಸತಕ್ಕದ್ದು.

೧. ಅಧಿನಿಯಮ: ಕನ್ನಡ ವಿಶ್ವವಿದ್ಯಾಲಯ ಕಾಯಿದೆ ಇಂಥಾಗ ಮತ್ತು ಅದಕ್ಕೆ ಇಲಿಂದ ಕಾಲಕ್ಕೆ ಉಂಟಾಗಿಹುದಾದ ತಿದ್ಯುಪಡಿಗಳು. ವಿಶ್ವವಿದ್ಯಾಲಯದ ಕುಲಪತಿಗೆ ನೀಡಿರುವ. ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಗೊತ್ತುಪಡಿಸಿದ ರಚನೆಗಳು. ವಿಶ್ವವಿದ್ಯಾಲಯದ ಅಧಿನಿಯಮದ ಅಡಿಯಲ್ಲಿ ರೂಪಿಸುವ ಇತರ ವಿಶ್ವವಿದ್ಯಾಲಯದ ಅಧಿನಿಯಮ ಮತ್ತು ನಿಯಮಗಳು.

೨. ವಿಶ್ವವಿದ್ಯಾಲಯ : ಅಧಿನಿಯಮದ ಇನ್ನೆಯ ಪ್ರಕರಣ ಅಡಿಯಲ್ಲಿ ಸಾಫ್ಟ್‌ಬಿಡಿವಾದ ಕನ್ನಡ ವಿಶ್ವವಿದ್ಯಾಲಯ.
೩. ಆಡಳಿತ ಮಂಡಳಿ : ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ.
೪. ಕಾರ್ಯಕಾರಿ ಸಮಿತಿ: ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ.
೫. ಕುಲಪತಿ: ಕನ್ನಡ ವಿಶ್ವವಿದ್ಯಾಲಯದ ಕುಲಪತಿ.
೬. ಸರ್ಕಾರ: ಕನಾಕಟಕ ರಾಜ್ಯ ಸರ್ಕಾರ.

೨. ನೇಮಕಾತಿ ಪ್ರಾರ್ಥಿಕಾರ

ವಿಶ್ವವಿದ್ಯಾಲಯದ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿಯನ್ನು ಮಾಡಲು ಅಧಿನಿಯಮಕ್ಕನ್ನಾರಿ ಅಧಿಕಾರ ಹೊಂದಿರುವ ಪ್ರಾರ್ಥಿಕಾರ.

೭. ನೌಕರ: ಕನ್ನಡ ವಿಶ್ವವಿದ್ಯಾಲಯದ ನೌಕರ.
೮. ವಿಭಾಗ: ಕನ್ನಡ ವಿಶ್ವವಿದ್ಯಾಲಯದ ಬೋಧನ ಮತ್ತು ಸಂಶೋಧನಾ ವಿಭಾಗ.
೯. ನೇಮಕಾತಿಯ ವಿಧಾನಗಳು, ಅನ್ವಯ

ವಿಶ್ವವಿದ್ಯಾಲಯದಲ್ಲಿ ಯಾವುದೇ ಸೇವೆಗಾಗಿ ಯಾವುದೇ ವ್ಯಕ್ತಿಯನ್ನು ಈ ಕೆಳಕಂಡ ರೀತಿಗಳಲ್ಲಿ ನೇಮಕ ಮಾಡಬಹುದು:

- ಅ. ಸಿಬಂಧನೆಗಳ ಆಧಾರದ ಮೇಲೆ.
- ಆ. ಗುತ್ತಿಗೆ ಆಧಾರದ ಮೇಲೆ.
- ಇ. ಪ್ರತಿನಿಯೋಜನೆಯ ಮೇಲೆ.
- ಈ ನಿವೃತ್ತ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಾಗ ಈ ನಿಬಂಧನೆಗಳಿಗೆ ಬದಲಾಗಿ ಗುತ್ತಿಗೆಯ ನಿಬಂಧನೆಗಳೇ ಅನ್ವಯವಾಗುತ್ತವೆ.
- ಉ. ಸಿಖಿಂದಿ ವರ್ಗ
- ವಿಶ್ವವಿದ್ಯಾಲಯದ ನೌಕರರನ್ನು ಈ ರೀತಕಂಡಂತೆ ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದೆ.

೧. ದರ್ಜೆ - ಎ : ಹಿರಿಯ ಶ್ರೇಣಿ : ಕನಿಷ್ಠ ಮೂಲವೇತನ ರೂ. ೫,೬೩೦ ಮತ್ತು ಮೇಲ್ಪಟ್ಟು.
೨. ದರ್ಜೆ - ಬಿ : ಹಿರಿಯ ಶ್ರೇಣಿ ಕನಿಷ್ಠ ಮೂಲವೇತನ ರೂ. ೭,೪೦೦ ರಿಂದ ೯,೦೨೦ ರವರೆಗೆ
೩. ದರ್ಜೆ - ಸಿ : ಕನಿಷ್ಠ ಮೂಲವೇತನ ರೂ. ೯,೬೦ ರಿಂದ ೧೦,೮೯೯
೪. ದರ್ಜೆ - ಡಿ : ದರ್ಜೆಗಳು ಎ, ಬಿ, ಮತ್ತು ಸಿ ದರ್ಜೆಗಳ ವ್ಯಾಪ್ತಿಗೆ ಒಳಪಡದವರು.

೫. ನೇಮಕಾತಿ

ವಿಶ್ವವಿದ್ಯಾಲಯದ ವಿವಿಧ ಹುದ್ದೆಗಳಿಗೆ ಈ ಕೆಳಕಂಡ ವಿಧಾನಗಳಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಬಹುದು:

- ಆ. ನೇರ ನೇಮಕಾತಿ.
- ಇ. ವರ್ಗಾವಳಿಯ ಮುಖಾಂತರ.
- ಈ. ಕೆಳಗಿನ ಹುದ್ದೆಯಿಂದ ಬಡ್ಡಿ ನೀಡುವ ಮುಖಾಂತರ.
- ಈ. ಕೆಂದ್ರ ಸರ್ಕಾರ, ರಾಜ್ಯ ಸರ್ಕಾರ, ಇತರ ವಿಶ್ವವಿದ್ಯಾಲಯಗಳು ಅಥವಾ ಸ್ಕೋಲ್‌ಯೆ ಸಂಸ್ಥೆಗಳಿಂದ ಪ್ರತಿನಿಯೋಜನೆಯ ಮೇಲೆ.
- ಈ. ಪ್ರತಿಯೊಂದು ವಿವಿಧ ನೇಮಕಾತಿಗೂ ಸಂಬಂಧಪಟ್ಟ ವಿವರ ಮತ್ತು ವಿಧಾನಗಳನ್ನು ಸೇರಿದೆ ಒಂದರಲ್ಲಿ ವಿವರಿಸಲಾಗಿದೆ.
- ಉ. ಸಿ ಮತ್ತು ಇ. ವರ್ಗದ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಿಕೊಳ್ಳಬ ಸಲುವಾಗಿ ಅಹಂ ಅಭ್ಯಧಿಗಳ ಪಟ್ಟಿಯನ್ನು ಉದ್ದೇಶಿಸಿ ವಿನಿಮಯ ಕಳೇರಿಯಿಂದ ತರಿಸಿಕೊಳ್ಳಬೇಕು. ನೇರ ನೇಮಕಾತಿಗಳಿಗೆ ಕಾಲದಿಂದ ಕಾಲಕ್ಕೆ ಜಾರಿಯಲ್ಲಿರುವ ಸರ್ಕಾರದ ಮೀಸಲಾತಿ ನಿಯಮಗಳು ಅನ್ವಯವಾಗುತ್ತವೆ.

೬. ಬಡ್ಡಿ

ಬಡ್ಡಿಗಾಗಿ ಅಹಂತೆ ಇರುವ, ಸಮಾನ ಶೈಕ್ಷಣಿಕ ಅಹಂತೆ ಇರುವ ಅಭ್ಯಧಿಗಳ ನಡುವೆ ಮೇರಿಟ್ ಆಥಾರದ ಮೇಲೆ ಬಡ್ಡಿಯನ್ನು ನೀಡಲಾಗುತ್ತದೆ. ಮೇರಿಟ್ ಮತ್ತು ಕಾರ್ಯಕ್ರಮಗಳು ಸರಿಸಮಾನವಾಗ್ದಾಗ ಮಾತ್ರ ಸೇವಾಚೇಷ್ಟೆಯನ್ನು ಪರಿಗಣಿಸಲಾಗುತ್ತದೆ.

೭. ಆಯ್ದು ಸಮಿತಿ

ಚೋಧಕೇಶರ ಹುದ್ದೆಗಳಿಗೆ ಆಯ್ದು ಮಾಡುವ ಸಲುವಾಗಿ ಆಯ್ದು ಸಮಿತಿಯನ್ನು ಕಾರ್ಯಕಾರಿ ಸಮಿತಿಯ ನೇಮಿಸುತ್ತದೆ. ಈ ಸಮಿತಿಗೆ ಅಹಂರಾದ ವ್ಯಕ್ತಿಗಳ ಪಟ್ಟಿಯನ್ನು ಕುಲಪತಿಯವರು ಶಿಫಾರಸು ಮಾಡುತ್ತಾರೆ. ಕಾರ್ಯಕಾರಿ ಸಮಿತಿಯ ರೂಪಿಸುವ ಆಯ್ದು ಸಮಿತಿಯಲ್ಲಿ ಈ ಮಂದಿ ಸದಸ್ಯರಿಯತ್ತಾರೆ.

೮. ಕುಲಪತಿ - ಅಧ್ಯಕ್ಷರು

- ಇ. ಕಾರ್ಯಕಾರಿ ಸಮಿತಿಯ ಒಬ್ಬ ಸದಸ್ಯರು
- ಈ. ಆಡಳಿತ ಮತ್ತು ಲೆಕ್ಕಪತ್ರಗಳನ್ನು ಪರಿತ ಮೂವರು ತಜ್ಜರು.
- ಉ. ಆ. ಯೋಜನಾ ಸಹಾಯಕರನ್ನು ನೇಮಿಸಿಕೊಳ್ಳುವಾಗ ಸಂಬಂಧಪಟ್ಟ ನಿಕಾಯದ ಡೀನ್‌ನೇ ಸಂಬಂಧಪಟ್ಟ ವಿಧಾಗದ ಒಬ್ಬ ಪ್ರಾಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಹೊರಗಿನ ಒಬ್ಬ ತಜ್ಜರು ಆಯ್ದು ಸಮಿತಿಯ ಸದಸ್ಯರಾಗಿರುತ್ತಾರೆ. ಕುಲಪತಿಯವರು ಆಯ್ದು ಸಮಿತಿಯ ಆಧ್ಯಕ್ಷರಾಗಿರುತ್ತಾರೆ. ಯೋಜನಾ ಸಹಾಯಕರ ಹುದ್ದೆಗಳಾಗಿ ಲಿಖಿತ ಪರೀಕ್ಷೆ, ಸಮೂಹ ಚರ್ಚೆ, ಪ್ರಬಂಧ ರಚನೆ ಮತ್ತು ವ್ಯಾಕ್ರಿತ ಸಂದರ್ಭನ ವಿಧಾನಗಳನ್ನು ಅನುಸರಿಸಬೇಕು.

- ಊ. ಚೋಧಕ ಹುದ್ದೆಗಳಿಗೆ ಸಂಬಂಧಪಟ್ಟೂತೆ ಅಧಿನಿಯಮದಲ್ಲಿ ಉಲ್ಲೇಖಿತವಾಗಿರುವ ರೀತಿಯಲ್ಲಿ ಕಾರ್ಯಕಾರಿ ಸಮಿತಿಯ ಆಯ್ದು ಸಮಿತಿಗಳನ್ನು ನೇಮಿಸುತ್ತದೆ. ಪ್ರಾಧ್ಯಾಪಕರು ಮತ್ತು ಪ್ರಾಬಂಧಕರ ಹುದ್ದೆಗಳಿಗೆ ಜಾಹಿರಾತಿನ ಮುಖಾಂತರ ಅಜ್ಞಾನಗಳನ್ನು ಆಹ್ವಾನಿಸಬೇಕು. ಜಾರಿಯಲ್ಲಿರುವ ಮೀಸಲಾತಿಯ ನಿಯಮಗಳನ್ನು ಪಾಲಿಸಬೇಕು. ಆದರೆ ಪ್ರಾಧ್ಯಾಪಕ ಮತ್ತು ಪ್ರಾಬಂಧಕರ ಹುದ್ದೆಗಳಿಗೆ ಆಯ್ದು ಸಮಿತಿಯು ಸಂದರ್ಭನವನ್ನು ನಡೆಸಿದೆ ಅಭ್ಯಧಿಗಳಿಗೆ ಈಗಳೇ ತಮ್ಮ ಕ್ಷೇತ್ರದಲ್ಲಿ ಹೊಂದಿರುವ ಸಾಧನಗಳನ್ನು ಗಮನಿಸಿ ಅಹಂ ಸಲ್ಲಿಸಿದವರೆಂದು ಸೂಕ್ತರಾದವರನ್ನು ಆಯ್ದು ಮಾಡಬಹುದು. ಈ ಉದ್ದೇಶಕ್ಕಾಗಿ ಅಭ್ಯಧಿಗಳ ಸಾಧನಗಳ ವಿವರಗಳನ್ನು ಮತ್ತು ಇತರ ದಾಖಲಾತಿಗಳನ್ನು ಆಯ್ದು ಸಮಿತಿಯ ಸದಸ್ಯರಿಗೆ ಆಯ್ದುಯ ಸಭೆ ನಡೆಯುವುದಕ್ಕೆ ಕನಿಷ್ಠ ಒಂದು ವಾರದ ಮೊದಲೇ ತಲುಪಿಸುವ ವ್ಯವಸ್ಥೆ ಮಾಡಬೇಕು.

೯. ವಿಧ್ಯಾಷಣತೆ, ವಯಸ್ಸು ಇತ್ಯಾದಿ

ವಿವಿಧ ಹುದ್ದೆಗಳಿಗೆ ಆಗತ್ಯವಾದ ವಿಧ್ಯಾಹಂತೆ, ವಯೋಮಿತಿ ಮುಂತಾದವರೆಗಳನ್ನು ಅನುಭಂಧ ಒಂದರಲ್ಲಿ ವಿವರಿಸಲಾಗಿದೆ. ಸರ್ಕಾರದ ಅಥವಾ ಸ್ಕೋಲ್‌ಯೆ ನೌಕರರು ಪ್ರತಿನಿಯೋಜನೆಯ ಮೇಲೆ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದವರು ಆ ಹುದ್ದೆಗೆ ಅಹಂರೆಂದು ಕಂಡಬಂದರೆ ವಿಶ್ವವಿದ್ಯಾಲಯದ ಸೇವೆಗೆ ಅವರನ್ನು ಖಾಯಂ ಆಗಿ ವಿಲೀನಗೊಳಿಸಿಕೊಳ್ಳಬಹುದು. ಇಂಥ ಅಭ್ಯಧಿಗಳಿಗೆ ಈ ಪರಿಸಿಯಮಗಳಲ್ಲಿ ವಿಧಿಸಲಾಗಿರುವ ವಯೋಮಿತಿ, ವಿಧ್ಯಾಹಂತೆ ಇತ್ಯಾದಿ ನಿಬಂಧನೆಗಳು ಅಡ್ಡಿಯನ್ನು ಉಂಟು ಮಾಡುವುದಿಲ್ಲ.

೧೦. ತಾಂತ್ರಿಕ ಸ್ವರೂಪದ ಹುದ್ದೆಗಳಿಗೆ ವಿಶೇಷ ವಿಧ್ಯಾಹಂತೆಗಳನ್ನು ಆಗತ್ಯವೆಂದಾಗಲಿ. ಅಪೇಕ್ಷಣೆಯವೆಂದಾಗಲಿ ಕಾರ್ಯಕಾರಿ ಸಮಿತಿಯ ವಿಧಿಸಬಹುದು. ಈ ಉದ್ದೇಶಕ್ಕಾಗಿ ಸಂಬಂಧಪಟ್ಟ ವಿಧಾಗಗಳ ಮುಖ್ಯಸ್ಥರ ಸಲಹೆಯನ್ನು ಪಡೆಯಬೇಕು.

ಗ್ರ. ಅಹಂತೆಗಳ ಮರು ವಿಮರ್ಶೆ

ಆ. ವಿಶ್ವವಿದ್ಯಾಲಯ ಅನುದಾನ ಅಯೋಗ ಮಾಡುವ ಶಿಫಾರಸಿಗೆ ಅನುಗುಣವಾಗಿ. ಕಾಲದಿಂದ ಕಾಲಕ್ಕೆ ಸರ್ಕಾರವು ವಿಧಿಸುವ ನಿಯಮಗಳಿಗೆ ಅನುಗುಣವಾಗಿ ಕಾರ್ಯಕಾರಿ ಸಮಿತಿಯು ಯಾವುದೇ ಹುದ್ದೆಯ ವಿದ್ಯಾ ಹಕ್ಕೆ, ವೇತನ ಶ್ರೇಣಿ, ವಯೋಮಿತಿಗಳನ್ನು ಪುನರ್ ವಿಮರ್ಶಿಸಬಹುದು.

ಆ. ರಾಜ್ಯಸರ್ಕಾರದ ವೇತನ ಶ್ರೇಣಿಗಳಿಗೆ ಅನುಗುಣವಾಗಿ ಇರುವೆಂತೆ ಚೋಧಕೆತರ ವರ್ಗದ ವೇತನ ಶ್ರೇಣಿಗಳನ್ನು ಕಾರ್ಯಕಾರಿ ಸಮಿತಿಯು ಕಾಲದಿಂದ ಕಾಲಕ್ಕೆ ಪುನರ್ ವಿಮರ್ಶಿಸಬಹುದು.

ಗ್ರ. ದಾಖಿಲಾತಿ ಪತ್ರಗಳು

ವಿಶ್ವವಿದ್ಯಾಲಯದಲ್ಲಿ ಉದ್ಯೋಗಕ್ಕೆ ಸೇರುವ ಪ್ರತಿಯೊಬ್ಬ ತ್ವರ್ತಿಯು ತನ್ನ ಹುದ್ದೆಯನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ಈ ಕೆಳಕಂಡ ದಾಖಿಲಾತಿ ಪತ್ರಗಳನ್ನು ಒದಗಿಸಬೇಕು.

ಆ. ವಯಸ್ಸನ್ನು ಹುರಿತ ದಾಖಿಲೆ.

ಆ. ವಿದ್ಯಾಹಕ್ಕೆಯನ್ನು ಹುರಿತ ದಾಖಿಲೆ.

ಇ. ಸಿವಿಲ್ ಅಸಿಸ್ಟೆಂಟ್ ಸರ್ಕಾರ ಹುದ್ದೆಗಿಂತ ಕಡಿಮೆ ಅಲ್ಲದ ಹುದ್ದೆಯಲ್ಲಿರುವ ಮೆಡಿಕಲ್ ಆಫಿಸರ್ ಅವರಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ. ಇದರಲ್ಲಿ, ಸಂಬಂಧಪಟ್ಟ ಹುದ್ದೆಗೆ ಅಭ್ಯರ್ಥಿ ದೃಷ್ಟಿಕವಾಗಿ ಅಹಂಕಾರಿದ್ದಾಗಿಲ್ಲವೆಂಬ ಯಾವುದೇ ಸಾಂಕ್ರಾಮಿಕ ರೋಗಗಳಿಂದ ನರಭುತ್ತಿಲ್ಲವೆಂಬ ವಿವರಗಳು ಇರಬೇಕು.

ಈ. ಅವಶ್ಯವಿದ್ದೆಡೆಯಲ್ಲಿ ಅಧಿಕೃತ ಮೀಸಲಾತಿ ಪ್ರಮಾಣ ಪತ್ರ.

ಗ್ರ. ತಾತ್ಕಾಲಿಕ ನೇಮಕಾತಿ

ಯಾವುದೇ ಹುದ್ದೆಯು ಖಾಲಿ ಬಿಧ್ಯಾಗ್, ವಿಶ್ವವಿದ್ಯಾಲಯದ ಹಿತಡ್ಯುಸ್ಟಿಯಿಂದ ಅದನ್ನು ಭೂತಿ ಮಾಡುವುದು ಅಗತ್ಯವೆಂದು ಕಂಡುಬಂದರೆ, ಪರಿಸಿಯಮಾರ್ಗಿಗನುಸಾರವಾಗಿ ನೇಮಕಾತಿ ಅಧಿಕಾರಿ ಬಹಿತ್ರ ಹೊಡುವುದು. ಬಹಳ ತಡವಾಗುವ ಪಕ್ಷದಲ್ಲಿ ಕುಲಪತಿಯವರು ಆರು ತಿಂಗಳ ಅವಧಿಗೆ ಮೀರದಂತೆ ಅಹಂ ಅಭ್ಯರ್ಥಿಯನ್ನು ಖಾಲಿ ಇರುವ ಹುದ್ದೆಗೆ ನೇಮಿಸಬಹುದು ಅಧಿಕಾರಿ ಬಹಿತ್ರ ನೀಡಬಹುದು. ಆದರೆ ಇಂಥ ತಾತ್ಕಾಲಿಕ ಅಭ್ಯರ್ಥಿಯು ಆ ಹುದ್ದೆಗೆ ನಿಗದಿಪಡಿಸಿದ ಅಹಂತೆಗಳನ್ನು ಹೊಂದಿರಬೇಕು. ನೇಮಕಾತಿ ಸಮಿತಿಯಿಂದ ಅಯ್ಯೋಗೀಂಡ ಅಭ್ಯರ್ಥಿ ಕೆಲಸಕ್ಕೆ ಹಾಜರಾದ ಕೂಡಲೇ ಅಧಿಕಾರಿ ನಿಗದಿತ ರೀತಿಯಲ್ಲಿ ಬಹಿತ್ರಯನ್ನು ನಿಡಿದ ಕೂಡಲೇ ಇಂಥ ತಾತ್ಕಾಲಿಕ ಹುದ್ದೆಯಲ್ಲಿ ಇರುವವರನ್ನು ಕೆಲಸದಿಂದ ಬಿಡುಗಡೆ ಮಾಡಬೇಕು.

ಒಳ. ಸೇವಾಪೂರ್ವ ಅವಧಿ (ಷ್ಟ್ರೇಚೆಂಸ್)

ಆ. ನೇರವಾಗಿ ನೇಮಕಾದ ವಿಶ್ವವಿದ್ಯಾಲಯದ ಪ್ರತಿಯೊಬ್ಬ ನೌಕರನೂ ವಿಶ್ವವಿದ್ಯಾಲಯದಲ್ಲಿ ಈ ಷ್ಟ್ರೇಚೆಂಸ್ ಸೇರಿದ ದಿನಾಂಕದಿಂದ ಎರಡು ವರ್ಷಗಳ ಕಾಲ ಸೇವಾಪೂರ್ವ ಅವಧಿಯೇ ಇರಬೇಕು. 'ದಿ' ನೌಕರರಿಗೆ ಸೇವಾಪೂರ್ವ ಅವಧಿಯು ನೌಕರನು ಕೆಲಸಕ್ಕೆ ಸೇರಿದ ದಿನಾಂಕದಿಂದ ಒಂದು ವರ್ಷದ್ವಾಗಿರುತ್ತದೆ.

ಆ. ಸೇವಾಪೂರ್ವ ಅವಧಿಯಲ್ಲಿ ನೌಕರರ ಕಾರ್ಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಮೌಲ್ಯಮಾಪನ ನಡೆಸಬೇಕು. ಅದರ ಆಧಾರದ ಮೇಲೆ ನೌಕರರು ಸೇವಾಪೂರ್ವ ಅವಧಿಯನ್ನು ತೃಪ್ತಿಕರವಾಗಿ ಮುಗಿಸಿದ್ದಾರೆ ಅಥವಾ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಅಥವಾ ನೌಕರರ ಸೇವಾಪೂರ್ವ ಅವಧಿಯನ್ನು ಅಗತ್ಯವೆಂದು ಪರಿಗಣಿಸಲಾಗುವ ಅವಧಿಯವರೆಗೆ ವಿಸ್ತೃತಿಸಲಾಗಿದೆ ಎಂದು ಘೋಷಿಸಬೇಕು. ವಿಸ್ತೃತಿಯ ಅವಧಿಯ ಒಂದು ವರ್ಷಕ್ಕಿಂತ ಹೆಚ್ಚಿನದಾಗಿರುತ್ತದೆ. ಇಂಥ ಆಜ್ಞೆಯನ್ನು ನೌಕರನು ಮಾಮೂಲಾಗಿ ತನ್ನ ಸೇವಾಪೂರ್ವ ಅವಧಿಯನ್ನು ಪೂರಣಗೊಳಿಸುವ ದಿನಾಂಕಕ್ಕಿಂತ ಮೂರು ತಿಂಗಳ ಒಳಗೆ ಹೊರಡಿಸಿರಬೇಕು. ತೃಪ್ತಿಕರವಾಗಿ ಸೇವಾಪೂರ್ವ ಅವಧಿ ಮುಕ್ತಾಯಗೊಳಿಸಲಾಗಿದೆ ಎಂದು ಘೋಷಿಸುವ ಆಜ್ಞೆಯನ್ನು ಮಾಡುವವರೆಗೂ ನೌಕರನು ಸೇವಾಪೂರ್ವ ಅವಧಿಯಲ್ಲಿರುವರು ಎಂದು ಪರಿಗಣಿಸಲಾಗುವುದು. ಸೇವಾಪೂರ್ವ ಅವಧಿಯ ವಿಸ್ತೃತಣೆ ಮುಗಿದ ನಂತರ ಪುನರ್ ಮೌಲ್ಯ ಮಾಡಿದಾಗ ಅವರ ಕೆಲಸ ತೃಪ್ತಿಕರವಾಗಿಲ್ಲವೆಂದು ಕಂಡುಬಂದರೆ ಅವರ ನೇಮಕಾತಿಯನ್ನು ಪರಿಸಮಾಚಿತ್ತಗೊಳಿಸಬೇಕು.

ಚೋಧಕ ವರ್ಗದ ಮೌಲ್ಯಮಾಪನ ವಿಧಾನ

ಅಭ್ಯರ್ಥಿಯ ಕೆಲಸದ ಗುಣಮಟ್ಟದ ನಿಷ್ಕರ್ಷೆಯನ್ನು ಒಂದು ಸಮಿತಿಯು ಮಾಡುವುದು. ಈ ಸಮಿತಿಗೆ ಕುಲಪತಿಗಳು ಅಧ್ಯಕ್ಷರಾಗಿರುವರು ಮತ್ತು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು. ಸಂಬಂಧಪಟ್ಟ ವಿಷಯದ ವಿಭಾಗದ ಡಿಎಸ್‌ಎಂ ಮತ್ತು ಕುಲಪತಿಗಳು ನಾಮಕರಣ ಮಾಡುವ ಸಂಬಂಧಪಟ್ಟ ವಿಷಯದ ಇಬ್ಬರು ಹೊರಗಿನ ತಜ್ಞರು ಸದಸ್ಯರಾಗಿರುವರು.

ಈ ಸಮಿತಿಗೆ ಅಗತ್ಯಬಿದ್ದರೆ ಆತನನ್ನು ಮೌಲ್ಯಿಕವಾಗಿ ಪರೀಕ್ಷೆಸುವುದು ಮತ್ತು ಆತನು ತನ್ನ ಸೇವಾಪೂರ್ವ ಅವಧಿಯನ್ನು ತೃಪ್ತಿಕರವಾಗಿ ಮುಗಿಸಿರುವನೇ ಅಧಿಕಾರಿ ಇಲ್ಲವೆ ಎಂಬುದರ ಬಗ್ಗೆ ಶಿಫಾರಸು ಮಾಡುವುದು.

ಶಾಯಂ ನೌಕರ

ಸೇವಾಪೂರ್ವ ಅವಧಿಯನ್ನು ತೃಪ್ತಿಕರವಾಗಿ ಮುಗಿಸಿರುವರೆಂದು ವಿಶ್ವವಿದ್ಯಾಲಯವು

ಫೋಂಡಿಸಿದ ನಂತರ ಅಭ್ಯರ್ಥಿಯನ್ನು ವಿಶ್ವವಿದ್ಯಾಲಯದ ಖಾಯಂ ನೌಕರನೆಂದು ಪರಿಗಣಿಸಲಾಗುವುದು.

ಭದ್ರತಾ ರೇಖೆ

ಅಗತ್ಯಾಭಿದ್ವರೆ ಕೆಲವು ಹುದ್ದೆಗಳಿಗೆ ಭದ್ರತಾ ರೇಖೆಯನ್ನು ಕಾರ್ಯಕಾರಿ ಸಮಿತಿಯು ನಿಗದಿಪಡಿಸಬಹುದು. ಅಂತಹ ಹುದ್ದೆಗೆ ನೇಮಕಗೊಂಡ ವ್ಯಕ್ತಿಯು ನಿಗದಿಪಡಿಸುವ ರೀತಿಯಲ್ಲಿ ರೇಖೆಯನ್ನು ಸಂದಾಯ ಮಾಡಬೇಕಾಗುವುದು. ವ್ಯಕ್ತಿಗಳ ವೇತನದಿಂದ ಭದ್ರತಾ ರೇಖೆಯನ್ನು ಕಂಪುಗಳಲ್ಲಿ ಪಡೆದುಕೊಳ್ಳಲು ಕುಲಪತಿಗಳು ಅವಕಾಶ ನೀಡಬಹುದಾಗಿದೆ.

೧೯. ಕೆಲಸ ಬಿಡುವ ನೋಟಿಸಾ

‘ಡಿ’ ವರ್ಗದ ನೌಕರರಿಗೆ ಹೊರತುಪಡಿಸಿ ವಿಶ್ವವಿದ್ಯಾಲಯದ ಪೂರ್ಣವಧಿಯ ನೌಕರರು ತಮ್ಮ ಸ್ವಂತ ಇಚ್ಛೆಯಿಂದ ಕೆಲಸವನ್ನು ಬಿಡಬೇಕಾದರೆ ಇ ಕ್ಷಾಲೆಂಡರ್ ತಿಂಗಳ ನೋಟಿಸಿನನ್ನು ಅಧವಾ ಇ ಕ್ಷಾಲೆಂಡರ್ ತಿಂಗಳ ವೇತನವನ್ನು ವಿಶ್ವವಿದ್ಯಾಲಯಕ್ಕೆ ಕೊಡಬೇಕು. ‘ಡಿ’ ವರ್ಗದ ನೌಕರರು ಪ್ರೌಚ್ಚಣರಿ ಅವಧಿಯಲ್ಲಿ ಇರುವವರು ಮತ್ತು ತಾತ್ಕಾಲಿಕ ನೌಕರಿಯಲ್ಲಿರುವವರು ಕೆಲಸವನ್ನು ಬಿಡಬೇಕಾದರೆ ಒಂದು ಕ್ಷಾಲೆಂಡರ್ ತಿಂಗಳ ನೋಟಿಸಿನನ್ನು ಅಧವಾ ಒಂದು ಕ್ಷಾಲೆಂಡರ್ ತಿಂಗಳ ವೇತನವನ್ನು ವಿಶ್ವವಿದ್ಯಾಲಯಕ್ಕೆ ನೀಡಬೇಕು. ಅವಕ್ಕೆ ಕೆಂಡಲ್ಲಿ ಕಾರ್ಯಕಾರಿ ಸಮಿತಿಯು ಈ ಘರತ್ವತ್ವಗಳನ್ನು ಸೂಕ್ತಕೆಂಡಂತೆ ಸಹಿತಿಸಬಹುದು.

೨೦. ನಿವೃತ್ತಿ

ವಿಶ್ವವಿದ್ಯಾಲಯದ ‘ಎ’, ‘ಬಿ’ ಮತ್ತು ‘ಸಿ’ ವರ್ಗದ ಬೋಧಕೇತರ ನೌಕರರು ತಮಗೆ ಇಲ ವರ್ಷ ವಯಸ್ಸು ಯಾವ ತಿಂಗಳನಲ್ಲಿ ತುಂಬತ್ತದೆಯೋ ಆ ತಿಂಗಳ ಹೊನೆಯ ದಿನದಂದು ನಿವೃತ್ತಿರಾಗುತ್ತಾರೆ. ಅಧ್ಯಾತ್ಮ ವರ್ಗದವರು ತಮಗೆ ಒಂ ವರ್ಷ ತುಂಬಿದ ತಿಂಗಳ ಹೊನೆಯ ದಿನದಂದು ನಿವೃತ್ತಿರಾಗುತ್ತಾರೆ.

೨೧. ಕಡ್ಡಾಯ ನಿವೃತ್ತಿ ನೋಟಿಸಾ ನೀಡಿಕೆ

ಅ. ಬೋಧಕ ವರ್ಗಕ್ಕೆ ಸಂಬಂಧಿಸಿ

ಈ ಪರಿಸಿಯ ಮಗಳಲ್ಲಿ ಏನೇ ಹೇಳಿದ್ದರೂ ಕಾರ್ಯಕಾರಿ ಸಮಿತಿಯು ಬೋಧಕ ವರ್ಗದ ಯಾವುದೇ ನೌಕರನನ್ನು ವಿಶ್ವವಿದ್ಯಾಲಯದ ಹಿತಾಸಕ್ತಿಯ ದೃಷ್ಟಿಯಿಂದ ಕಡ್ಡಾಯ ನಿವೃತ್ತಿಯನ್ನು ಹೊಂದುವಂತೆ ಹೊರಬಹುದು. ಆದರೆ ಈ ಉದ್ದೇಶಕ್ಕಾಗಿ ಪರಿಶೀಲನಾ ಸಮಿಯೋಂದನ್ನು ಪ್ರತಿಪಂಚವೂ ರಚಿಸಬೇಕು. ಆ ಸಮಿತಿಯ ಪರದಿಯ ಆಧಾರದ ಮೇಲೆ ನೌಕರರಿಗೆ ಕಡ್ಡಾಯ ನಿವೃತ್ತಿಗೊಳಿಸುವ ತೀರ್ಮಾನ ಕೈಗೊಳ್ಳಬೇಕು. ಕಡ್ಡಾಯ ನಿವೃತ್ತಿಯ ಮುನ್ಮೂಚನೆಯನ್ನು ಕೊಣಿ ಪಡ್ಡ ಮೂರು ತಿಂಗಳ ಮುನ್ನ ಸಂಬಂಧಿಸಿದ ನೌಕರರಿಗೆ ಲಿಖಿತವಾಗಿ ನೀಡಬೇಕು. ಅಧವಾ ಮೂರು ತಿಂಗಳ ವೇತನವನ್ನು ನೀಡಬೇಕು. ಕಡ್ಡಾಯ ನಿವೃತ್ತಿ ಹೊಂದುವಂತೆ ಸೂಚಿಸಿದ ನೌಕರರಿಗೆ ಇಂ ವರ್ಷ ವಯಸ್ಸು ಪೂರ್ಣಗೊಂಡಿರಬೇಕು ಅಧವಾ ಇಂ ವರ್ಷಗಳ ಆಹವಾ ಸೇವೆ ಪೂರ್ಣಗೊಂಡಿರಬೇಕು. ಬೋಧಕೇತರ ನೌಕರರು ಸ್ವಾಜ್ಞಾನಿಕ ನಿವೃತ್ತಿಯ ಹೊರಿಕೆಯನ್ನು ಇ ತಿಂಗಳ ಮುಂಚಿತವಾಗಿ ಲಿಖಿತ ರೂಪದಲ್ಲಿ ಕಾರ್ಯಕಾರಿ ಸಮಿತಿಗೆ ಸಲ್ಲಿಸಬಹುದು.

ಹೊಂದುವಂತೆ ಕನಿಷ್ಠ ಪಡ್ಡೆ ಇ ತಿಂಗಳ ಮುನ್ನ ಲಿಖಿತ ಮುನ್ಮೂಚನೆಯನ್ನು ನೀಡಬೇಕು. ಅಧವಾ ಮೂರು ತಿಂಗಳ ವೇತನವನ್ನು ನೌಕರನಿಗೆ ನೀಡಬೇಕು.

ಆ. ಬೋಧಕ ವರ್ಗದವರಿಗೆ ಇರುವ ಆಯ್ದೆ

ನಿಗದಿಪಡಿಸಿದಪ್ಪು ವರ್ಷ ಆಹವಾ ಸೇವೆಯನ್ನು ಸಲ್ಲಿಸಿದ ನಂತರ ಬೋಧಕ ವರ್ಗದ ನೌಕರರು ನಿವೃತ್ತಿಯನ್ನು ಹೊರಿ ಕಾರ್ಯಕಾರಿ ಸಮಿತಿಗೆ ಕನಿಷ್ಠ ಇ ತಿಂಗಳ ಮುನ್ನ ಲಿಖಿತ ಮುನ್ಮೂಚನೆಯನ್ನು ನೀಡಬಹುದು.

ಇ. ಬೋಧಕೇತರ ವರ್ಗದವರಿಗೆ

ಈ ಪರಿಸಿಯ ಮಗಳಲ್ಲಿ ಏನೇ ಹೇಳಿದ್ದರೂ ಕಾರ್ಯಕಾರಿ ಸಮಿತಿಯು ಬೋಧಕೇತರ ವರ್ಗಕ್ಕೆ ಸೇರಿದ ನೌಕರರಿಗೆ ವಿಶ್ವವಿದ್ಯಾಲಯದ ಹಿತಾಸಕ್ತಿಯ ದೃಷ್ಟಿಯಿಂದ ಕಡ್ಡಾಯ ನಿವೃತ್ತಿಯನ್ನು ಪಡೆಯುವಂತೆ ಸೂಚಿಸಬಹುದು. ಆದರೆ ಈ ಉದ್ದೇಶಕ್ಕಾಗಿ ಪರಿಶೀಲನಾ ಸಮಿಯೋಂದನ್ನು ಪ್ರತಿಪಂಚವೂ ರಚಿಸಬೇಕು. ಆ ಸಮಿತಿಯ ಪರದಿಯ ಆಧಾರದ ಮೇಲೆ ನೌಕರರಿಗೆ ಕಡ್ಡಾಯ ನಿವೃತ್ತಿಗೊಳಿಸುವ ತೀರ್ಮಾನ ಕೈಗೊಳ್ಳಬೇಕು. ಕಡ್ಡಾಯ ನಿವೃತ್ತಿಯ ಮುನ್ಮೂಚನೆಯನ್ನು ಕೊಣಿ ಪಡ್ಡ ಮೂರು ತಿಂಗಳ ಮುನ್ನ ಸಂಬಂಧಿಸಿದ ನೌಕರರಿಗೆ ಲಿಖಿತವಾಗಿ ನೀಡಬೇಕು. ಅಧವಾ ಮೂರು ತಿಂಗಳ ವೇತನವನ್ನು ನೀಡಬೇಕು. ಕಡ್ಡಾಯ ನಿವೃತ್ತಿ ಹೊಂದುವಂತೆ ಸೂಚಿಸಿದ ನೌಕರರಿಗೆ ಇಂ ವರ್ಷ ವಯಸ್ಸು ಪೂರ್ಣಗೊಂಡಿರಬೇಕು ಅಧವಾ ಇಂ ವರ್ಷಗಳ ಆಹವಾ ಸೇವೆ ಪೂರ್ಣಗೊಂಡಿರಬೇಕು. ಬೋಧಕೇತರ ನೌಕರರು ಸ್ವಾಜ್ಞಾನಿಕ ನಿವೃತ್ತಿಯ ಹೊರಿಕೆಯನ್ನು ಇ ತಿಂಗಳ ಮುಂಚಿತವಾಗಿ ಲಿಖಿತ ರೂಪದಲ್ಲಿ ಕಾರ್ಯಕಾರಿ ಸಮಿತಿಗೆ ಸಲ್ಲಿಸಬಹುದು.

ಎವರಜೆ:

ಒ. ನೋಟಿಸಿನ ಮೂರು ತಿಂಗಳ ಅವಧಿಯಲ್ಲಿ ಪಡೆಯುವ ರಚೆಯ ಅವಧಿಯನ್ನು ಪರಿಗಣಿಸಬಾರದು.

೩. ನೋಟಿಸಿನ ಅವಧಿಯಲ್ಲಿ ಪಡೆಯುವ ರಚೆಯ ಅವಧಿಯನ್ನು ಪರಿಗಣಿಸಬಾರದು.

೪. ವಿಶ್ವವಿದ್ಯಾಲಯದ ಯಾವುದೇ ನೌಕರನು ಸೇವೆಯಿಂದ ಅಮಾನತ್ತುಗೊಂಡಿದ್ದರೆ ಅಧವಾ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗಿದ್ದರೆ ಅಂತಹ ನೌಕರನ ಸ್ವಾಜ್ಞಾನಿಕ ನಿವೃತ್ತಿ ಹೊರಿಕೆಯನ್ನು ಕಾರ್ಯಕಾರಿ ಸಮಿತಿಯ ತಡೆಹಿಡಿಯಬಹುದು.

೨೨. ಮೇಲ್ಮೈನವಿ

ಕಡ್ಡಾಯ ನಿವೃತ್ತಿ ಹೊಂದಬೇಕಂದು ಆದೇಶವನ್ನು ಪಡೆದ ನೌಕರನು ಅಂತಹ ಆದೇಶ

ತಲುಪಿದ ಏರಡು ತಿಂಗಳ ಒಳಗಾಗಿ ಈ ಆದೇಶದ ಮರುಪರಿಶೀಲನೆಗೆ ಕೋರಿಕೆಯೊಂದನ್ನು ಕಾರ್ಯಕಾರಿ ಸಮಿತಿಗೆ ಸಲ್ಲಿಸಬಹುದು. ಮರುಪರಿಶೀಲನಾ ಸಮಿತಿಯೊಂದನ್ನು ಈ ಉದ್ದೇಶಕ್ಕಾಗಿ ಪ್ರತಿವರ್ಷವೂ ಕಾರ್ಯಕಾರಿ ಸಮಿತಿಯು ರಚಿಸಿ ಅದರ ಸಲಹೆಗಳನ್ನು ಕಾರ್ಯಕಾರಿ ಸಮಿತಿಯು ಕೇಳಬಹುದು. ಕಾರ್ಯಕಾರಿ ಸಮಿತಿಯ ಈ ಹಾಫನ್‌ಪ್ರಾ ಅಂತಿಮವಾದಧ್ವನಿಗೆ ರುತ್ತದೆ.

೨೦. ವೇತನ ಶ್ರೇಣಿ ಮತ್ತು ಭಕ್ತೆಗಳು

ವೇತನ ಮತ್ತು ವೇತನ ಪರಿಷ್ಕರಣೆ

ವಿಶ್ವವಿದ್ಯಾಲಯದ ಚೋಧಕ ಮತ್ತು ಚೋಧಕೇಶರ ಹುದ್ದೆಗಳಿಗೆ ನಿಗದಿಯಾಗಿರುವ ವೇತನ ಶ್ರೇಣಿಯನ್ನು ಅನುಬಂಧ ಏರಡರಲ್ಲಿ ನೀಡಲಾಗಿದೆ. ಚೋಧಕ ಹುದ್ದೆಯ ವೇತನ ಶ್ರೇಣಿಯನ್ನು ಕಾಲದಿಂದ ಕಾಲಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗವು ನಿಗದಿಪಡಿಸುವಂತೆ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಅಂಗಿರಿಸುವಂತೆ ಕಾರ್ಯಕಾರಿ ಸಮಿತಿಯು ಪರಿಷ್ಕರಿಸಬಹುದು. ಚೋಧಕೇಶರ ವರ್ಗದ ವೇತನ ಶ್ರೇಣಿಗಳು ತತ್ವಾಸ್ತಮಾನವಾದ ರಾಜ್ಯಸರ್ಕಾರದ ಹುದ್ದೆಗಳಿಗೆ ಇರುವ ವೇತನ ಶ್ರೇಣಿಯನ್ನು ಅನುಸರಿಸುತ್ತವೆ. ತುಟ್ಟಿಭಕ್ತಿ. ಮನೆಬಾಡಿಗೆ ಭಕ್ತಿ ಮತ್ತಿತರ ಭಕ್ತೆಗಳು ಕಾಲದಿಂದ ಕಾಲಕ್ಕೆ ರಾಜ್ಯ ಸರ್ಕಾರವು ನಿಗದಿಪಡಿಸುವಂತೆ ಇರುತ್ತವೆ.

ಮುಂಗಡ ವೇತನ ಬಡ್ಡಿ ನೀಡಿಕೆ

ಎಲ್ಲಾ ನೇಮಕಾತಿಗಳಿಗೂ ಸಾಮಾನ್ಯವಾಗಿ ಶ್ರೇಣಿಗೆ ನಿಗದಿಯಾಗಿರುವ ಕರ್ನಾಟಕ ವೇತನವನ್ನು ನೀಡಬೇಕು. ವೇತನ ನಿಗದಿ, ವೇತನ ಬಡ್ಡಿ, ಕೆಲಸಕ್ಕೆ ಹಾಜರಾಗುವ ಸಮಯ ಪ್ರತಿನಿಯೋಜನೆ ಇತ್ತಾದಿಗಳಿಗೆ ಸಂಬಂಧಿಸಿದಂತೆ ಕೆ.ಸಿ.ವಿ.ಸೌ.ಆರ್.ನ ನಿಯಮಗಳು, ಈ ವಿಶ್ವವಿದ್ಯಾಲಯದ ಪರಿನಿಯಮಗಳಿಗೆ ಮತ್ತು ಅಧಿನಿಯಮಕ್ಕೆ ವಿರುದ್ಧವಾಗಿಲ್ಲದ ಪರ್ವತದಲ್ಲಿ ಅನ್ಯಾಯವಾಗುತ್ತವೆ. ಆದರೆ ವಿಶೇಷ ಸಂದರ್ಭಗಳಲ್ಲಿ ಕಾರ್ಯಕಾರಿ ಸಮಿತಿಯು ವೇತನ ಬಡ್ಡಿಯನ್ನು ನೀಡಿ ಮುಂಗಡ ವೇತನವನ್ನು ಕನಿಷ್ಠ ವೇತನಕ್ಕಿಂತ ಮೇಲ್ಮೈದಲ್ಲಿ ನಿರ್ದಾರಿಸಬಹುದು. ಆದರೆ ಇದಕ್ಕೆ ಸೂಕ್ತ ಕಾರಣಗಳನ್ನು ಲಿಖಿತವಾಗಿ ನಮೂದಿಸಬೇಕು.

೨೧. ತಾತ್ವಾಲಿಕ ನೇಮಕಾತಿಗಳಿಗೆ ನಿಯಮಗಳು

ನಿರ್ದಿಷ್ಟ ಪಡಿಸಿದ ಅವಧಿಗಾಗಿ ವಿಶ್ವವಿದ್ಯಾಲಯವು ತಾತ್ವಾಲಿಕ ಹುದ್ದೆಗಳನ್ನು ಸ್ವಜೀಸಿದರೆ ಆಗ ಆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ವೇತನ ಶ್ರೇಣಿಗೆ ಸಂಬಂಧಿಸಿದಂತೆ ಮತ್ತು ವಿದ್ಯಾರ್ಥತೆಗಳನ್ನು ಹುರಿತಂತೆ ಕಾರ್ಯಕಾರಿ ಸಮಿತಿಯು ತಾತ್ವಾಲಿಕ ನಿಯಮಗಳನ್ನು ರೂಪಿಸಬಹುದು.

೨೨. ಸೇವಾ ದಾಖಲೆ ಮತ್ತು ವೈಯಕ್ತಿಕ ಕಡತ

ವಿಶ್ವವಿದ್ಯಾಲಯದ ಪ್ರತಿಯೊಬ್ಬ ನೌಕರನ ಸೇವಾ ದಾಖಲೆಗಳನ್ನು ಅವನ ವೈಯಕ್ತಿಕ ಕಡತದಲ್ಲಿ ಕಾರ್ಯಕಾರಿ ಸಮಿತಿಯು ನಿಗದಿಪಡಿಸಿದ ರೂಪದಲ್ಲಿ ನಿರ್ವಹಿಸಿಕೊಂಡು

ಬರಬೇಕು. ಮುಖ್ಯವಾಗಿ ನೌಕರನ ಸೇವೆಯ ವಿವರಗಳು, ವೇತನ, ಎ. ತನ ಬಡ್ಡಿ, ಬಡ್ಡಿಯ ದಿನಾಂಕ, ರಚೆಯ ವಿವರಗಳು ಹೀಗೆ ಇತ್ತಾದಿ ವಿವರಗಳು ಇರಬೇಕು.

೨೩. ವೈಯಕ್ತಿಕ ವಚನದ ಮರುಪಾವತಿ

ವಿಶ್ವವಿದ್ಯಾಲಯದ ಪ್ರತಿಯೊಬ್ಬ ನೌಕರನಿಗೂ ಕರ್ನಾಟಕ ಸರ್ಕಾರದ ಸೇವಾ ನಿಯಮಗಳಿಗೆ ಅನುಗುಣವಾಗಿ ವೈದ್ಯಕೀಯ ವಚನವನ್ನು ಮರುಪಾವತಿ ಮಾಡುವುದು.

೨೪. ಪದೋನ್ನತಿ ನಿಯಮಗಳು

ಒ. ಸಾಮಾನ್ಯ ಪದೋನ್ನತಿಯ ನಿಯಮಗಳು

ಆ. ಈ ನಿಯಮಗಳು ಉಪನ್ಯಾಸಕರಾಗಿ ನೇರವಾಗಿ ನೇಮಕಾತಿ ಹೊಂದಿದವರಿಗೆ ಅನ್ಯಾಯವಾಗುತ್ತದೆ. ಹೀಗೆ ನೇಮಕಾತಿ ಹೊಂದಿದವರು ಆ ವರ್ಷಗಳು ಪೂರ್ವ ಸೇವೆ ಮುಗಿಸಿದ ನಂತರ (ಬಿಬ್ರಾ.ಡಿ ಪದವಿ ಪಡೆದಲ್ಲಿ ಇ ವರ್ಷಗಳು, ಎಂ.ಫಿಲ್ಫಿ ಪದವಿ ಪಡೆದಲ್ಲಿ ೨ ವರ್ಷಗಳು) ಸೀನಿಯಲ್ರೋ ಸ್ನೇಲ್‌ಗೆ ಪದೋನ್ನತಿ ಪಡೆಯುವರು.

ಇ. ಸೀನಿಯಲ್ರೋ ಶ್ರೇಣಿಯಲ್ಲಿ ಕೆಲಸ ಮಾಡುತ್ತಿರುವ ಸೀನಿಯಲ್ರೋ ಸ್ನೇಲ್‌ಗೆ ಪದೋನ್ನತಿ ಪಡೆದ ಉಪನ್ಯಾಸಕರು ಆ ವರ್ಷಗಳು ಪೂರ್ವ ಸೇವೆ ಮುಗಿದ ನಂತರ ಸೆಲೆಕ್ಟನ್ ಗ್ರೇಡ್‌ಗೆ ಪದೋನ್ನತಿ ಪಡೆಯಲು ಅರ್ಹರಾಗಿರುತ್ತಾರೆ.

೨೫. ವೈಯಕ್ತಿಕ ಪದೋನ್ನತಿ ನಿಯಮಗಳು

ಆ. ಉಪನ್ಯಾಸಕರಾಗಿ ನೇರವಾಗಿ ನೇಮಕಾತಿ ಹೊಂದಿದವರು ಇ ವರ್ಷಗಳ ಪೂರ್ವ ಆವಧಿ ಸೇವೆ ಸಲ್ಲಿಸಿದ ನಂತರ ಪ್ರವಾಚಕರ ಹುದ್ದೆಗೆ ಪದೋನ್ನತಿ ಪಡೆಯಲು ಅರ್ಹತೆ ಪಡೆಯುತ್ತಾರೆ. ಹೀಗೆ ಅರ್ಹತೆ ಪಡೆದವರ ಸಾಧನೆಯನ್ನು ವಿಶ್ವವಿದ್ಯಾಲಯವು ನಿಯಮಿಸಿದ ಸಮಿತಿಯು ಪರಿಶೀಲಿಸಿ ಅವರಿಗೆ ಪದೋನ್ನತಿಯನ್ನು ನೀಡುವ ನಿಜಾಯ ತೆಗೆದುಕೊಳ್ಳುವುದು.

ಇ. ಪ್ರವಾಚಕರಾಗಿ ಕೆಲಸ ಮಾಡುತ್ತಿರುವವರು ಆ ವರ್ಷಗಳ ಪೂರ್ವ ಸೇವೆ ಪ್ರಾಧ್ಯಾಪಕರಾಗಿ ಪದೋನ್ನತಿ ಪಡೆಯಲು ಅರ್ಹರಾಗಿರುತ್ತಾರೆ. ಹೀಗೆ ಅರ್ಹತೆ ಪಡೆದವರ ಸಾಧನೆಯನ್ನು ವಿಶ್ವವಿದ್ಯಾಲಯವು ನಿಯಮಿಸಿದ ಸಮಿತಿಯು ಪರಿಶೀಲಿಸಿ ಅವರಿಗೆ ಪದೋನ್ನತಿಯನ್ನು ನೀಡುವ ನಿಜಾಯ ತೆಗೆದುಕೊಳ್ಳುವುದು.

೨೬. ರಚೆ

ವಿಶ್ವವಿದ್ಯಾಲಯದ ಚೋಧಕ ಮತ್ತು ಚೋಧಕೇಶರ ನೌಕರರಿಗೆ ಈ ಕೆಳಕಂಡ ಬಗೆಯ ರಚೆಯ ಸೌಲಭ್ಯಗಳು ಇರುತ್ತವೆ:

ಆ. ಗಳಿಕೆ ರಚೆ

ಇ. ಪರಿಪತ್ರಿಕೆ ರಚೆ

೭. ಹೆರಿಗೆ ರಚೆ

- ಕ್ಷ. ವ್ಯಾಧೀಯ ರಚೆ (ಅಧ್ಯ ವೇತನ) ಕರ್ನಾಟಕ ಸರ್ಕಾರಿ ಸೇವಾ
ಉ. ಖಾಸಗಿ ರಚೆ (ಅಧ್ಯ ವೇತನ) ನಿಯಮಗಳ ಅನ್ವಯ
ಉ. ಅಧ್ಯಯನ ರಚೆ
ಯ. ಸಭಾಟಿಕಲ್ ರಚೆ
ಮೂ. ಸಾಂದರ್ಭಿಕ ರಚೆ

೮. ಅಧ್ಯಯನ ರಚೆ

ವಿಶ್ವವಿದ್ಯಾಲಯದ ಬೋಧಕ ನೌಕರರು ಕೇಳಕಂಡ ರೀತಿಯ ಅಧ್ಯಯನ ರಚೆಯನ್ನು ಪಡೆಯಲು ಅಹಂಕಾರಿಯರು ತ್ವರಿತವಾಗಿ ಪಡೆಯಲು ಅವಕಾಶ ಕೊಡುತ್ತಾರೆ:

ಅ. ವಿಶ್ವವಿದ್ಯಾಲಯದ ಬೋಧಕ ನೌಕರರು ಹೊಸೆಯವರ್ತ್ತ ಏ ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಿರುತ್ತಾರೆ. ಅಧ್ಯಯನ ರಚೆಯನ್ನು ಮತ್ತು ನಿವೃತ್ತಿಗೆ ಮುನ್ನ ಕನಿಷ್ಠ ಇ ವರ್ಷಗಳ ಸೇವೆಯನ್ನು ಹೊಂದಿರಬೇಕು. ವಿಶ್ವವಿದ್ಯಾಲಯದ ಎಲ್ಲಾ ವರ್ಷದ ನೌಕರರು ಈ ರಚೆಯನ್ನು ಬಿಳಿಸಿಕೊಳ್ಳಲು ಸೌಲಭ್ಯವಿರುತ್ತದೆ.

ಆ. ಅಧ್ಯಯನ ರಚೆಯನ್ನು ಒಮ್ಮೆಗೇ ಗ್ರಂಥಾಲಯದ ಬೋಧಕ ನೌಕರರು ಕೇಳಕಂಡ ರೀತಿಯ ಅಧ್ಯಯನ ರಚೆಯನ್ನು ಪಡೆಯಬಹುದು. ಅಧ್ಯಯನ ರಚೆಯನ್ನು ರಾಜ್ಯದಲ್ಲಿ ಅಥವಾ ರಾಜ್ಯದ ಹೊರಗೆ ಅಥವಾ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಡೆಯಬಹುದು. ಅಧ್ಯಯನ ರಚೆಯ ಅವಧಿಯಲ್ಲಿ ನೌಕರರಿಗೆ ಅಧ್ಯಯನ ಮತ್ತು ವಿಶ್ವವಿದ್ಯಾಲಯವು ನಿಗದಿಪಡಿಸಿದ ಇತರ ಭೂತ್ವಗಳು ದೊರೆಯುತ್ತದೆ.

೯. ಸಭಾಟಿಕಲ್ ರಚೆ

ಆರು ವರ್ಷಗಳ ನಿರಂತರ ಅಹಂಕಾರಿ ಸೇವೆಯನ್ನು ಸಲ್ಲಿಸಿರುವ ಬೋಧಕ ವರ್ಷದವರು ಆರು ತಿಂಗಳ ಅವಧಿಯ ಸಭಾಟಿಕಲ್ ರಚೆಗೆ ಅಹಂಕಾರಿಯರು ತ್ವರಿತವಾಗಿ ಪಡೆಯಬಹುದು. ಈ ರಚೆಯನ್ನು ಅಧ್ಯಯನದ ಉದ್ದೇಶಪೂರ್ವಕಾರ್ಯಕಾರಿ ಸಮಿತಿಯ ಅನುಮೋದನೆಯೊಂದಿಗೆ ಪಡೆಯಬಹುದು. ಈ ರಚೆಯ ಅವಧಿಯಲ್ಲಿ ಅಧ್ಯಾಪಕರು ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಕಾರ್ಯ ನಡೆಸಬಹುದು. ಸಭಾಟಿಕಲ್ ರಚೆಯನ್ನು ಬೇಸಿಗೆಯ ರಚೆಯ ಹೊರತು ಮಿಕ್ಕ ಯಾವುದೇ ಬಗೆಯ ರಚೆಯೊಂದಿಗೆ ಜೋಡಿಸಿಕೊಳ್ಳಲು ಅವಕಾಶ ಇರುವದಿಲ್ಲ.

೧೦. ಸಾಂದರ್ಭಿಕ ರಚೆ

ವಿಶ್ವವಿದ್ಯಾಲಯದ ನೌಕರರು ವರ್ಷಕ್ಕೆ ಇ ದಿನಗಳ ಸಾಂದರ್ಭಿಕ ರಚೆಯನ್ನು ಪಡೆಯಲು ಅವಕಾಶವಿರುತ್ತದೆ. ರಚೆಯ ಅವಧಿಯಲ್ಲಿ ಬರುವ ಸರ್ಕಾರಿ ರಚೆ ಕನ್ನಡ ವಿಶ್ವವಿದ್ಯಾಲಯದ ಪರಿಸರಾಗಿಯಾಗಿ ಇವುಗಳನ್ನು ಸೇರಿಸಿಕೊಂಡು ಒಮ್ಮೆಗೇ ಇ ದಿನಗಳಿಗಿಂತ ಹೆಚ್ಚಿನ ಆವಧಿಗೆ ಸಾಂದರ್ಭಿಕ ರಚೆಯನ್ನು ಪಡೆಯಲಿದ್ದಿಲ್ಲ.

ದಿನಗಳನ್ನೂ ಸೇರಿಸಿಕೊಂಡು ಒಮ್ಮೆಗೇ ಇ ದಿನಗಳಿಗಿಂತ ಹೆಚ್ಚಿನ ಆವಧಿಗೆ ಸಾಂದರ್ಭಿಕ ರಚೆಯನ್ನು ಪಡೆಯಲಿದ್ದಿಲ್ಲ.

೧೧. ಅನ್ವಯಕಾರ್ಯ ನಿರ್ಮಿತ್ತ ರಚೆ

ಪ್ರತಿಯೊಬ್ಬ ಬೋಧಕ ಸಿಬ್ಬಂದಿಯ ಶ್ರೇಷ್ಠಿಕೆ ವರ್ಷದಲ್ಲಿ ಗರಿಷ್ಠ ಇ ದಿನಗಳ ಅನ್ವಯಕಾರ್ಯ ನಿರ್ಮಿತ್ತ ರಚೆ ಪಡೆಯಲು ಅಹಂಕಾರಿಯರು ತ್ವರಿತವಾಗಿ ರಚೆಯನ್ನು ಪಡೆಯಲು ಕೇಳಗೆ ಸೂಚಿಸಿದ ಸಂಸ್ಥಾಗಳಲ್ಲಿ ಯಾವುದಾದರೂ ಒಂದರಿಂದ ಆಹ್ವಾನವನ್ನು ಪಡೆದಿರಬೇಕು.

ಅ. ವಿಶ್ವವಿದ್ಯಾಲಯಗಳು ಮತ್ತು ಅವಕಾಶ ಅಧ್ಯಯನ ವಿಭಾಗಗಳು, ಅಂಗ ಸಂಸ್ಥೆಗಳು.

ಆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಇಲ್ಲವೇ ಮನ್ವಣಿ ಪಡೆಯಲು ಸಂಸ್ಥೆಗಳು. ಮೂರು ದಿವಸಗಳಿಗೆ ಮೇರದ ಅನ್ವಯಕಾರ್ಯನಿರ್ಮಿತ್ತ ರಚೆಯನ್ನು ಸಂಬಂಧಿಸಿದ ವಿಭಾಗದ ಮುಖ್ಯಸ್ಥರು ಮಂಜೂರು ಮಾಡಿ ವಿಶ್ವವಿದ್ಯಾಲಯದ ಗಮನಕ್ಕೆ ತರಬೇಕು.

ಇತರ ಸಂದರ್ಭಗಳಲ್ಲಿ ಮಂಜೂರಾತಿಯ ಅಧಿಕಾರ ಹುಲಸಚಿವರಿಗೆ ಸೇರಿರುತ್ತದೆ.

೧೨. ಆದೇಶತ ಕಾರ್ಯ ನಿರ್ಮಿತ್ತ ರಚೆ

ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಯೋಜನೆ ಮತ್ತಿತರೆ ಅಧ್ಯಯನ ಚೆಟ್ಟುಪಟೆಗಳಲ್ಲಿ ತೊಡಗುವ ಸಂಶೋಧನರು ಆದೇಶಿತ ಕಾರ್ಯನಿರ್ಮಿತ್ತ ರಚೆಯನ್ನು ಪಡೆಯಲು ಅಹಂಕಾರಿ. ಈ ರಚೆಯ ಅವಧಿ ಮತ್ತು ಕಾರ್ಯಾಚಾರಗಳನ್ನು ಅವಲಂಬಿಸಿ ನಿರ್ದಿಷ್ಟ ಮಾರ್ಪಾಠಿಗಳಿಗೆ ಪ್ರತಿಫಲಿಸಿದಂತಹ ಸಂಶೋಧನಾ ಯೋಜನೆಯನ್ನು ಮಾಡಬಹುದು.

೧೩. ಸಂಶೋಧನೆಗಾಗಿ ವಿಶೇಷ ರಚೆ

ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ಮತ್ತು ಖಾಯಂ ಆಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂಶೋಧನಾ ಸಿಬ್ಬಂದಿಗಳು, ಇತರ ವಿಶ್ವವಿದ್ಯಾಲಯಗಳಲ್ಲಿ ಅಥವಾ ಮಾನ್ಯತೆ ಪಡೆದ ಸಂಶೋಧನಾ ಕೋರ್ಪಸಗಳಲ್ಲಿ ತನ್ನ ಸಂಶೋಧನ ಯೋಜನೆಗಳನ್ನು ಪೂರ್ವಸೆಲು ಗರಿಷ್ಠ ಆರು ತಿಂಗಳ ಕಾಲ ವೇತನ ಸಹಿತ (ಭೂತ್ವಗಳು ಸೇರಿದಂತೆ) ಸಂಶೋಧನಾ ಯೋಜನೆ ರಚೆಯನ್ನು ಕಾರ್ಯಕಾರಿ ಸಮಿತಿಯು ಒಮ್ಮೆಗೇ ಮೇರಿಗೆ ಪಡೆಯಲು ಅಹಂಕಾರಿಯರು ತ್ವರಿತವಾಗಿ ಪಡೆಯಲು ಅವಕಾಶವಿರುತ್ತದೆ.

೧೪. ರಚೆ ನೀಡುವ ಅಧಿಕಾರಿಗಳು

ಈ ಕೇಳಕಂಡ ಅಧಿಕಾರಿಗಳು ಸಾಂದರ್ಭಿಕ ರಚೆಯನ್ನು ಮಂಜೂರು ಮಾಡಲು ಅಧಿಕಾರ ಹೊಂದಿರುತ್ತಾರೆ.

ಅ. ವಿಭಾಗ ಮುಖ್ಯಸ್ಥರು, ಡೀನೋಗಳು, ಹುಲಸಚಿವರು ಮತ್ತು ಹಣಹಾಸು ಅಧಿಕಾರಿಗಳಿಗೆ - ಹುಲಪತಿ.

- ಅ. ಒಂದೊಂದು ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ - ವಿಭಾಗ ಮುಖ್ಯಸ್ಥರು.
- ಇ. ಘ್ರಾತಲ್ಮಿಗಳ ಆಡಳಿತ ವರ್ಗದ ನೌಕರರಿಗೆ - ಸಂಬಂಧಪಟ್ಟ ಡೀನ್
- ಈ. ಇತರ ಬೋಧಕೇತರ ಸಿಬ್ಬಂದಿಗಳಿಗೆ - ಕುಲಸಚಿವರು
- ವಿಭಾಗ ಮುಖ್ಯಸ್ಥರು, ಡೀನಾಗಳು ತಾವು ಮಂಜೂರು ಮಾಡಿದ ರಚಿಯ ವಿವರಗಳನ್ನು ಕುಲಸಚಿವರಿಗೆ ತಿಳಿಸಬೇಕು.
- ಗ. ವಿಭಾಗ ಮುಖ್ಯಸ್ಥರು, ಡೀನಾಗಳು, ಕುಲಸಚಿವರು, ಹಣಕಾಸು ಅಧಿಕಾರಿಗಳು, ಬೋಧಕ ವರ್ಗ ಮತ್ತು 'ವ' ವರ್ಗದ ನೌಕರಿಗೆ ಗಳಿಕೆರಚೆ, ವ್ಯಾಧಿಕೀರಿಸಿ ಮುಂತಾದವರ್ಗಗಳನ್ನು ಕುಲಪತಿಯವರು ಮಂಜೂರು ಮಾಡುತ್ತಾರೆ. 'ಬಿ', 'ಸಿ' ಮತ್ತು 'ಡಿ' ವರ್ಗದ ಬೋಧಕೇತರ ವರ್ಗದವರಿಗೆ ಕುಲಸಚಿವರು ಈ ರಚಿಗಳನ್ನು ಮಂಜೂರು ಮಾಡುತ್ತಾರೆ. ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿರುವ 'ಬಿ', 'ಸಿ' ಮತ್ತು 'ಡಿ' ವರ್ಗಕ್ಕೆ ಸೇರಿದ ಬೋಧಕೇತರ ಸಿಬ್ಬಂದಿಯವರಿಗೆ ಹಣಕಾಸು ಅಧಿಕಾರಿಯವರು ಈ ರಚಿಗಳನ್ನು ಮಂಜೂರು ಮಾಡುತ್ತಾರೆ.
- ಹ. ರಚಿಯನ್ನು ಯಾವ ನೌಕರನೂ ಹಕ್ಕೆಂದು ಪರಿಗಣಿಸುವಂತಿಲ್ಲ. ವಿಶ್ವವಿದ್ಯಾಲಯದ ಹಿತಾಸಕ್ತಿ ಮತ್ತು ಕಾರ್ಯ ಗೌರವವನ್ನು ಗಮನದಲ್ಲಿಟ್ಟುಕೊಂಡು ರಚಿಯನ್ನು ನೀಡುವ ಅಧಿಕಾರಿಗಳು ರಚಿಯನ್ನು ನಿರಾಕರಿಸಬಹುದು. ರದ್ದುಗೊಳಿಸಬಹುದು ಅಥವಾ ಸಂಬಂಧಪಟ್ಟ ನೌಕರನನ್ನು ರಚಿಯಿಂದ ಹಿಂದಕ್ಕೆ ಕರೆಸಬಹುದು.
- ಇ. ವಿಶ್ವವಿದ್ಯಾಲಯದ ನೌಕರರು ಸಭಾಟಿಲ್ ಮತ್ತು ಅಧ್ಯಯನ ರಚಿಯನ್ನು ಹೊರತುಪಡಿಸಿ ಮಿಕ್ಕ ಯಾವುದೇ ಬಗೆಯ ರಚಿಯನ್ನು ಅನುಭವಿಸುತ್ತಿರುವಾಗ ಹಣಕಾಸಿನ ಲಾಭ ಬರುವಂಥ ಯಾವುದೇ ಉದ್ದೇಶದಲ್ಲಿ ತೊಡಗಬಾರದು. ರಚಿಯ ಅವಧಿ ಮುಗಿದ ನಂತರ ಉದ್ದೇಶ ಪೂರ್ವಕವಾಗಿ ಗೈರು ಹಾಜರಾಗುವುದು ಅಶ್ವಿನ ಕ್ರಮವೆಂದು ಪರಿಗಣಿತವಾಗುತ್ತದೆ.
- ೫. ಶಿಸ್ತ ಮತ್ತು ನಿಯಂತ್ರಣ**
- ಅ. ಕಾರ್ಯಕಾರಿ ಸಮಿತಿಯು ತೀರ್ಮಾನಿಸಿದಂತೆ ವಿಶ್ವವಿದ್ಯಾಲಯಕ್ಕೆ ಅಪರೇಟಿಂ ತರುವಂತಹ ಯಾವುದೇ ಕಾರ್ಯ ಅಥವಾ ಚಳುವಳಿಯಲ್ಲಿ ವಿಶ್ವವಿದ್ಯಾಲಯದ ನೌಕರನು ಭಾಗವಹಿಸಬಾರದು. ಪ್ರತಿಯೊಬ್ಬ ನೌಕರನೂ ವಿಶ್ವವಿದ್ಯಾಲಯವು ಆತನಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಮತ್ತು ಕಾರ್ಯಾಲಯದ ಕಾರ್ಯನಿರ್ವಹಣೆಯಲ್ಲಿ ದೂರೆಯುವ ಮಾಹಿತಿಯನ್ನು ಹೊರಗಿಸಬರಿಗೆ ತಿಳಿಸಬಾರದು ಮತ್ತು ಅದನ್ನು ಲಾಭಕ್ಕಾಗಿ ಬಳಸಿಕೊಳ್ಳಬಾರದು.
- ಆ. ವಿಶ್ವವಿದ್ಯಾಲಯದ ಯಾವುದೇ ನೌಕರನೂ, ವಿಶ್ವವಿದ್ಯಾಲಯದ ಆಡಳಿತವನ್ನು ಅಲಕ್ಷ್ಯವಾದ ರೀತಿಯಲ್ಲಿ ಕೇರಿಸಬಾರದು. ಅವಿಧೇಯತೆಯಿಂದ ವರ್ತಿಸಬಾರದು ಅಥವಾ ಆಡಳಿತ ವರ್ಗದ ಪೇಟಿನಲ್ಲಿ ಸಿಹ್ಕುವಂತೆ ಮಾಡುವ ಕಾರ್ಯದಲ್ಲಿ ತೊಡಗಬಾರದು.
- ಇ. ವಿಶ್ವವಿದ್ಯಾಲಯದ ಯಾವುದು ನೌಕರನಾಗಲಿ ತನ್ನನ್ನು ರಾಜಕೀಯದಲ್ಲಿ ತೊಡಗಿಸಿ ಕೊಳ್ಳಬಾರದು. ರಾಜಕೀಯದಲ್ಲಿ ಸರ್ಕಿರುವಾಗಿ ಅಥವಾ ಬೇರೆ ರೀತಿಯಲ್ಲಿ ಭಾಗವಹಿಸಬಾರದು. ನೌಕರನ ಈ ಪ್ರಕರಣ ನಡಾವಳಿಯ ಬಗ್ಗೆ ಕಾರ್ಯಕಾರಿ ಸಮಿತಿ ತೀರ್ಮಾನವೇ ಅಂತಿಮವಾದದ್ದು.
- ಈ. ವಿಶ್ವವಿದ್ಯಾಲಯದಲ್ಲಿ ಉನ್ನತ ಹುದ್ದೆಗಳಿಗೆ ಅಥವಾ ಮುಂಗಡ ಅಥವಾ ಹಚ್ಚುವರಿ ಸಂಬಳ ಅಥವಾ ಇತರೆ ವಿಧವಾದ ಬೇಡಿಕೆಗಳಿಗಾಗಿ ನೌಕರರು ನೇರ ಅರ್ಜಿ ಸಲ್ಲಿಸುವಂತಿಲ್ಲ. ಅವರು ವಿಶೇಷ ಅಹವಾಲನ್ನು ಸಲ್ಲಿಸಬೇಕಾಗಿದ್ದಲ್ಲಿ, ಯಾವ ಅಧಿಕಾರಿಯ ಕೈಕೆಳಿಗೆ ಅವರು ಕೆಲಸ ಮಾಡುತ್ತಿದ್ದಾರೋ ಅವರ ಮೂಲಕ ತಮ್ಮ ಬೇಡಿಕೆಗಳನ್ನು ಸಲ್ಲಿಸಬೇಕು.
- ಉ. ವಿಶ್ವವಿದ್ಯಾಲಯದ ಪ್ರಾಣ ಕಾಲದ ನೌಕರರನ್ನು, ಯಾವ ಹಚ್ಚುವರಿ ಸಂಭಾವನೆಯ ಹೊಂಗಾರಿಕೆಯು ಇಲ್ಲದಂತೆ, ಸೂಕ್ತ ಪ್ರಾಧಿಕಾರವು ಯಾವುದೇ ರೀತಿಯಲ್ಲಾಗಲಿ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಆತನು ವಿಶ್ವವಿದ್ಯಾಲಯದ ಸೇವೆಯಲ್ಲಿದ್ದಾಗ ಮತ್ತೊಂದು ಸರ್ಕಾರಿ ಅಥವಾ ಗೌರವಾನ್ವಿತ ಉದ್ದೇಶವನ್ನು ಕುಲಪತಿಗಳ ಅಥವಾ ಅಧಿಕಾರ ಪದದ ಪ್ರಾಧಿಕಾರದ ಲಿಂಗ ಅನುಮತಿಯನ್ನು ಮುಂಚಿತವಾಗಿ ಪಡೆಯದೆ ಮಾಡಲು ಒಟ್ಟಿಕೊಳ್ಳಬಾರದು.
- ಊ. ಸೂಕ್ತ ನಿಯಮಗಳನ್ನು ಗೊತ್ತು ಮಾಡುವುದು ಬದಲಿಸುವುದು ಅದಕ್ಕೆ ಸೇರಿಸುವ ಹಕ್ಕನ್ನು ಕಾರ್ಯಕಾರಿ ಸಮಿತಿ ಕಾದಿರಿಸಿಕೊಂಡಿದೆ.
- ೬. ಶಿಕ್ಷಣ ವಿಧಾನಗಳು**
- ಅ. ಕರು ಶಿಕ್ಷಣಗಳು
- ಇ. ಎಚ್ಚರಿಕೆ ನೀಡುವುದು.
- ಇ. ವಾಗ್ದಂಡನೆ ವಿಧಿಸುವುದು.
- ಇ. ಅಮಾನತ್ತು ಗೊಳಿಸುವುದು.
- ಇ. ವೇತನ ಮುಂಬಡಿಯನ್ನು ತಡೆಹಿಡಿಯುವುದು.
- ಇ. 'ಡಿ' ವರ್ಗದ ನೌಕರರಿಗೆ ಒಮ್ಮೆಗೇ ರೂ. ೨೫ ಮೀರದಂತೆ ಜುಲೈನೇ ವಿಧಿಸುವುದು.

ಆ. ದೊಡ್ಡ ಪ್ರಮಾಣದ ಶೈಕ್ಷಿಗಳು

- ಸೇವೆಯಿಂದ ಅಮಾನತ್ತಿನಲ್ಲಿದುವುದು ಮತ್ತು ಅಮಾನತ್ತಿನ ಇಡೀ ಅವಧಿಯನ್ನು ಅಥವಾ ಅದರ ಭಾಗವನ್ನು ಶೈಕ್ಷಿಯಿಂದು ಪರಿಗಣಿಸುವುದು.
- ಕೆಳಗಿನ ಹಂತದ ವೇತನ ಶ್ರೇಣಿಗೆ ಅಥವಾ ಕೆಳಗಿನ ವರ್ಗಕ್ಕೆ ಹಂಬಡಿ ನೀಡುವುದು.
- ಕೆಲಸದಿಂದ ತೆಗೆದುಹಾಕುವುದು.

ಈ ಮೇಲಿನ ಶೈಕ್ಷಿಗಳ ಜೊತೆಗೆ ಸೂಕ್ತವಾದ ಪ್ರಾಧಿಕಾರವು ನೌಕರನು ತನ್ನಿಂದ ವಿಶ್ವವಿದ್ಯಾಲಯಕ್ಕಾದ ನಷ್ಟವನ್ನು ತುಂಬಿಕೊಡುವಂತೆ ಕೆಳಬಹುದು.

ಇ. ಶಿಕ್ಷ್ಯ ಕ್ರಮದ ವಿಧಾನಗಳು

- ಶಿಕ್ಷ್ಯ ವಿಧಿಸುವ ಅಧಿಕಾರಿಯು ಮತ್ತು ಶೈಕ್ಷಿಗಳು ಹಾಗೂ ಮೇಲ್ಯನವಿಯನ್ನು ಸ್ವೀಕರಿಸಲು ಅಧಿಕಾರ ಉಳಿವರ ವಿವರಗಳನ್ನು ಅನುಬಂಧ ಇ ರಲ್ಲಿ ವಿವರಿಸಲಾಗಿದೆ. ಯಾವುದೇ ಮೇಲ್ಯನವಿಯನ್ನು ಸಲ್ಲಿಸುವುದರಲ್ಲಿ ಇಂದಿನಗಳವರಿಗಿನ ವಿಭಂಬವನ್ನು ಮೇಲ್ಯನವಿಯ ಪ್ರಾಧಿಕಾರವು ಮನ್ಯ ಮಾಡಬಹುದು. ಕಾರ್ಯಕಾರಿ ಸಮಿತಿಗೆ ಸಲ್ಲಿಸುವ ಮನವಿಗಳನ್ನು ಕುಲಸಚಿವರ ವಿಳಾಸಕ್ಕೆ ಸಲ್ಲಿಸಬೇಕು.
- ಯಾವುದೇ ಬೋಧಕ ಅಥವಾ ಬೋಧಕೇತರ ನೌಕರರನ್ನು ಕುಲಪತಿಯವರು ಸೇವೆಯಿಂದ ಅಮಾನತ್ತಗೊಳಿಸಬಹುದು. ಸೂಪರಿನಾಟೆಂಡಂಟ್‌ರವರ ವರ್ಗವನ್ನು ಹೊರತುಪಡಿಸಿ 'ಸ' ಮತ್ತು 'ಡಿ' ವರ್ಗದ ಬೋಧಕೇತರ ನೌಕರರನ್ನು ಕುಲಸಚಿವರು ಸೇವೆಯಿಂದ ಅಮಾನತ್ತಗೊಳಿಸಬಹುದು. ಅಮಾನತ್ತಿನಲ್ಲಿರುವ ನೌಕರರ ಬಗ್ಗೆ ಆಗತ್ತ ಕಂಡರೆ ವಿಚಾರಣೆಗೆ ಆದೇಶ ನೀಡಬಹುದು. ಸಂಬಂಧಪಟ್ಟ ನೌಕರನು ಸೇವೆಯಲ್ಲಿ ಮುಂದುವರೆಯುವುದು ವಿಚಾರಣೆಗಳಲ್ಲಿ ಅಥವಾ ವಿಶ್ವವಿದ್ಯಾಲಯದ ಫುನ್ಟೆಗಾಗಲಿ ಧಕ್ಕೆ ಉಂಟುಮಾಡುವ ಸಂದರ್ಭ ಇದ್ದರೆ ಅಂಥ ಸಂದರ್ಭದಲ್ಲಿ, ಸೇವೆಯಿಂದ ನೌಕರನನ್ನು ಅಮಾನತ್ತಗೊಳಿಸಬಹುದು.
- ಅಮಾನತ್ತಿಗೆ ಒಳಗಾಗಿರುವ ನೌಕರನಿಗೆ ಆತನ ವೇತನದ ಶೇಕಡ ಇಂ ಭಾಗವನ್ನು ಜೀವನ ನಿರ್ವಹಣಾ ಭಕ್ತ್ಯಯಾಗಿ ನೀಡಬೇಕು. ಆದರೆ ತುಚ್�ಭಕ್ತ್ಯಯನ್ನು ಹೊರತುಪಡಿಸಿ ಇತರ ಯಾವ ಭಕ್ತ್ಯಯನ್ನು ನೀಡುವುಂತಿಲ್ಲ.
- ಈ ತಿಂಗಳಿಂತಹ ಹೆಚ್ಚಿನ ಕಾಲ ನೌಕರನು ಅಮಾನತ್ತಿನಲ್ಲಿದ್ದರೆ, ಮತ್ತು ವಿಚಾರಣೆಯನ್ನು ಈ ಅವಧಿಯೊಳಗೆ ವಿಶ್ವವಿದ್ಯಾಲಯವು ನಡೆಸಲಾಗಿದ್ದರೆ ಆಗ ಅವನಿಗೆ ವೇತನದ ಶೇ. ಇಂ ರಮ್ಮೆ ಜೀವನ ನಿರ್ವಹಣಾ ಭಕ್ತ್ಯಯನ್ನು ನೀಡಬೇಕು. ಒಂದು ವೇಳೆ ನೌಕರನೇ ವಿಚಾರಣೆ ತಡವಾಗಿಲು ಕಾರಣವಾಗಿದ್ದರೆ ಆಗ ಅವನಿಗೆ (ಇ)ಯಲ್ಲಿ ಹೇಳುವ ವೇತನ

ನಿರ್ವಹಣಾ ಭಕ್ತ್ಯ ಮುಂದುವರಿಯುವುದು.

- ಬಿಚಾರಣೆಯನ್ನು ನಿರೀಕ್ಷಿಸಿ ಯಾವುದೇ ನೌಕರನನ್ನು ಕುಲಸಚಿವರು ತಮ್ಮ ಸ್ವೀಕಾರ ಆಜ್ಞೆಯ ಮುಖಾಂತರ ಅಮಾನತ್ತಿನಲ್ಲಿ ದ್ವಿಧಾದರ್ಶರೆ ಯಾವುದೇ ಸಂದರ್ಭದಲ್ಲಿ ಅವರು ತಮ್ಮ ಆಜ್ಞೆಯನ್ನು ಹಿಂದಕ್ಕೆ ತೆಗೆದುಕೊಳ್ಳಬಹುದು. ಕುಲಪತಿಯವರು ತಾವು ನೀಡಿದ ಮತ್ತು ಕುಲಸಚಿವರು ನೀಡಿದ ಅಮಾನತ್ತಿನ ಆಜ್ಞೆಯನ್ನು ಯಾವುದೇ ಸಂದರ್ಭದಲ್ಲಿ ಹಿಂದಕ್ಕೆ ತೆಗೆದುಕೊಳ್ಳಬಹುದು.

- ಯಾವುದೇ ಕಿರು ಶೈಕ್ಷ್ಯಯನ್ನು ವಿಧಿಸುವ ಮುನ್ನ ಸಂಬಂಧಪಟ್ಟ ನೌಕರನಿಗೆ ವಿವರಣೆಯನ್ನು ನೀಡಲು ಅವಳಾಶ ಹೊಡಬೇಕು. ಯಾವುದೇ ದೊಡ್ಡ ಪ್ರಮಾಣದ ಶೈಕ್ಷ್ಯಯನ್ನು ವಿಧಿಸುವ ಮುನ್ನ ನೌಕರನ ದೋಷಗಳನ್ನು ಅಪಾದನೆ ಪಟ್ಟಿಯ ರೂಪದಲ್ಲಿ ತಯಾರು ಮಾಡಿ ಸಂಬಂಧಪಟ್ಟ ನೌಕರನಿಗೆ ಜಾರಿ ಮಾಡಬೇಕು. ನೌಕರನು ತಾನು ಮೌಖಿಕ ವಿಚಾರಣೆಗೆ ಗುರಿಯಾಗಲು ಇಚ್ಛಿಸುವುದಾದರೆ ಯಾವ ಸಾಕ್ಷಿಗಳನ್ನು ಆತ ಪರಿಶೀಲನೆ ಬಿಯಸುತ್ತಾನೆ ಎಂಬುದನ್ನು ತಿಳಿಸಬೇಕು. ವಿಚಾರಣೆಯ ನಿತರ ನೌಕರನ ವಿವರಗಳನ್ನು ವಿವರವಾಗಿ ಪರಿಶೀಲಿಸಿ ಆತನಿಗೆ ವಿಧಿಸಬಹುದಾದ ಶೈಕ್ಷ್ಯಯನ್ನು ಲಿಜಿತ ರೂಪದಲ್ಲಿ ನೌಕರನಿಗೆ ಜಾರಿ ಮಾಡಬೇಕು.

- ಕುಲಪತಿಯವರು ವಿಚಾರಣೆಯ ಯಾವುದೇ ಹಂತದಲ್ಲಿ ವಿಚಾರಣೆಯನ್ನು ತಾವೇ ವೆಹಿಸಿಕೊಂಡು ವಿಶ್ವವಿದ್ಯಾಲಯದ ಹಿತಾಸಕ್ತಿಗನುಗುಣವಾದ ರೀತಿಯಲ್ಲಿ ಅದನ್ನು ಪೂರ್ಣವಾಗಿ ಮಾಡಬಹುದು.

- ಅ. ಅಮಾನತ್ತಿಗೆ ಒಳಗಾಗಿರುವ ನೌಕರನಿಗೆ ಆತನ ವೇತನದ ಶೇಕಡ ಇಂ ಭಾಗವನ್ನು ಜೀವನ ನಿರ್ವಹಣಾ ಭಕ್ತ್ಯಯಾಗಿ ನೀಡಬೇಕು. ಆದರೆ ತುಚ್ಛಭಕ್ತ್ಯಯನ್ನು ಹೊರತುಪಡಿಸಿ ಇತರ ಯಾವ ಭಕ್ತ್ಯಯನ್ನು ನೀಡುವುಂತಿಲ್ಲ.
- ಈ ತಿಂಗಳಿಂತಹ ಹೆಚ್ಚಿನ ಕಾಲ ನೌಕರನು ಅಮಾನತ್ತಿನಲ್ಲಿದ್ದರೆ, ಮತ್ತು ವಿಚಾರಣೆಯನ್ನು ಈ ಅವಧಿಯೊಳಗೆ ವಿಶ್ವವಿದ್ಯಾಲಯವು ನಡೆಸಲಾಗಿದ್ದರೆ ಆಗ ಅವನಿಗೆ ವೇತನದ ಶೇ. ಇಂ ರಮ್ಮೆ ಜೀವನ ನಿರ್ವಹಣಾ ಭಕ್ತ್ಯಯನ್ನು ನೀಡಬೇಕು. ಒಂದು ವೇಳೆ ನೌಕರನೇ ವಿಚಾರಣೆ ತಡವಾಗಿಲು ಕಾರಣವಾಗಿದ್ದರೆ ಆಗ ಅವನಿಗೆ (ಇ)ಯಲ್ಲಿ ಹೇಳುವ ವೇತನ

ಉಪದಾನ ಪರಿಸಿಯಮ್

೧. ಸಂಕ್ಷಿಪ್ತ ಶಿಖಿಕೆ

ಈ ಪರಿಸಿಯಮವನ್ನು ಕನ್ನಡ ವಿಶ್ವವಿದ್ಯಾಲಯ (ವಿಶ್ವಾಂತಿ ವೇತನ ಮತ್ತು ಉಪದಾನ ಪರಿಸಿಯಮವೆಂದು ಕರೆಯಲಾಗುವುದು)

೨. ಅನ್ವಯ

ಈ ಪರಿಸಿಯಮವು ವಿಶ್ವವಿದ್ಯಾಲಯದ ನಿರ್ಧಿಯಿಂದ ವೇತನ ಪಡೆಯುವ ಪ್ರಾಣಕಾಲಿಕ ನೌಕರಿಗೆ ಅನ್ವಯವಾಗುತ್ತದೆ. ಆದರೆ ಈ ಪರಿಸಿಯಮವು ಈ ಕೆಳಕಂಡವರಿಗೆ ಅನ್ವಯವಾಗುವುದಿಲ್ಲ.

೧. ಬಿಡಿಗೂಲಿ ಮತ್ತು ದಿನಗೂಲಿ ಮೇಲಿರುವ ನೌಕರರು.

೨. ಸಾದಿಲಾವಾರು ವೆಚ್ಚಿದಿಂದ ವೇತನ ಪಡೆಯುವ ನೌಕರರು.

೩. ಕರಾರಿನ ಮೇಲೆ ಕೆಲಸಕ್ಕಿರುವವರು ಮತ್ತು ಆ ಕರಾರಿನಲ್ಲಿ ವಿಶ್ವಾಂತಿ ವೇತನದ ಬಗ್ಗೆ ನಿಗದಿಕೆ ಇಲ್ಲದಿರುವುದು.

೪. ಕೆಲಸಕ್ಕೆ ತಕ್ಕ ಹಣ ಪಡೆವ ಸಿಭ್ಯಂದಿ ವರ್ಗದಲ್ಲಿ ಕೆಲಸ ಮಾಡುವವರು.

೫. ನಿಗದಿತ ವೇಳಿಗೆ ನೇಮಕಾತಿ ಆಗಿ ವೇಳಿ ಮುಗಿದ ಮೇಲೆ ಕಾರ್ಯವಿಮುಕ್ತಿ ಹೊಂದುವವರು.

೬. ಪ್ರಾಚೀನ್ಯ ಸಂಶೋಧನಾ ವ್ಯವಸ್ಥೆಯಲ್ಲಿ ನೇಮಕಾತಿ ಹೊಂದಿ ನಿಗದಿತ ವೇಳಿಗೆ ಅಥವಾ ಹೊಟ್ಟೆತ್ತ ವೇತನ ಪಡೆಯುವರು.

೭. ೭.೧ "ವಿಶ್ವಾಂತಿ ವೇತನ", "ಉಪದಾನ", "ಉಪಲಬ್ಧಿಗಳು", "ಹುಟುಂಬ" ಎಂಬ ಪದಗಳು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು ಮತ್ತು ಕರ್ನಾಟಕ ಸರ್ಕಾರ ನೌಕರರ (ಹುಟುಂಬ ವೇತನ) ನಿಯಮಗಳು, ೧೯೪೭ರಲ್ಲಿ ಉಪಯೋಗಿಸಿದ ಅರ್ಥವನ್ನು ಹೊಂದಿರುತ್ತವೆ.

೭.೨ 'ಅಹಂತಾದಾಯಕ ಸೇವೆ' ಅಂದರೆ ಖಾಯಂ ಅಥವಾ ವಿಶ್ವವಿದ್ಯಾಲಯದ ನೇಮಕಾತಿ ನಿಯಮದ ಪ್ರಕಾರ ಕ್ರಮಬದ್ಧ ಅಥವಾ ಪ್ರಾಣಾವಧಿ ನಿವೃತ್ತ ವೇತನನಿಯ ಮದ್ದಯಲ್ಲಿ ಸೇವೆ.

ಟಿಪ್ಪಣಿ: ರಾಜ್ಯದಲ್ಲಿರುವ ಇತರೆ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದನ್ನು ಅಹಂತಾದಾಯಕ ಸೇವೆ ಎಂದು ಪರಿಗಣಿಸಲ್ಪಡುತ್ತದ್ದು. ಪರಂತು.

೮. ನೌಕರರನ್ನು ಹುಲಾಧಿಪತಿಯವರು ಒಂದು ವಿಶ್ವವಿದ್ಯಾಲಯದಿಂದ ಇನ್ನೊಂದು ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಿದ್ದಲ್ಲಿ ನೌಕರರು ವರ್ಗಾವಣೆಯಾಗಿ ಏರವಲು ತೆಗೆದುಹೊಂಡಿರುವ ವಿಶ್ವವಿದ್ಯಾಲಯವು ಏರವಲು ಹೊಟ್ಟೆ ವಿಶ್ವವಿದ್ಯಾಲಯಕ್ಕೆ ಹಿಂಚಣೆ ಕನ್ನಡ ವಿಶ್ವವಿದ್ಯಾಲಯದ ಪರಿಸಿಯಮಗಳು

ಹೊಡುಗೆಯನ್ನು ಪಾಠ್ಯತಿಂಬಿಕೆಯಲ್ಲಿ.

ಆ. ನೌಕರರು ತಾವು ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯದ ಅನುಮತಿಯಿಂದ ಇನ್ನೊಂದು ವಿಶ್ವವಿದ್ಯಾಲಯಕ್ಕೆ ನೇಮಕಾತಿ ಆದಾಗ ನೌಕರನು ಮೊದಲು ಕೆಲಸ ಮಾಡುತ್ತಿದ್ದ ವಿಶ್ವವಿದ್ಯಾಲಯವು ಅಥವಾ ನೌಕರನು ಸ್ವತಃ ಹಿಂಚಣೆ ಹೊಡುಗೆಯನ್ನು ಕಟ್ಟಿಕೊಂಡಿರುತ್ತಿರುತ್ತಾನೆ.

೭. ಕಡ್ಡಾಯ ನಿವೃತ್ತಿ

ವಿಶ್ವವಿದ್ಯಾಲಯದ ನೌಕರರು ಕಡ್ಡಾಯವಾಗಿ ನಿವೃತ್ತಿಯಾಗಬೇಕಾದ ದಿನ ಅವರಿಗೆ ಒಂದು ಪಂಜ ತುಂಬಿದಾಗ (ಶಿಕ್ಷಕರಾಗಿದ್ದಲ್ಲಿ) ಮತ್ತು ಇಂದ ಪಂಜ (ಶಿಕ್ಷಕರಾಗಿದ್ದಲ್ಲಿ)

೮. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಉಪಬಂಧಗಳ ಅನ್ವಯ

ಇ.೧ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ಭಾಗ ಇಂಜೆ ಸಂಬಂಧಪಟ್ಟ ವಿವಿಧ ರೀತಿಯ ವಿಶ್ವಾಂತಿ ವೇತನಗಳು, ವಿಶ್ವಾಂತಿ ವೇತನದ ದರ, ಉಪದಾನ, ರಜೆಯ ಅವಧಿಯನ್ನು ಅಹಂತಾದಾಯಕ ಸೇವೆ ಎಂದು ಪರಿಗಣಿಸುವ ಬಗ್ಗೆ, ವಿಚ್ಛಿನ್ನ ಸೇವೆ ಮತ್ತು ವಿಶ್ವಾಂತಿ ವೇತನದ ಪರಿವರ್ತನೆ ಸೇರಿ, ಇತರೆ ಸಂಬಂಧಪಟ್ಟ ವಿಷಯಗಳು ಸರ್ಕಾರದಲ್ಲಿ ಕಾಲಕಾಲಕ್ಕೆ ತಿದ್ದುವಡಿ ಯಾದಂತ ಉಚಿತ ವ್ಯತ್ಸಾಸಗಳೊಂದಿಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಅನ್ವಯವಾಗುವುದು (ನಿಯಮ ಇಂಜೆ-ವ, ಇಂಗ, ಇಂಜಿ, ಇಂಜಿನಿಯರಿಂಗ್ ಬಿಟ್ಟು).

೯. ಉಪಬಂಧ ಹಿಂಚಣೆ

ಕರ್ನಾಟಕ ಸರ್ಕಾರ ನೌಕರರ (ಹುಟುಂಬ ಹಿಂಚಣೆ) ನಿಯಮಗಳು, ೧೯೬೪ ರಾಲ್ ರಾಲಕ್ಕೆ ತಿದ್ದುವಡಿಯಾದಂತ ಉಚಿತ ವ್ಯತ್ಸಾಸಗಳೊಂದಿಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಅನ್ವಯವಾಗುವುದು.

೯.೨ ಎಲ್ಲಾ ಸರ್ಕಾರಿ ಆದೇಶಗಳು, ಅಧಿಸೂಚನೆಗಳು, ಸರ್ಕಾರಿ ನಿಯಮಗಳು, ಅಧಿಕೃತ ಜ್ಞಾಪನಗಳು ಕಾಲಕಾಲಕ್ಕೆ ಹೊರಬಿದ್ದಂತ ಮತ್ತು ಸರ್ಕಾರದಲ್ಲಿ ಜಾರಿಗೆ ಬಂದ ದಿನದಿಂದ ಅಂಗೀಕರಿಸುವುದು.

೯.೩ ಈ ಪರಿಸಿಯಮಗಳ ಅಡಿಯಲ್ಲಿ ಹಿಂಚಣೆಯಾಗಿ ಮೇಲೆ ತುಟ್ಟಿಬ್ಬತ್ತೆ ಸರ್ಕಾರವು ಕಾಲಕಾಲಕ್ಕೆ ಹೊರಬಿಸುವ ಆಧಿಕ್ಯ ಅಡಿಯಲ್ಲಿ ಪಡೆಯಲು ಅಹಂತಾದಾಯಕ.

೧೦. ಪ್ರಕ್ರಿಯಾ ವಿಷಯಗಳು

೧೧. ವಿಶ್ವಾಂತಿ ವೇತನಕ್ಕಾಗಿ ವಿದ್ಯುತ್ ಉದ್ದೇಶಗಳನ್ನು ಕರ್ನಾಟಕ ನಾಗರಿಕ ಸೇವಾ

ನಿಯಮಾವಳಿಯಲ್ಲಿ ನಿಗದಿ ಪಡಿಸಿರುವಂತೆ ಹುಲಸಚಿವರಿಗೆ ನಿವೃತ್ತಿಯಾಗುವ ನೋಕರನು ಸಲ್ಲಿಸಬೇಕು. ಕನಾಟಕ ನಾಗರಿಕ ಸೇವಾ ನಿಯಮಾವಳಿಗಳ ಉಪಬಂಧಗಳ ಅಡಿಯಲ್ಲಿ ಅಜಿತಯನ್ನು ಸಂಸ್ಕರಣ ಮಾಡಿದ ಮೇಲೆ ಅಂಗಿರಾರಹ್ ವಿಶ್ವಾಂತಿ ವೇತನ ಮತ್ತು ಉಪದಾನವನ್ನು ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯು ಸಂದರ್ಭಾನುಸಾರ ಮಂಜೂರು ಮಾಡತಕ್ಕುದು. ಇದಾದ ನಂತರ ಬಿಂಬಣೆಯ ದಾಖಿಲೆಗಳನ್ನು ಮತ್ತು ಹಣಕಾಸು ಅಧಿಕಾರಿಯವರು ಅವಶ್ಯಕ ಸತ್ಯಾಪನೆಯನ್ನು ಮಾಡಿ ನಂತರ ವಿಶ್ವಾಂತಿ ವೇತನ ಪಾವತಿ ಆದೇಶವನ್ನು ಬಿಂಬಣೆದಾರನ ಹೆಸರಿನಲ್ಲಿ ಜಾರಿ ಮಾಡುವುದು.

ಟಿಪ್ಪಣಿ: ಬಿಂಬಣೆಯ ಪಾವತಿಯನ್ನು ಭಾಷಣಿನ ಮೂಲಕ ಮಾಡತಕ್ಕುದ್ದು.

೧. ಈ ಪರಿಸಿಯಮದ ಉದ್ದೇಶಕ್ಕಾಗಿ ರನ್ನಡ ವಿಶ್ವವಿದ್ಯಾಲಯದ ಹುಲಸಚಿವರು ಇಲಾಖಾ ಮುಖ್ಯಸ್ಥರು ಅಧಿಕಾರಿಗಳನ್ನು ಚಲಾಯಿಸುವವರು (ಎಲ್ಲೆಲ್ಲಿ ಕನಾಟಕ ನಾಗರಿಕ ಸೇವಾ ನಿಯಮಾವಳಿಯಲ್ಲಿ ಇಲಾಖಾ ಮುಖ್ಯಸ್ಥ ಎಂದು ಉಲ್ಲೇಖಿಸಲಾಗಿದೆಯ) ಕಾರ್ಯಕಾರಿ ಸಮಿತಿಯು ತನ್ನ ಮಾಮೂಲಿ ಅಧಿಕಾರವನ್ನು ಸಮಿತಿಯು ಇಚ್ಛಿಸಿದಲ್ಲಿ ಮತ್ತು ವಿಶ್ವಾಂತಿ ವೇತನ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವನ್ನು ತಪ್ಪಿಸಲು ಹುಲವತಿ ಯವರಿಗೆ ಪ್ರತ್ಯಾಯೋಚಿಸಬಹುದು. ಕಾರ್ಯಕಾರಿ ಸಮಿತಿಯ ವಿಶ್ವಾಂತಿ ವೇತನಕ್ಕೆ ಸಂಬಂಧಪಟ್ಟ ಮುಖ್ಯ ವಿಷಯಗಳನ್ನು ಮಾತ್ರ (ನಿರ್ದಿಷ್ಟ ಪಡಿಸಬೇಕು) ಕಾರ್ಯಕಾರಿ ಸಮಿತಿಯ ಆದೇಶ ಮಂಜೂರಾತಿಗಾಗಿ ರಳುಹಿಸಬೇಕೆಂದು ಗೊತ್ತುಪಡಿಸಬಹುದು.

೨. ವಿಶ್ವಾಂತಿ ವೇತನ ಮತ್ತು ಉಪದಾನ ನಿಧಿ

೨.೧ ಒಂದು ವಿಶ್ವಾಂತಿ ವೇತನ ಮತ್ತು ಉಪಪ್ರಧಾನ ನಿಧಿಯನ್ನು ಸ್ಥಿರಸ್ಥಾಪಿಸಬೇಕು. ಮತ್ತು ಅದರಲ್ಲಿ ವಿಶ್ವವಿದ್ಯಾಲಯದ ವಾರ್ಷಿಕ ಹೊಮುಗೆಯನ್ನು ತಿಂಗಳಿಗೊಂದು ಕಂತಿನಂತ ಅಥವಾ ಒಂದೇ ಕಂತಿನಲ್ಲಿ (ಅಧಿಕ ವರ್ಷ ಹೊನ್ಯಾಗುವ ಮುನ್ನ) ಈ ಪರಿಸಿಯಮಗಳ ಅಡಿಯಲ್ಲಿ ಬರುವ ನೋಕರರ ಮೂಲ ವೇತನದ ಶೇಕಡಾ ಗಂರಷ್ಟು ಮೊತ್ತವನ್ನು ಜಮಾ ಮಾಡಬೇಕು.

೨.೨ ಹಣಕಾಸು ಅಧಿಕಾರಿಯವರು ಈ ನಿಧಿಯನ್ನು ಪ್ರವರ್ತಿಸತಕ್ಕುದ್ದು ಮತ್ತು ನಿಧಿಯ (ವಿಶ್ವಾಂತಿ ವೇತನದ ಮತ್ತು ಕುಟುಂಬ ಬಿಂಬಣೆಯ ಪಾವತಿ ಸೇರಿ) ಲೆಕ್ಕೆ ಇಡತಕ್ಕುದು.

೨.೩ ವಿಶ್ವಾಂತಿ ವೇತನ ನಿಧಿಯ ಶೀಲ್ಯನಿಂದ ಹುಲಪತಿಯವರ ಅನುಮೋದನೆ ಪಡೆದು ರೇವಣೆ ತೊಡಗಿಸತಕ್ಕುದ್ದು.